

UNIVERSAL
LIBRARY

OU_198012

UNIVERSAL
LIBRARY

ಮಗಳ ಲ್ಲಿ—ಹೇಂಡ ತೀ,

ಮತ್ತು ಇತರ ಕಥೆಗಳು



ಲೇಖಕರು:

೧೧ ಪಣಂಬಾರು ಯೈಶ್ವರೀಶರಾಯರು.



ಪ್ರಕಾಶಕರು:

ಸವಾಜ ಪ್ರಸ್ತುತಾಲಯ, ಧಾರವಾಡ.

ವರಿನಿಡಿ



	ಪುಟ
೧. ಮಗಳ್‌ಲ್ಲಿ-ಹೆಂಡತಿ	೧
೨. ದೇಗುಲ ಪ್ರವೇಶ	೨೧
೩. ಹೊಮಿನ ಕಾರ	೩೫
೪. ಕುಂಕುಮ	೪೬
೫. ಭೂತೋಚ್ಚಾಟನೆ	೫೫
೬. ಹಕ್ಕಿಯ ಗರಿ	೫೨-೫೩

ಮುದ್ರಕರು:

ಜಿ. ಅರ್. ಹಂಡಿತ
ಕೇಳಕರ ಪ್ರೈಸ್,
ಧಾರವಾಡ.

ಪ್ರಕಾಶಕರು:

ಭಾಲಜಂದ್ರ ಫೋಟೋಕೆರ
ಸಮಾಜ ಪ್ರಸ್ತುತಾಲಯ,
ಧಾರವಾಡ.

ಮುಗಳಲ್ಲ—ಹೆಂಡತಿ !

ನಮ್ಮುರ ಹಾನೇಷುಮಾರಿಯನ್ನು ಪರಿಸೀಲಿಸಿದರೆ, ಹಚಬರೇ ಅದರಲ್ಲಿ ಅಧಿಕ ತಂಕ ಸಂಪ್ರಯ್ಯಲ್ಲಿರುಷದನ್ನು ಕಾಣಬಹುದು. ಹಚಬರೆಂದರೆ ಇತರ ಶಂಕಾಶಲ್ಲಿಲ್ಲ ಹೇಗೋ ಇರಲಿ ; ನಮ್ಮುರ ರ್ಯಾಫ್ ಮಾತ್ರ, ಕಿರಿಯಾಗೆ ಹಳಬರಲ್ಲಿ ಅಭ್ಯರಿದರ ; ಗಾರವ. ಈ ಸಂಘಾಷನೆಗೆ ಹೊರಗಾದವರೆಂದರೆ ರಂಗರಾಯಾಗು ಇಬ್ಬರೇ. ರಂಗರಾಯರನ್ನು ಬಿಟ್ಟು ಉಳಿದ ಯಾವ ಹಳಬರನ್ನೂ, ನಮ್ಮುರ ಹುಡುಗರು ‘ ಅಜ್ಞಯಾತ್ ! ’ ಎಂದು ಕರೆದು ಗೇಲಿ ಮಾಡುವದಿಲ್ಲ. ಉಳಿದವರಿಗೆ ಹಾಗೆ ಕರೆದರೂ, ಕೇಳಿವಲ್ಲಿನೇನ್ನು. ಅದರೆ ರಂಗರಾಯರು ಮಾತ್ರ, ‘ ಅಜ್ಞಯಾತ್ ’ ಎಂದು ಕರೆದರೆ ಕೆಳಕಿದ ಫಲಿಯಂತಾಗುತ್ತಾರೆ. ಎಪ್ಪು ರೇಗ ಬ್ಯಾಡರೂ, ಹುಡುಗರೆನ್ನು ವುಟ್ಟಿಗೆ ಅವರನ್ನು ಅಣಕಿಸದೆ ಬಿಡು ತ್ತಿರಲಿಲ್ಲ. ಸರಿಜಾನುವಾಗಿ ರಾಯರಿಗೆ, ಈ ರೇಗಾಟಿ, ಕೂಗಾಟಿಗಳಿಂದ ಇನ್ನು ಹ್ಯಾ ಹೆಚ್ಚಿನ ಅವಶ್ಯಾನ, ಉರಿನೆ ಹಿಂಬಿಯರು ಕೂಡಾ ಅವ್ಯೈ ; ರಾಯ ಇನ್ನು ‘ ಮುದಿಗಾರು ’ ಎಂದು ಹಿಂದಿನಿಂದ ಸಂಚೋಧಿಸಿ ಕೆಳಕಿಳಿಗೆ ನಗ್ಗಾತ್ತಾರೆ. ಆದರೆ, ಬಹಿರಂಗವಾಗಿ ಹಾಗೆ ಕರೆಯಿವ ಧೃತಿಯಿಲ್ಲ. ಅನೇಕ ಸಾರ್ವಜನಿಕ ಜಟಿಲವಿಕೆಗಳಲ್ಲಿ, ನಿಧಿ ಸಂಗ್ರಹಣೆ ಕಾಯ್ದದಲ್ಲಿ, ಕೊಟ್ಟಾಧಿಕ್ಕೆರಿರಾದ ಕಾಯುರ ನೇರವು ಉರಿವರಿಗೆ ಬೇಕಾಗತ್ತು.

ಜನರು ನಿಷ್ಣಾರಣವಾಗಿ ಯಾರನ್ನು ಅಣಕಿಸ ಹೊಗುವದಿಲ್ಲ. ರಾಯ ಇನ್ನು ಅಣಕಿಸುವದಕ್ಕೆ ಅವರ ಹುಳ್ಳಾಸೆಯೋಂದೇ ಇರಣ. ಪಂಚಕೋಮು ಲೀಯರನ್ನು ರಾಯರು ನಿರ್ದಾಯಿದಿಂದ ಇಡುತನಕ ವೈಕರಣಿ ದಾಟಿಸಿದ್ದಾರೆ. ಕೇಳಿಮುಲಿಯರಾದರೂ, ರಾಯರ ಸಂಪರ್ಕದಿಂದ ಅವರು, ಒರಟಿರಾಗಿ ಬುಝಿ ಯಾಗಬೇಕಾಯಿತು. ಅದರೂ, ರಾಯರು ತವ್ವ ಹುಳ್ಳಾಸೆಯನ್ನು ಬಿಡಲಿಲ್ಲ. ಈಗ, ಅರನೆಯ ಕೇಳಿಮುಲಿಗಾಗಿ ಹೊಂಚು ಹಾಕುತ್ತಿದ್ದಾರೆ. ಹಿಂದಿನ ಕಾಲ ಇಲ್ಲಾಡರೆ, ರಾಯರ ಮನೋರಘನೆಂದರೆ, ಅದು ಕ್ರೊಣಾರಾಲದಲ್ಲಿ ನೆರವೇಯ ತ್ತಿತ್ತು. ಅದರೆ, ಈಗ ಹಾಗಳ್ಲ. ಭೂತ ಹಿತಾಚಿಗಳಿಗೂ ಹೆದರದ ರಾಯರು ಕ್ರಿಂಬಿಸಿಯ ತರುಣರಿಗೆ ಹೆದರಲೇ ಬೇಕಾಗಿತ್ತು. ಪಟ್ಟಣದಲ್ಲಿ S.S.L.C. ಇಲ್ಲಿ ನಾಲ್ಕುರು ಬೂರ್ಣಯೂ ತೀರ್ಗಿದೆಯಾಗದೆ ಹಿಂಡಿಗಿಂಡ ಶಿಲಪ್ಪು

ಉರಲ್ಲಿ ದೊಡ್ಡ ಕ್ರಾಂತಿಯನ್ನೇ ಉಂಟು ಮಾಡಿದ್ದರು. ಅನಾಥಾಕ್ರಮ, ವಿಷ್ಣುವಾ ಸಂಘ, ಕಾಂಗ್ರೆಸ್ ಕಚೇರಿಗಳಿಗ್ಗೆ ತತ್ವ ಕರೆಯೆತ್ತಿ, ಉಂಟ ಅನಾಗರಿಕ ರಂಪ್ನು ಸಾಗರಿಕರನ್ನಾಗಿ ಪಡವತ್ತಿರುತ್ತಿರು. ತತ್ವ ಸುತ್ತಿದ್ದಂತೆ. ಇದಕ್ಕೆ ಸಂಬಂಧಿಸಿದವರೇ ರಾಯರ ಯಾವ ಹೀಳಿಯಲ್ಲಿ ಒಹ್ಮುಗೆಲಾಲು ದುದು, ಉಂಟಲ್ಲಿ ಯಾರೂ ಮುದುಕರಿಗೆ ಮಕ್ಕಳನ್ನು 'ವಿಕ್ರಯಿಸ' ಕೂಡದೆಂದೂ, ಮಕ್ಕಳನ್ನು ಸಲಹಲು ಶಕ್ತಿಯಲ್ಲಿದವರು ಅನಾಥಾಕ್ರಮಕ್ಕೆ ಅವರನ್ನು ಕಳುಹಿಕೆ ಬೇಕೆಂದೂ, 'ಖಾದಿ ಟೋಪಿ' ಗಳು ಸಾರುತ್ತಿದ್ದರು. ಈ ಸಂದೇಶದ ಕಡೆಗೆ ಜನರೂ ಸ್ವಲ್ಪ ಕಿವಿಗೊಡುತ್ತಿದ್ದರು. ಅನಾಥಾಕ್ರಮವು ಹೆನ್ನುಕ್ಕೆಳಿಂಧ ತುಂಬಿಕೊಗತ್ತು. ಇದರಿಂದಾಗಿಯೇ ರಾಯರಿಗೆ ವಧೂನ್ನೇವಣಾ ಕಾಯ್ದರೆ ಈ ಸ್ವಲ್ಪ ಪ್ರಯಾಸವಾದುದು.

ಆದರೂ, ರಾಯರು ಕಾಯೇರ್ ನ್ನು ಖರಾಗಿದ್ದರು. ಖಾದೀಮುಖಿಯ ಸುಂದರಿಯನ್ನು ಇವನ್ನು ಕೇಳಿ, "ಆ ಮುದುಕ್ಕಾಗಿ ಇಷ್ಟ್ವು ಭಲವೇ ಇಂದ್ರಾದ್ವಾರೀ, ಈ ಭಿಮ ದಾಯೇರ್ ಧನರಲ್ಲಿ ಯಾರಂಗೆ ವಿಜಯವೆಂಬುದನ್ನು ಎಂದು ಪ್ರತಿಜ್ಞೆಯನ್ನೇ ಮಾಡಿದ್ದು. ಅಂದಿನಿಂದ, ರಾಯರು ಬೀದಿಗಳಿಗೆ ಸಾಕು, ಕಳ್ಳಿನನ್ನು ಹಿಂಬಾಲಿಸುವ ತತ್ವವಾರರಂತೆ, ಖಾದಿ 'ಗಳು ಅವರನ್ನು ಅನುಸರಿಸುತ್ತಿದ್ದರು. 'ಖಾದಿ' ಗಳಿಗೆ ಕಿಳಿಯದ ರಾಯರ ಯಾವ ಕಾಯ್ದ ತಲಾವಗಳೂ ಇರಲಿಲ್ಲ. ಅನೇಕ ಕಡೆಗಳಲ್ಲಿ ಇದರಿಂದಾಗಿ ಹೆನ್ನುಕ್ಕೆಳು ರಾಯರಿಗೆ ದಕ್ಕಿದೆ ಹೋದರ್ಹಿ ನಿರ್ಬಾಕ್ಯಾ ಹೆಚ್ಚಿದಷ್ಟು ರಾಯರ ಭಲಪ್ರಾ ಹೆಚ್ಚಿಯಿತು. ಈ ಹುಕ್ಕಾಟಿವನ್ನು ನೋಡಿ ಕೆಲವರು ಸಮಾಧಾನದ ಕಿರಣ ಇಂದರು. ಆದರೆ, ರಾಯರು ಜಗ್ಗಲಿಲ್ಲ. "ಏನು ಹೇಳಿರಿಯಾಗ್, ನಿನ್ನೇ ಈ ಹುದುಗಿಯಿಂಗಾಗಿ ನಾನು ಹಾಕಿಕಿರೆಯುತ್ತಿಲ್ಲ ಹುಡುಗುಗಾಗಿ ಪೇಚಾಡುತ್ತಿದ್ದೇನೆ. ಹುಡುಗಿಯರಿಲ್ಲದೆ, ಹುಡುಗನೆಂಟಿ? ಪುಣ ಸರಕದಿಂದ ನಷ್ಟನ್ನು ಹೆನ್ನು ಪುತ್ರನು ರಕ್ಷಿಸಬೇಕಿಲ್ಲದೆ, ಈ ಖಾದಿಗಳು ರಕ್ಷಿಸ ಬಯತ್ತಾರೆಯೇ? ಈ ಎನ್ನುತ್ತಿದ್ದರೆ ನಡು ಶದುವೆ ಸತ್ತವರ ಮೇಲೂ ದೈಗರ ಸುರಮರಿಯಾಗುತ್ತಿತ್ತು. "ಹಾಳಾದ ಇವರನ್ನು ವಿವಾಹವಾದೆ, ಹಿಂಜಿಗಳು! ಎಲ್ಲಾರೂ ಬ್ರಿಂಜೆಯರಾಗಿ ನನ್ನೆನ್ನೇ ನರಿ ಕವ್ಯಕೃತಿಮಾಡಿ ಹೋದರು, " ಮುಂತಾಗಿ, "ನಿನ್ನ ಈಗ ಮುದುವೆಯಾಗರೆ ನಾಳಿಯೇ ಆ ಹುಡುಗಿ ವಧಿಯಾಗಿ

అదికళ్ల ! ” ఎందు ఆస్తేషిసిదరూ రాయరేణూ కొండగేయుక్కిరలిల్లం
“ ఏనయ్యా, విధవ ఎన్నుక్కురి ! లోకేదల్లి గండ సత్క హందిరు
ఎప్పిక్కల్ ! దుడుగియు కైనెశనకపూ సుమంగలియే ఆగరబీకేంబుచు
ఎల్లయు న్యాయి ! నేవేణేఱ హేఖుత్తు ఇడ్డిరి, నాను ముదుకునా
టిడ్డేనే. బేగ సాయ్యెనే ఆంత. ఆదరే, ఐవరస్తు మాడవెయిదే అవ
రీ సత్కరల్లదే సానిస్తూ కచ్చిడద రాగిడ్డేనే. నెన్నున్న పుదువెయా
సువపరిగెల్లా, సువంగలియు సౌభాగ్యదల్లీ సాయువ యోగ్యకేయి
శువాగ, సుమ్మనే ఏనాడరూ ఒళకోళ్లుక్కుడ్డిరల్ల ! ముడుకన మేర
లేకే ఐమ్మ కణ్ణింజలు ? ” ఎందు మంతాగి ఉపన్యాస మాడిబిడు
తీద్దరు. రాయర వాదపూ సతి ; ఆవర ఆయుక్కరేఖి ఉరపరిగేనూ
గొత్తుల్. ఆదరూ, ఆయుస్తిద్దరి ఒడుకాత్తేనెందు యారాదండూ
తిషపున మాడత్తురేయే?

X X X X X

పూడు తింగళు ఒండర నేరేణెండగాగి ఉచుణి కోఱియితు.
రాయర ప్రయత్నమై ఆదు తనక సఫలవాగలిల్ల. ఆడక్కే ‘బూది టోఱి’
గాఁఁ ఒకు వట్టిగే కాదణింపు బేశు. ఇడీగ నూల్నానేయ తింగళు.
ఒందు థానువాడ, ‘ఊదిగాళ్లు కట్టిఁఁఁ కాఁకఁకుఁడిద్దరి,
రాయరు తమ్మ శాయిఁడల్ల జయిఁలరాదఁంబ వాకే ఒందు తలు
పుతు. అల్లంద ఆదు ఆకాకవాణియింతి ఉరిగెల్ల జుడితు. ఈ
వాకేయాన్న కేళి, ‘ముడుక పరవాయిల్’ ఎందపో ఉరిసెల్లి
అధికాంక.

ఆదే సంజే, రాయరు తమ్మ కేటికియల్ల ఆరాను ఖుచ్చయిల్లి
స్తృతిధుత్తు కుళిత్తదురు. ఆగ సేవక మాడ ఒండ. ఆ కొత్తసెల్లి
పూడను ఉరిన వితీన వత్తమానాగళన్న తందు రాయరిగి వశది
అప్పిసుపుడు దోధియాక్కు రాయరు తలేయిత్త, ముగుళ్లుగుత్తు,
‘పైఁఁ నూడ వితీన ? ’ ఎందరు.

‘అంతూ నైనై ఈ మగువేయల్లుడ సఫలరాగువుడు అస్సంభవ

ಅಂತ ಕಾಣತ್ತದೆ. ನನಗೇ? ಎಂದ.

‘ಅದೇಕೇ?’

‘ಸಂದರ್ಭರಾಯರು ದಾರಿಯಲ್ಲಿ ನಿಬ್ಬಣ ನಿಲ್ಲಿಸಿ ಬಿಡುತ್ತಾರಂತೆ. ಅದು ಸಾಗೆದಿದ್ದರೆ ಹುಡುಗಿಯನ್ನೇ ಹಾರಿಸಿ ಬಿಡುತ್ತಾರಂತೆ’ ಎಂದ ವರಾದ ಮುಂದು ವರಿಯಲ್ಲಿ ಸುಂದರರಾಯನು ತನ್ನ ಕಾಯಿ ಸಾಧನೆಗೊಂಡು ಕೆಲವು ‘ಪೋಲಿ ಜನರ’ ನ್ನು ಕೂಡಹಾಕಿದು, ಇತ್ತೂದಿಗೆ ಜನ್ನು ತಿಳಿಸಿದನು.

ರಾಯರು ಕ್ರಿಂತ ಕಾಲ ಸುಮ್ಮನಿದ್ದರು. ಬಳಿಕ ತಾತ್ತ್ವಾರೆ ಸೂಚಕವಾದೆ ನಗುವನ್ನು ನಕ್ಕು ವರಾದ, ನಿನ್ನ ಹುಲ್ಲು ಬಿದ್ದರೆ ಹುಲ್ಲು ಬಿತ್ತಿನ್ನು ವಜ್ಞಾತಿಗೆ ನೀರಿದವನು. ಇಷ್ಟೊಂದು ಅಲ್ಲಿ ವಿಚಾರಕ್ಕೆ ಬೆದಂ ಕುಳಿತರೆ, ಉರಲ್ಲಿ ಬಾಳ್ತು ವರಾದುವದು ಸಾಧ್ಯವೇ? ಎಂದು ಮುಗಿಸಿದರು.

ಆ ಸಮಯದಲ್ಲಿ ಅವರ ಮನಸ್ಸಿನಲ್ಲಿ ವಿಂಚಿದ ಕಾಟಿಲೇವಾಯ ವರಾದನ ಹೊಳ್ಳುತ್ತೇಗೆ ಹಿಡಿಯಲೇ ಇಲ್ಲ.



ಆರು ತಿಂಗಳು ಕೆಳೆದು ಹೋದವು. ಈ ಆರು ತಿಂಗಳ ಹಿಂದೆಯೇ ರಾಯರು ಉರಲನ್ನು ಬಿಟ್ಟು ಹೋಗಿದ್ದರು. ಎಲ್ಲಿಗೆಂಬುದು ಯಾರಂಗೂ ಗೊತ್ತಿಲ್ಲ. ಅವರ ನೆಚ್ಚಿನ ಬಂಟ ವರಾದನಿಗೆ ಕೂಡಾ ತಿಳಿದಿರಲಿಲ್ಲ. ಹೋಗುವಾಗೇನೀಲೋ ರಾಯರು ವರಾದನೆಂದನೆ, ಆರು ತಿಂಗಳ ಹೇಳಿ ವಾವನ್ನು ಬಂತ್ತೇನೆಂದು ಹೇಳಿದ್ದರು. ‘ಎಲ್ಲಿಗೆ’ ಎಂದು ಆಗ ಅವರನ್ನು ಕೇಳುವ ಎದೆಗಳಿರಿ ವರಾದನಿಗಿರಲಿಲ್ಲ. ಹಾಗಾಗಿ ರಾಘರೆ ಸಂಕಾರದ ಗುಂ ಯಾರಂಗೂ ಗೊತ್ತಿಲಿಲ್ಲ.

ರಾಯರು ಹೇಳಿದ ಅವಧಿ-ಆರು ತಿಂಗಳುಗಳು-ಮುಗಿಯಿತು. ಅದರಿಂದ ರಾಯರು ಕಾಲಕ್ಕನ್ನತೆಯನ್ನು ನುಸರಿಸಲಿಲ್ಲ. ವರಾದನೀನೀಲೇ ಇದನ್ನು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳದೆ ತನ್ನ ಪಾಡಿಗೆ ತಾನಿದ್ದ.

ಮೂರು ನಾಲ್ಕು ದಿನ ಕಳೆದಿರಬಹುದು. ಅಂದು ಅದಿಕ್ಕುವಾರವಾದುದೆ ರಿಂದ ವಾರವತ್ತಿಕೆ ‘ಬಂಧು’ ಪ್ರಕಟವಾಗಿತ್ತು! ಮೂಡಲಿ ಪುಟ್ಟದಲ್ಲಿ ಇದ್ದ ಕೀಫ್ ವಾತೀಯನ್ನೋಧಿ ಉರಿಗೆ ಉರೆತ್ತಿಕೆವಾಯಿತು. ವತೀನ ಪರ್ಕ ವರಾನಸ್ಸೊಂದು ಆಕಸ್ಮಾತಾಗಿ ತಿಳಿದರೆ ಅದು ಸಂತೋಷದಾಯಕವಾಗಿತ್ತು.

దుఖించాలి కనుగొరి, ఒమ్మే సిద్ధులు బడిదే కాగాగుత్తదే. హాగేయో ఇందూ ఆయితు. వాక్షేయేనో సంకీర్ణదాయికనాదుదే ! రంగే రాయిరు హేణైందన్ను దక్కు స్త్రీకార వూడికొడ వినర, వాక్షే యోందిగే సంపాదక తన్న కేలప్పోందు వూతుగళన్నూ సేరిసిద్దు; ‘ఏయి రు బడ కుటింబవన్ను ఉన్న రిఖద్దు.’ ఇతాయిది ఇన్నేకై కారణవాగి అనేక తక్షణితక్షణగథూ కుట్టిందన్ను, సంచాదకన బళిగే హోగి సుద్ది సుశ్రూలునేదు ఖచితప్రశిసికొండు బందుదాయితు.

‘మునుక కోచ్చు చ్చు; బుక్కురు ఎనో ఆగిరబేసు.’ ఎందేంబ్యు ఖాదియో కేళిదు.

“కోచ్చు-కోచ్చైనో అఖి; కోచుగియిన్ను తాంకుత్తేనోదే నమ్మి వూతు చెలిష్టుర హిచిసిరబేసు.” ఎందు శుందరూయిన్ను సెక్కున్ను.

“యేగూ తరలి, నావే విజయిగళాదేవష్టే !” ఎంతు నుక్కించ్చు నెక్కు.

“అష్టే ; అష్టే ! ” ఎందు ఎల్లరూ అవక్కునుకుసిదరు.

ఆ దిన ఎల్లి నోడిదరూ ఆవే నూకూగిత్తు. బళ్లయిత్తి హచ్చై కొండ వుల్లిగెయింతి, ఎల్లరిగూ ఆదరింద సంకీర్ణవాయికే హోరకు దుఃఖవాగిలిల్లి. ఆదరి పుక్కు పుక్కుసెందు ఒద్దుధుత్తిష్ట రాయిరు తేణ్ణున్న దత్తుపడినేకొండాదేందు కేళి శ్శుల్లు శుశుయిక్కేడియాయితూ. అపచ్చై జనరు, ‘రాయిరంగి ముంచినిందలూ కెంగశర మేలి ఆసారపాదే మానుతేయిందూ, అథవా హిదుగరన్ను యాకూ దక్కు, కొడలు సెమ్ము తిశలిల్లపోఇ, ఎనోఇ ? ’ ఎందూ ఒగే ఒగెయి వూతుగళింద తన్నుప్పు తావే సంతప్తిసికొండరు.

ఆదాగి హదిన్నేదు దినగఁ మేలి రాయిరు, సాకుమగరొంపు లూరిగి చిక్కెసుపరింబ సువాక్షి హరదితు. ఆ దిన ఎల్లర సంగరవే, సంగరఁ ఎల్లర సంగరక్షింకలూ, ఒందు తూళ హచ్చు శుందరయితు సంగర. లూరిగొందే ఆద గొంధీ రస్తేయల్లి ఇక్కేలగళ్లూ తిఱ్చు

ತೀಕು ಇರುಗಳು; ಹತ್ತು ಹತ್ತು ಗಜದೂಡಲ್ಲಿ ದ್ವಾರಾಗಳು; ಅನ್ಯಗಳಿಗಲ್ಲಾ ಬಗೆ ಬಗೆಯ ಶಾಶ್ವತ ಮುಂಗುವ ದೊಡ್ಡ ಕ್ಷುರಗಳಲ್ಲಿ ರಂಗಡಾಯರ ಹೆಸರು; ಅವರ ಫಾವಚತ್ರ. ಉಂಟಿಗೆ ಡಾವವನು ಪ್ರೋರನಾದರೂ ಧೈರೀಗೆ ಹೇಳಿಸಿದ ಸ್ವಾರ್ಥಗತ. ಕ್ಷುಣಿಕಾಲದ ಹಿಂದೆ ರಾಯರ ಮೇಲೆ ಕತ್ತಿ ಮುಗಿಯುತ್ತಿದ್ದು ಸರೇ ಕೇವಲ ಒಂದು ಕ್ಷುಣಿಕ ವಿಕಾರದ ಪರಿಷರ್ವನಿದಿಂದಾಗಿ, ಅವರಿಗೆ ಅರಳಿಯಿತ್ತು ಸ್ವದನ್ಮುಕ್ತ ಹೂರಿನವರಾರಾದರೂ ನೋಡಿದ್ದಲ್ಲಿ ಉಂಪರ ವರ್ಣಾಧ್ಯತೆಗೆ ನಗ ಬಿಯತ್ತಿರಲ್ಲ.

ಸಾಧಾರಣ ಹತ್ತುಗಂಟೆಗೆ ರಾಯರ ಸವಾರ ಕಾರಿನಲ್ಲಿ ಬಿತ್ತೆಸಿತು. ಅಂತರಗಡಿಯ ದ್ವಾರಾದಲ್ಲಿ ವಂಚವಹಾವಾದ್ಯಗೋಡನೆ, ಖಾದಿ ಪೋಷಿಗಳು ಇಂತಿದ್ದರು. ರಾಯರ ಎವನಕ್ಕುಡಲ್ಲಿ ಸುಶೀಲೆ ಕಾಳಿತ್ತಿದ್ದಳು. (ಅವಾ ದುಃಖದ ಕಾರಣವನ್ನು ಇಲ್ಲಿ ಹೇಳಿ ಇವದಿಲ್ಲ. ಹೇಳಿದರೆ ಕಥೆಯ ಸ್ವಾರ್ಪ್ಯ ಕೆಡುತ್ತದೆ. ಕಾರಣ ಮುಂದೆ ತಾನಾಗಿಯೇ ಗೊಳಿತ್ತುಗೆತ್ತದೆ) ಈ ವಾದ್ಯಗಳ ಚಂಡ ಧ್ವನಿಯನ್ನು ಕೇಳಿ ಬೆಜ್ಞಸಂ ಬೆಗಾಡಳು. ಒಬ್ಬ ‘ಹಾದಿ ಪೋಷಿ’ ಚಂಪು ಹೂವಿನ ವಾಲಿ ಯನ್ನು ತಂದು ಕೂರಳಿಗೆ ಹಾಕಿದಾಗಂತೂ, ತನ್ನನ್ನು ಬಲಿಗೊಡಲು ಮಾರೀ ಕುಡಿಗೆ ಕೊಂಡುಹೋಗುತ್ತಿದ್ದಾರೇನೋ ಎನ್ನಿಸಿತು. ಆದರೆ, ಆವಳ ಆಲೋಚನೆಗಳನ್ನೆಲ್ಲ ಮೀರಿ ವಾದ್ಯತೆಪಂಗಗಳು ಮಾತ್ರತ್ತಿದ್ದವು.

ಸುಶೀಲೆಯನ್ನು ಸೋಡಿ ಸುಂದರರಾಯವಿಸ್ತುಯಕ್ಕೆ ಪಾರವೇ ಉಳಿಯಲ್ಲಿ. ಅವನು ನೋಡಿದ್ದೂ ಸುಶೀಲೆಯನ್ನುಲ್ಲಿ; ಸೂಂದರ್ಯದ ಖನಿಯನ್ನುಲ್ಲಿ. ಆಗಲೇ ಆವಾ ಮನಸ್ಸಿಷಣಲ್ಲಿ ಮುಂದೆ ಒಳಿಯುತ್ತಾ ಒಂದ ಆಶಾಂಕೆಯನ್ನು ಮೊಳೆಹುದು.

ಅಂಬಿನಿಂದ ಸಾಧಾರಣ ನಾಲ್ಕುರು ದಿನಗಳ ವರೆಗೆ ರಾಯರಿಗೆ ಬಿಡುವೇ ಇರಲಿಲ್ಲ. ಎಲ್ಲರೂ ಒಂದು ಅಭಿನಂದಿಸುವವರೇ ! ‘ಖಾದಿ ಪೋಷಿ’ಗಳ ಪರವಾಗಿ ಅಭಿನಂದಿಸಲು ಸ್ವಾತಃ ಸುಂದರರಾಯನೇ ಒಂದ. ಅವನನ್ನು ಸ್ವೇಚ್ಛಾ ರದ್ದಿಂದ ನಕ್ಕಾರು.

ಸುಂದರರಾಯನೇ, “ರಾಯರೇ ! ನಿನ್ನ ಹೀಗೆ ನಿವ್ಯಾಜ್ಞಿಯನ್ನು ಪ್ರಾಪ್ತಿ ಮಾಡಿದುದಕ್ಕೆ ತುಂಬಾ ವಂದನೆಗಳು.” ಎಂದ.

“ ಧನ್ಯಸಾದೆ ” ಎಂಬ ಮಾತ್ರ, ರಾಯರು ಹೇಳಿ ಮಾನಿಸಿದೆವು.

“ ನೀರೆ; ಹಂಡಿ ನೀನು ಮಾಮವೊಗೆತ್ತೇನೆಂದಾಗೆ, ನಾನು ಜೂತ
ನುಡಿಗಳನ್ನಾಡಿರಬಹುದು. ಅದಕ್ಕಾಗಿ ನೆನ್ನನ್ನು ಕ್ರೂರಿಸಬೇಕು ಅದರೇ,
ನಿಮ್ಮ ಶ್ರೀಯಸಿಗಾಗಿಯೇ ಹಾಗೆ ಮಾಡಬೇಕಾಯಿತ್ತು. ದೈತ್ಯಾರ್ಥಿಕ್ಷಿಯೆಂದು
ಅದನ್ನು ಸೇವಿಸದೆ ಹೋದಲ್ಲಿ ಆರೋಗ್ಯ ಲಾಭವಾದಿತ್ತೇ ?”

ರಾಯರು, ಹೆ, ಹೆ, ಎಂದು ನಗುತ್ತಾ, “ ಸು, ಅದರಲ್ಲೇನ್ನಿಸ್ತು. ಹಂಡಿನ
ದೇಶಲ್ಲ ಆಗ್ಯಾತೆ ? Let the dead past bury its dead. ನಾನೇನು
ಬ್ಯಾದಿದ್ದೇನೆ, ನೀನೂ ಬ್ಯಾದಿದ್ದೀ. ಆ ಒಣಂಗಳೇಯ ಪ್ರಸ್ತಾಪ ಈಗೇಕೇ ? ”
ಎಂಡರು.

X X X X X

ರಾಯರ ಸಾಕು ಮಂಗಳು ಸುತ್ತಿಲೇಗೆ ವಿವಾಹದ ವಯಸ್ಸುಗಿಡ್ಡಷ್ಟು,
ವಿವಾಹವಾಗಿರಲಿಲ್ಲ. ಇದುಂದ ನಮ್ಮ ರಜವ್ಯಾಗಿನಿಲ್ಲ, ಬಹುಃ ಉನ್ನಂಢ.
ಎಲ್ಲರೂ ತಮ್ಮ ಜಾಲವನ್ನು ಸುತ್ತಿಲೇಯ ಕಡೆಗೊಗೆದಿಡ್ಡರು. ಅದರೇ ಅದು ಹೂಣ
ವಿನ ಸೌಂದರ್ಯಕ್ಕಾಗಿ ಮಾತ್ರ ಅಲ್ಲ, ಹೂವಿನಲ್ಲಿರುವ ಜೀವಿಗಾಗಿ. ರಾಯಕ್ಕು
ಕೊಡುತ್ತಾಧಿಕ್ಷಾರಂದು ಹಂಡಿಯೇ ಹೇಳಿರುವೆನನ್ನೇ !

÷ ÷ ÷ ÷ ÷

ಅಂಡಿಗೂ, ಇಂವಿಗೂ, ನಾಲ್ಕು ತಿಂಗಳುಗಳು ಸಂದು ಹೋಗಿವೆ. ಈ
ಅವಧಿಯಲ್ಲಿ ರಾಯರು ಸುತ್ತಿಲೇಯನ್ನು ಯಾವ ಸಾರ್ವಜನಿಕ ಶಾಂತಿಕ್ಕೂ ಕೇರೆ
ದೊಯ್ದುವರಲ್ಲ. ಸುತ್ತಿಲೇಗೆ ಹೆಚ್ಚಾಗಿ ಮನೆಯಾಂದ ಹೊರಗೆ ಶಾಲಿಕುವಂತು
ಜೀವವಾಗಿತ್ತು. ರಾಯಕೂ, ಯಾತ್ರೆತೋ ಕಲ್ಪಿತಿಯಾಂದ, ಹಾಗೆ ಹೆಚ್ಚಾಗಿ
ಅವಶನ್ನು ಸಾರ್ವಜನಿಕರೆದುರಿಗೆ ಪ್ರದರ್ಶಿಸುವುದು ಅಪಾಯವೆಂಬ ಅಭಿಪ್ರಾಯ
ಯನ್ನು ಟ್ರೈಂಡಿದ್ದರು.

ಆಗ, ನಷ್ಟಾರೂಲ ಅರಂಭವಾಗಿತ್ತು. ಹೆಗಲಿಯಳಿನ್ನದೆ ಧಾರಾಕಾರವಾಗಿ
ಖರಿಯುತ್ತಿದ್ದ ಬಲ್ಲಾರಿಯ ಜಲಸೀಚನದಿಂದ, ಮನೆಯ ಗೋಡೆಗೆ
“ ಕೀರ್ತಜ್ಞರು ” ದ ಅನುಭವವಾಗಿತ್ತು. ರಾಯರಿಗೆ, ಎಂಳ ಮಾರ್ಚಿ-ಹೆಚ್ಚಿಯಾ
ದರೂ, ಮನೆಯ ಹೊರಗೇ ಇರಬೇಕಾಗಿತ್ತು. ಮಳಿ ಅಂಗಿ, ಮೊಂಬಿಗಳ ಹೊಯಿ
ಯಿಂದ, ಹಾಗೆ ತಿರುಗಾಡಿದರೂ, ಅವರಿಗೆನೂ ಅದರಿಂದ ಬಾಧಕವಾಗಿಲ್ಲ.

ಇದರೆ, ಈ ಸರಿವೇಯಿಂದ ಕೇಡಃಂಟಾದುದು ಸುಶೀಲೆಗೆ. ಮುಕ್ತಾಲದೆ ಜರಂಭಕ್ಕೆ ರಾಯರ ಅದಿಗೆಯವನು ಹೇಳದೆ ಕೇಳದೆ ಫರಾರಿಯಾಗಿದ್ದ. ರಾಯ ಮುಖೀರೆ ಬಾಣಸಿಗನನ್ನು ಹುಡಃಕಿ, ಹುಡುಕಿ ಬೇಸತ್ತಿದ್ದರು. ಅದುಗೆಯ ಕೂರ್ಯಾಕಲಾಪಗಳನ್ನು ಕೂಂಜರಾಲ ಸುಶೀಲೆಯೇ ನೋಡಿಕೊಳ್ಳಬೇಕಾಯಿತು. ಅದರೊಡನೆ ಅಂಗಳಕ್ಕೂ ಇಳಿಯಬೇಕಾಗಿತ್ತು. ಅಂಗಳಕ್ಕೆ ಇಳಿಯು ಪಸ್ತು ಬಾರಿಯೂ ಭತ್ತಿಯನ್ನು ಉವಯೋಗಿಸಿಕೊಳ್ಳುವದು ಸಾಧ್ಯವೇ ? ಅದರಿಂದ ಸುಶೀಲೆಗೆ ದಿನಕ್ಕೆ ನಾಲ್ಕಾರು ಬಾರಿಯಾದರೂ ಮುಕ್ತಾನಾನವಾಗುತ್ತಿತ್ತು. ಮುಕ್ತಾನ್ನೂ ಪ್ರೀಪರದಲ್ಲಿ ತನ್ನ ಪ್ರಾಣಲ್ಯಾವನ್ನು ತೋರಿಸಿತು.

ಒಂದು ದಿನ ಶಂಚಿ, ನಾಲ್ಕುವರೆ ಗಂಟೆಗೆ ರಾಯರು ಮನೆಗೆ ಹಿಂದಿರು ಶುವಾಗ ಸುಶೀಲೆ ಮಲಿಗೆಹಂಡಿದ್ದಳು. ಶೀತಜ್ಞರದಿಂದ ವ್ಯೇ ಇಂಗಳದಂತಾಗಿತ್ತು. ಆ ಉದೇನೋ ಮುಖ ಮುಖನೆ ನಾಗಾರಿಕತೆಯ ಆಡಿಗೆ ಹಜ್ಜೆಯಿದ್ದತ್ತ ಇಂದಿದ್ದರೂ, ಸರಕಾರದವರು ಇನ್ನೂ ಅಲ್ಲಿ ಆಸ್ತಿತ್ವಯನ್ನು ಕಟ್ಟಿಸುವ ಸೂಚಿಗೆ ಹೋಗಿರಲ್ಲಿ. ಇಂಗ್ಲೀಷ್ ಡಿಗ್ರಿಕ್ಸೆತ್ತ ಡಾಕ್ಟರರೂ ಇರಲಿಲ್ಲ. ಅಲ್ಲಿಂದ ನಾಲ್ಕು ವ್ಯೇಲು ಇಂಡಿಯ ಉದ್ದೇಶದ ಒಬ್ಬ ಡಾಕ್ಟರೆನೋ ಇದ್ದರು. ಆವರು ಖಾಸಗಿ ಡಾಕ್ಟರರು. ವಾಕ್ಯವನ್ನು ಸಿದ್ಧಪಡಿಸಿಕೊಂಡೇ ಹೊಡರೂ, ಆ ಡಾಕ್ಟರರು ತಂತ್ರಿ ಮನಸ್ಸು ವಾಡಿದರೇನೇ ಒರುತ್ತಿದ್ದರು. “ಖೂರನಲ್ಲಿ ಖಾದಿಮುಖಿಂಡ” ಸುಂದರರಾಯಾನಿದ್ದನು. ಎರಡು ವರ್ಷಗಳ ಹಿಂದೆ L. I. M. ಹರಿಕ್ಕೆಗೆಂದು ಮದ್ದಾಸಿಗೆ ಹೋಗಿ ಸಾಗದೆ ಉರಿಗೆ ಹಿಂದೆ ಒಂದು ಖಾದಿಯಾಗಿದ್ದನು. ರಾಯರು ಯೋಚಿಸಿ, ಫೇಲಾದರೂ ಇತರ ಆಟಲೆರಾಯ ಪಂಡಿತರಿಗಿಂತ, ಕಂಗ್ಲಿಷ್ ಡಾಕ್ಟರೆನೇ ವಾಸಿ ಎಂದು ಸುಂದರ ರಾಯನನ್ನು ಕರಿಸಿಕೊಂಡರು.

ಸುಂದರರಾಯನಿಗೂ ಆವ್ಯೇ ಬೇಕಾಗಿತ್ತು. ಕರೆ ಒಂದ ತಾಕ್ಕುಣವೇ ಹೊರಟು ಒಂದನು. “ಜ್ಞರವೂ ಆವ್ಯೇ ನೋ ಭಯಾನಕವಾಗಿಲ್ಲ. ಒಂದು ಕಿಂಗ್ಲ ಚಿಕಿತ್ಸೆಯಿಂದ ಸೌಖ್ಯವಾದಿತು.” ಎಂದು ರಾಯರ ದುಸುದವನ್ನು ತ್ವರಾರಿಸಿದನು. ಆ ವೇಗೆ ದಿನ ದಿನವೂ ಹೋಗಿಯನ್ನು ಪರಿಸ್ಥಿತಿಲು ಬರತೆಂದ ಗಿಡನು. ಚಿಕಿತ್ಸೆಯಲ್ಲಿ ನೋ ಒಡಲಾವಕೆಯಿರಲಿಲ್ಲ. ಜ್ಞರವೂ ಇಂದಿಸಿ ಅಯಲ್ಲಿತ್ತು. ಆದರೂ, ಸುಂದರರಾಯನೂ ಹೋಗಿಯ ದೈನಿಕ ಸಂದರ್ಶನವನ್ನು

ಮೂರುತ್ತಿದ್ದನು. ಅದರ ಉದ್ದೇಶವೇ ಜೀರ್ಯಾಗಿತ್ತು ಅದುಪರಿಂದಲೇ, ತಾಯಿ ಚಿಕಿತ್ಸಾಘಳವನ್ನು ಕ್ಷಾಗ ಅವನು ಅದನ್ನು ಸ್ವೀಕರಿಸದಿದ್ದಾದು.

ಒಂದು ತಿಂಗಳು ಸಂತಿತು; ಸುತ್ತಿಲೆ ಜ್ಯೋತಿನ್ನು ನೀಗಿ ವೆಳಡಲ ಶ್ವೇತಗೇ ಬಂದಿಳಿದಳು. ರಂಗರಾಯರು ಅನೇಕ ವಿಧವಾಗಿ ಸಂದರ್ಭ ರಾಯ ತನ್ನ ಪ್ರಶಂಸಿಸಿದರು. ಸುತ್ತಿಲೆಯ ಈ ರೋಗದಿಂದ ಸುಂದರರಾಯನ ಖಾಗಿನ್ನು ದಯವಾಯಿತ್ತೇನ್ನುದೇರು. ಇದು ತನಕ ಎಣ್ಣೆ ಸೀಗಿಕಾಯಂತಿದ್ದ ತಾಯಿಗಳು ಹಾಲು-ನೀರಿನೆಂಜಾಡಲು; ಇಬ್ಬರೂ ಸಾವಾಜ್ಜನಿಕ ಕ್ಷೇತ್ರಗಳಲ್ಲಿ ಏಕತ್ವವಾಗಿ ಮುದಿಯತ್ತೊಡಗಿದರು. ಸುಂದರರಾಯನಿಗೆ, ರಂಗರಾಯರ ಪ್ರವ್ಯಾಖಿಂಬಲ, ವ್ಯಕ್ತಿ ಬೆಂಬಲಗಳು ದೊರೆತು, ಅವನೇಷಬ್ಬ ಪ್ರಸಿದ್ಧ ಗಣ್ಯ ಕ್ಷೇತ್ರಯಾಡನು.

ರಂಗರಾಯರು ಮುಂದುವರಿದೆ ಮನುಷ್ಯರಾಗಿದ್ದರೂ, ಸುತ್ತಿಲೆಯನ್ನು ಮನೈಯಿರುತ್ತಿರು ಅದಗಿಸಿದುವರು ಸುಂದರರಾಯನಿಗೆ ಬಹು ವಿಚಿತ್ರವಾಗಿ ಶಂಡಿತು. ಸುತ್ತಿಲೆ ಉಲಿಗಿ ಬಂದು ಆರು ತಿಂಗಳಿಗಳಾಗಿದ್ದನ್ನು. ಅದರೂ ಅವಳಿಗೆ ಶಾರಿನ ದಿಗ್ಭಿನ್ನೆಂದೂ ಗೊತ್ತಿರಲಿಲ್ಲ. ವ್ಯಕ್ತಿ, ಮೃಗ, ಪಕ್ಷಿಗಳ ಪರಿಷಯ ವಿರಲಿಲ್ಲಂತೆ ಗುಡ್ಡ, ಚಟ್ಟಗಾಡು, ನದಿ, ದರಿ, ಗಿರಿ, ವನಗಳ ಸೌಂದರ್ಯವನ್ನು ಸಿದ್ಧಿಸಿ ಅಭಾವಸ್ವರಲಿಲ್ಲ. ಅಡುಗೆ ಮನೈಯ ಅನ್ವಯತ್ವಾಂಶವಿದ್ದಿರು, ಹುನೈಯ ಅನ್ವಯತ್ವಾಂಶವಿದ್ದಿರು ನಿಜ. ಸುಂದರರಾಯನು ರಂಗರಾಯರ ಅಬ್ಜುನುಚ್ಚನ ಖಂಟಿನಾಡ ಮೇಲೆ, ಮೆಲ್ಲನೇ ಈ ಪ್ರಸ್ತಾಪಕ್ಕೆ ಕ್ಷೇತ್ರವಿದನು, “‘ಏನು ರಾಯರೇ ! ನಿಮ್ಮ ಮಾರ್ಗದಲ್ಲಿ ರಜಪೂತರಂತೆ ಫೋರಾ ಪದ ತಿಯುಂಟೀ ?’” ಎಂದು ಪುಂತಾಗಿ ಸಂದರ್ಭಕ್ಕನುಗಳವಾಗಿ ಕೀಟಲಿಯ ಪ್ರಕ್ರಿಯಾಕ್ರಿದ್ದಿರು. ರಾಯರು, ಅವುಗಳಿಗಿಲ್ಲ ಉತ್ತರಗೊಳಿಸುವ ಕ್ಷಣಿಲಬುಗಾಣದೆ, ಮೆಲ್ಲ ಮೆಲ್ಲನೇ ಸುತ್ತಿಲೆಯನ್ನು ಸಾಕ್ಷ್ಯಜ್ಞತ ಕ್ಷೇತ್ರಗಳಿಗೆ ಕರೆದೊಯ್ದಿರುತ್ತಾಯಿತು.

ಉಂದಿನಿಂದ, ಎಲ್ಲಿಗೆ ಹೋಗುವದಾಡಕೂ ಮೊವರೂ ಹೋಗುತ್ತಿದ್ದಿರು. ಸುತ್ತಿಲೆ ಬಳಿಯಲ್ಲಿದ್ದಾಗ ಸುಂದರರಾಯನ ಮಾತನಲ್ಲಿ ಹುರುಪ್ಪು, ಉತ್ತಾಪ್ತಿ, ಪ್ರಭಲವಾಗಿ ಸೀರಿಕ್ಕೊಡು ಬಿಡುತ್ತಿತ್ತು. ಅದೇ ಸುತ್ತಿಲೆಯಲ್ಲಿದ್ದರೆ, ಮೂರಿನ ಪ್ರವಾಕ್ಷವೇ ಬೇಸಿಗೆಯ ಕರೆಯಂತಾಗಿ ಬಿಡುತ್ತಿತ್ತು. ರಾಯರು

ಇವುಗಳನ್ನೆಲ್ಲ ಸೂಕ್ತ ವಾಗಿ ಪರಿಶೀಲಿಸಿ ಅರಿತುಕೊಂಡಿದ್ದರು. ಸುಂಜಯೇ ರಾಯನ ಈ ಹುಕ್ಕೆ ತಿಗಾಗಿ, ಅನೇಕ ಬಾರಿ ನಕ್ಕೆ ಇದ್ದರು. “ಈ ಮುತ್ತಾ ಮಹಿಮಾಲ್ಲ, ಈ ಮುಂದಾಲೋಚನೆಯಿಂದಲೇ ತನಗೆ ಅತ್ಯಷ್ಠಾನಾಸ್ತಾಗಿಯೇ ವನ್ನು ಬಯಸಿದುದಿರದೇಕು.” ಎಂಬಾಲೋಚನೆಯೊಂದಿಗೇ ದಂಡಿಯೇ ಸಂದೇಹಾನ್ನಿವಾದ ಅಂಚಿಕೆಯೊಂದು ಅವರ ಶಾಸ್ಥನ್ನು ಕೊರಿಯುತ್ತತ್ತು.

ಕ್ರಮೇಣ ರಂಗರಾಯರು ವಿಹಾರ ಹೊಗುವದನ್ನು ನಿಲ್ಲಿಸಿ ಬಿಟ್ಟುಕು ಹಯೋಧಿಕೃದಿಂದ ಅವರನ್ನು ನಿಶ್ಚಯಿಸಿಕ್ಕುತ್ತಿತ್ತು. ಇದರಿಂದಾಗಿ, ಸುಂದರರಾಯನ ಅನಂದಕ್ಕೆ ಹರಿವಾತಿಯೇ ಇರಲಿಲ್ಲ. ಸುತ್ತಿಲೆಯೊಂದಿಗೆ ಸಿಭಿರೇತಿಯಾದ ವಿಹಾರಕ್ಕೆ ಹೊಗುತ್ತಿದ್ದನು. ಅದರೊಂದಿಗೇ ಸಂದರ್ಭ ಹೊರೆಕಾಗ, ತನ್ನ ತೆಯನ್ನು ಹೊರಿಗಿಡವಬಹುದೆಂಬ ಅಭಿಲಾಷೆ.

ಕೇಂದ್ರ ಮೈದಾನಿನಲ್ಲಿರುವ ಆಕಾಶವಾಣಿಯ ಗಾಯನವನ್ನೊಂದು, ಇಂತೆಯನ್ನೊಂದು ಕೊಗುತ್ತಿದ್ದರು. ಅಲ್ಲಿಂದ ಆದು ಕೊನೆಗೊಳ್ಳುತ್ತೇ ಪರಿಗೊ ಹಿಂದಿರುಗುತ್ತಿರಲ್ಲ. ಆ ಕಾಶವಾಣಿಯಲ್ಲವಾದರೆ, ಮಂಜಪಿ ಹಿತ್ತಿಗೆ ಸೊಂಗಿ, ಸುಲ್ಲಾನ ಬತ್ತೆರಿಗೊಂಡು, ಬಾವ್ರೀಟಿ ಗುಡ್ಡಕೊಳ್ಳುತ್ತಿರು; ಕೆರಿಯೆ ದಂಡೆಗೊಂಡು ಹೊಗುತ್ತಿದ್ದರು. ಎಲ್ಲಿಡಿಯಲ್ಲಿ ಒಂದೊಂದು ಸೊಗಸು; ಒಂದೊಂದು ವೈವಿಧ್ಯ; ಒಂದೊಂದು ಸಂತೋಷ. ಸುತ್ತಿಲೆಯ ರಸಾಯೇತವಾದ ಶಣ್ಣು ಗಳು ಆ ಸೊಂಗನ್ನು ಸವಿದು, ಮನೋಮಾಲುರದಲ್ಲಿ ತೀವುರಿಸಿದುತ್ತಿದ್ದವು. ಸುಂದರರಾಯನು ಸುತ್ತಿಲೆಯನ್ನು ಆ ಸ್ಥಳಗಳಿಗೆ ಕರೆದು ಕೊಂಡೊಯುತ್ತಿದ್ದು ಉದ್ದೇಶವೇ ಬೇರೆ! ತಮ್ಮಂತೆ ಇಬ್ಬರಾಗಿ ಬರುತ್ತಿದ್ದ ತರುಣ ಪ್ರಜಯಗಳೇ ಮೇಲೆ ಸುತ್ತಿಲೆಯ ದೈಸ್ವಿ ಹೊರಳಾನುತ್ತೆ ಆತಮು ಯತ್ತಿ ಸುತ್ತಿದ್ದನು. ಆಜೆಯ ಸುತ್ತಿಲೆಯ ಕಣ್ಣಗಳು ತಿಳವಾನನ್ನೊಂದು, ನೀರದಾಳಿಯನ್ನೊಂದು ದೂರದ ಬಿಟ್ಟು ಗಾದುಗಳನ್ನೊಂದು, ಮಂಜಃಲ ನಿಸಾದಿಂದ ಮಂಡಗಾಮಿನಿಗಳಾಗಿ ತರಣು ತ್ವಿದ್ದ ಕೊರಿಗಳನ್ನೊಂದು, ಇನ್ನೊಂದೇ ಬೇರೆ ಸೌಂದರ್ಯಮಯಿ ಚಿತ್ರಗಳನ್ನೊಂದು ವಿರುಕಿಸುತ್ತಿದ್ದವು. ಅಲ್ಲಿ ನೆಟ್ಟು ದೃಷ್ಟಿಯನ್ನು ಬೇರೆ ಕಡೆಗೆ ಹೊರಳಿಸುವೆ ದೆಂದರೆ ಕಷ್ಟಸಾಧ್ಯವಾದ ಸಂಗತಿ.

+ + + + +

ಒಂದು ಭಾನುವಾರ ; ಎಂದಿನಂತೆ ಸಂಚಿ ಸಾಲ್ಯು ತಾಳಿಗೆ ಸರಿಯಾಗು

సుందరరాయను కారన్ను తేగెదుకొండు బండస్తాడు. సుతీలే బందు కుఱ్చి తెలుపైయే రాయ ఒక్కేరియిదేగి సాగితు. ఇబ్బరూ ఆగటికవాగిష్టే మోదాన్ వంత్రిగచన్ను ఏరి, మేలే బండరు. ఏరువాగి సుతీలే స్వర్యామసుభజవాట లుడిగచన్ను సుధుత్తద్దు లు. సుందరరాయను ప్రతియాగి తుసునేగుత్తిత్తును.

ఇబ్బరూ ఒక్కేరియ ఉక్కేధస్తానవన్నే ఏ, క్షేత్రకాల నింతు, సుత్తలూ సోదిదు. దూరచల్లి నీలంగావై భోగిరేయుత్తత్తు; మెండిగేళ అలుగాటపూ, సోదెనోరెయాగి తేలిబరుత్తద్ద స్వవాహపూ విశదవాగి దృగీళిచరిసుత్తత్తు. ఆదంందిత్త స్ఫుర్ప భాగదల్లి, బిసిలి నల్లి కాటు బిడ్డు కోండిద్ద పుణంరాతి; ఆజరిందిత్త ఒక్కేరియ తన కెప్పు విస్తురవాగి కరియుత్తద్ద నది; కుజేరిదిసేయుల్లి దట్టవాగిష్టే కొఁడించు; తెంకుడిసేయుల్లి నెదియి నిదివాగి సుతీలే సోదిదశుకులు నాల్చి బారి తిటుగి, తిరిగి సోదిదశు, యావుదూ సజీవవత కొరలిల్ల. ఎల్లపో జడత్తుద ముసుకన్నె కేదుకెండిద్దవు. సతతపూ సముద్రకు మేలే కారుత్తద బేళ్ళక్షేపించాగలి, తెలిరెయుల్లి క్రీడిసుత్తద్ద కీడగాలి, కాదిన్నింద కేళి బరుత్తద్ద కెక్కుగచ ఇంచరవాగలి, ఇంషా ఇటల్ల.

“ ఇవక్కెల్లిపూ ఉదాహియాగిదే; అల్లవే? ” ఎందు సుందరరాయను స్ఫుర్పు హూత్తిన మేలే ప్రత్తి సిదను.

“ కొదు. ” ఎందు మృదువాగి ఉత్సవిత్తలు సుతీలే.

సుందరరాయను గదా వ్రణయిగళండ ఇదికిరిదిరిత్తద్ద స్ఫుర్పు కీజగష్టవాగిరువైదశ్శు సోది ఉదాహియాగిదే, ఎందిద్దని. సుతీలే, పుత్రుతయు జడవాగిద్దు దన్ను కండు కూగి జోళద్దు లు. అంతూ, చేఱే చేరే ద్వష్టయల్లాడటూ, ఇబ్బర అభిప్రాయపూ ఒండే ఆగత్తు.

“ ఐముగి నాటిక సోడెనుదరల్ల అభిషిషయిదేయే? ” ఎందు కుత్తె సుందరరాయను కేళిదను.

“ ఓమో! నాటికవెండరే ననగే జీవాళ. ఆంధ ఉత్సుమ నాటిక

ಯಾವುದಿದೆ, ಇವೊತ್ತು ? ”

“ ಗರುಡ ಸದಾಶಿವರಾಯರ, ‘ ವಿವರ ಜೀವನ್ ’ ; ಹೋಗೈಇಂದ್ರೇ ಈಗ ಗಂಟೆ ಇದು ; ಅರು ಗಂಟೆಗಿ ನಾಟಿಕ ಪ್ರಾರಂಭ. ಇನ್ನು ಮುಕ್ಕಾಲು ಗಂಟೆಯೋಳಿಗೆ ಅಲ್ಲಿಗೆ ಹೋಗಿ ಬಿಡಬಹುದು. ” ಎಂದು ಕೈ ಗಿರೂಪಣಿಸ್ತು ನೋಡಿಕೊಂಡು ಹೇಳಿದನು.

ಸುತ್ತಿಲೇ ತನ್ನ ಸವ್ಯತಿಯನ್ನು ಸೂಚಿಸಿದಕು. ಮತ್ತೆ ಇಬ್ಬು ಇಲ್ಲಿ ಬಂದು ಕಾಂತಲ್ಲಿ ಕೂಡಿತ್ತು. ಶಾರು ವೇಗವಾಗಿ ಉಪ್ಪೆಗೆ ಧಿಯೇಟಿಂನ ಕಡೆಗೆ ಸಾಗತ್ತಿಂದಿರುತ್ತಾ.

ಶಾರು ಧಿಯೇಟಿಂನ ಬಳಗೆ ಬಂದಾಗೆ, ಸುಂದರರಾಯನು ಹೇಳಿದೆಂತೆ ಆ-ಉಜ ಆಗಿದ್ದಿತು. ಆಗಲೇ ಇನ್ನರು ಧಿಯೇಟಿಂನೇಂತಹಿಗೆ ಕಿಕ್ಕಿರಿದಿದ್ದೇರು. ಸುಂದರರಾಯನಿಗೆ ವೊಡಲ ತರ್ವಾತಿಯ ಎಂದು ಟಿಕೆಟಿಗಳು ದೊರೆಯೆಲ್ಲಾ ಅನೇಕುಂಂದು ಕಷ್ಟವಾಗಿಲ್ಲ. ಅವರು ಬಂದು ಒಳಗೆ ಕೂಡಿಕೊಂಡಿರುತ್ತಾರೆ ಶೋನೆಯೆ ಗಂಟೆ ಬಾಂಧ, ಪ್ರಾಧಿನಾ ಪವ್ಯವ್ರು ಆರಂಭವಾಯಿತು. ಸುತ್ತಿಲೇ ಸುಂದರರಾಯನ ಪಕ್ಕವಲ್ಲೇ ಕೂಡಿತ್ತುಕು. ಅವಕೇನೋ ನಾಟಿಕವನ್ನು ತಡೆತ್ತ ದೃಷ್ಟಿಯಿಂದ ನೋಡುತ್ತಿದ್ದರೂ, ಸುಂದರರಾಯನಿಗೆ ಆದರ ಗೊಣವೆಯೇ ಇರಲಿಲ್ಲ. ಅವನು, ಸ.ಶೀಲೆ ಪಕ್ಕವಲ್ಲಿ ಕೂಡಿತ್ತಿಲ್ಲಂದುದರಿಂದುಂಟಾಗುವು ಅನಂದವನ್ನು ಅನುಭವಿಸಿ ಹಿಂಹಿರಿ ಹಿನ್ನೆತ್ತಿದ್ದನು.

ಫಾಟಿಕವು ಕೊನೆಗೊಂಡಾಗ ಒಂಭೆತ್ತಿತ್ತಿರೆಗಂಟಿ. ಸುಂದರರಾಯನೇ ಸುತ್ತಿಲೇಯೂ ಶಾರಿದ್ದಿದೆಗಿ ಬಂದು ಕೂಡಿತ್ತಿರೆಯೆಯು. ದಾರಿಯಲ್ಲಿ ಹೋಗುತ್ತಿ ಖಾಗ ಸುಂದರರಾಯನೇ ಕೇಳಿದನು.

“ ಹೇಗಿತ್ತು, ನಾಟಿಕ ? ”

“ ಅಂದರೆ, ಯಾವುದನ್ನು ಕೇಳುತ್ತೀರಿ ? ಅಭಿನಯ, ದಿಗ್ಂತ್ರಾ ಜಥಿ, ದೃಶ್ಯ, ಸಂಗೀತ — ಇನ್ನಾಗಳ್ಲಿ ಯಾವುದು ? ”

“ ಎಳ್ಳಿನೂ. ”

“ ಕಥಿಯನ್ನು ಬಿಟ್ಟು ಉಳಿದುದ್ದೆಲ್ಲವೂ ಮನಸ್ಸಿಗೆ ಒಸ್ಪಿಗಿಯಾಯಿತ್ತು ”

“ ಕಥಿಯಲ್ಲಿ ಮಾತ್ರ ದೊಂಡಿದ್ದೆನ್ನು ? ”

“ ದೊಂಡ ! ದೊಂಡವಿಲ್ಲವೇ, ಮತ್ತೆ ? ಮುಕ್ಕಾಲು ಮಹುಕಿಯಾಯಿ

ಅ ಹುಡುಗಿ, ಚೇರೊಬ್ಬ ತರುಣವು ಹೀಡಿ ಓಡಿಕೋಗೋದು ಅನುಜತ ಮತ್ತು ಹೋನವಲ್ಲವೇ ?”

“ನೋಡಿ ; ನಿಷ್ಠೆ ಕಥೆಯನ್ನು ಸರಿಯಾಗಿ ಮಂದಟ್ಟು ಮಾಡಿಕೊಳ್ಳಲಿಲ್ಲ. ಮುದುಕರು ತರುಣಯರನ್ನು ವಾದುವೆಯಾಗಿಂದು ತಪ್ಪಿ, ಅದ್ದಿಂದಾಗೋ ಪರಣಾವು ಹೀಗೆಂತ ತೊರೆಂಬರಿಕ್ಕೆ ಬರಿದ್ದು ಆ ನಾಟಿಕ. ಅದಕ್ಕೆ ಅದಕ್ಕೆ ‘ವಿಷಮ ಜೀವನ್’ ಅಂತ ಹೆಚ್ಚು.” ಎಂದು ಸುಂದರರಾಯನು ಚಿಂಡಿ ಹೇಳಿದನು.

“ಹೌದು, ಮುದುಕರು ಹುಡುಗಿಯಾರನ್ನು ಹುಡುವೆಯಾಗುವದು ತಪ್ಪಿ ಎಂಬುದನ್ನು ನಾನು ಸಹಾ ಒಪ್ಪುತ್ತೀನಿ. ಆದರೆ ಹುಡುಗಿಯರು ಪರಾಷ್ಟರಿಗೆ ಹೀಂದಿ ಓಡಿ ಹೋಗುತ್ತಿದು ಕಂಡಾ ತಪ್ಪಿ ಅಭಿನ್ನವೇ ? ಹಾಗೆ ವಾಧುವನರು ಹೀಂದಿ ಮುದುಕನನ್ನು ವಾದುವೆಯಾಗ್ಗೇಕೆ ?”

“ಉಂಬಾಯವಿಲ್ಲದೆ.”

“ನಿಷ್ಠೆ ಏನೇ ಹೇಳಿ; ಕೆಂಪ್ಪಿಯಲ್ಲಿ ಹೀಗೆ ವಾಡಿತೋದಕ್ಕಿಂತ ಮುಖ್ಯವು ಕಾಲಿದಲ್ಲಿ ನೇಣಿ ಹಾಕಿಕೊಂಡು ಶತ್ರು ಬಿಡಿತೋದೇ ಲೇಸು.”

ಸುಂದರರಾಯನು ಈ ವಾದಕ್ಕೆ ಉತ್ತರಿಗೊತ್ತಿರಿದೆ, ದೀರ್ಗಾದನು. ಅಪ್ಪುರಲ್ಲಿ ರಂಗರಾಯರ ಮಾನೆಯೂ ಬಂತು. ಸುತ್ತಿರೆ ಇಂದು ಹೂದಿಸು. ದಾರಿಯಲ್ಲಿ ಮುಂದಿ ಹೋಗುತ್ತಿದ್ದುಂತೆ ಸುಂದರರಾಯನು ಎಲ್ಲವನ್ನೂ ಮರೀಕ್ಕೆ ಬಿಟ್ಟಿನು. ಆವರಿ, ಸುತ್ತಿರೆ ಆ ದಿನವನ್ನು ಮರೀಯಲಿಲ್ಲ. ಆ ನಾಟಿಕವನ್ನೇ ಮನಸ್ಸಿನಲ್ಲಿ ಮಾಡಿಕೂಡಿ, ಇಡ್ಡಿ. ಯೋಚನಾ ಘಾರದಿಂದ ಅವರಿಗೆ ಇದ್ದು ಕೊಡಾ ಆ ರಾತ್ರಿ ಬರಲಿಲ್ಲ.

ಸಾಲಾರು ದಿನಗಳು ಕಳಿದನ್ನು. ಒಂದು ದಿನ, ಸುತ್ತಿರೆ ಸುಂದರರಾಯ ರಿಷ್ಟಿರೂ ಉಂಟಾ ಕೆರೆದಂಡಿಯಲ್ಲಿ ಕುಳತುಕೊಂಡಿದ್ದಿರು. ಶಾರಪ್ಪು ಸ್ತುಪ್ಪಿ ಮೂರಿದಲ್ಲಿ ಬಿಟ್ಟು ಬಂದಿದ್ದರು. ಬಂದು ಸ್ತುಪ್ಪಿ ಹೂತ್ತಿನ ಪರಿಗಳ ಯಾರಿಗೂ ಮೂರಿನಾಡಲಿಲ್ಲ. ಸುಂದರರಾಯನು ಚಿಕ್ಕೆ ಕಲ್ಲಿಗಂಡನ್ನು ಎತ್ತಿಕೊಂಡು ಕೆರಿಯ ನಿರಿಗಿಸಿದನು. ಅಲ್ಲೋಲ ಕಲ್ಲಿಗಾಲವಾಗಿ ತೆರಿಗು ಹುಟ್ಟಿಕೊಂಡು ಕೆರಿಯ ಮಂಬಾ ವಾಟ್ಟಿಕೊಂಡನ್ನು. ಸುಂದರರಾಯನು ಮತ್ತು ಮುಖ್ಯ ಅವು ದೃಷ್ಟಿಯನ್ನು ಸುತ್ತಲೂ ನೋಡಿದನು. ಮಿರದಲ್ಲಿ ನೀರೆನ್ನು ಲಿಗು

ಮಾತ್ರ ಬೀಳಿನ್ನೇ ವಿಸ್ತೃತವಾಗಿ, ಅನಂತವಾಗಿ ಶಡಲ್ಲಿದೆಯಂತೆ, ಅಂಕ.ಡೈಸಂಕಾಗಿ ವಾಯ್ದಿಸಿಕೊಂಡಿತ್ತು. ಅದರ ಮೇಲೆ ಮಾಳಿಗಲು ಸಿದ್ಧನಾಗಿ ಕೆಳಗಿಳಿಕ್ಕುತ್ತಿರುವ ಭಾಸ್ಯರ; ಗುಡ್ಡದಿಂದ ನಡೆದುಕೊಂಡು ಬಂದು ಕೆರಿಯ ತನ್ನ ಕೆಪ್ಪು ಹೆಚ್ಚಿದ್ದ ಹಸುರು ಸಸ್ಯಶ್ರೇಣಿ; ನೀಲಾಕಾಶದಲ್ಲಿ ಬೆಳ್ಳಿಯ ಮೋಡಗಳು; ಎಲ್ಲವನ್ನೂ ನೋಡಿ, ಸುಂದರರಾಯನ ವಾನಸ್ಪತಿವಾಯಿತು; ಹೆಗುತ್ತಾಗಿ ಗಾಳಿಯಲ್ಲಿ ಕೇಲತ್ತೊಡಗಿತು ಆ ಉಳಳ ಸದುಬ್ಬರದಲ್ಲಿಯೇ ಮೌನ ಮಾಗಿ ಕುಳಿತ ಸುತ್ತೇಲೆಯೊಡನೆ ಸಂಭಾಷಣಿದನು:

“ನೋಡಿದಿರಾ ! ಎನ್ನು ರಮಣೀಯವಾಗಿದೆ ನಿಸರ್ಗ !”

ಸುತ್ತೇಲೆ ಬಿಸುಸುಯ್ಯಾ ಈಂ: “ಹೂದು; ಅದರೆ, ಈ ರಮಣೀಯತೆ ಎನ್ನು ಕಾಲ ? ನೋಡಿ; ಸೂರ್ಯನು ಅಸ್ತುಂಗತನಾಗಲು ಸಿದ್ಧನಾಗಿದ್ದಾನೆ. ಇನ್ನು ಸ್ವಲ್ಪ ಕಾಲದಲ್ಲಿ ಇರುತ್ತಿರುವುದು ಮನುಕಿನಲ್ಲಿ, ಈ ಸೂಬಗೆಲ್ಲವೂ ಬೆಂಕಿಯಲ್ಲಿ ಸುಟ್ಟಿಂತೆ, ಮಿಸಿಯಾಗುವದಿಲ್ಲವೆ ?” ಎಂದು ಕೇಳಿದ್ದು.

ಅವರು ಮಾತುಗಳಲ್ಲಿ ಅಡಕವಾಗಿರುವ ಗೂಡಳಿಫರ್ಮವನ್ನೂ ತತ್ತ್ವವನ್ನೂ ತಿಳಿಯಿದೆ, ದಿಗ್ಭೂತಿಗೊಂಡು ಸುಂದರರಾಯನು ಹೇಳಿದನು: “ಆದರೆ, ಕುಂಜಾವದಲ್ಲಿ ಪುನಃ ಗೋಚರಿಸುವದ್ದೂ ನೇ ?

ಯಾವಾಗಲೂ, ಪ್ರಕೃತಿಯನ್ನೂ, ಸೌಂದರ್ಯಾವನಗ್ಗೂ ಕಂಡು ಹಿಂಣಿಗೂ ಕುಣಿಯುತ್ತಿದ್ದ ಸುತ್ತೇಲೆ, ಇಂದೇಕೆ ಹೀಗೆ ಮಾತಾಡುತ್ತಾ ಹಿಂಬಿಡು ಆವರಿಗಳ್ರು ಮಾಗಲಿಬ್ಬ.

“ಆದರೆ ಅದು ಪುನರ್ಜ್ಞನ್ನು,” ಎಂದು ಸಂದರರಾಯಷ್ಟ ಮಾತಿಗೆ ಸ್ವರೂಪೊಗಿ ಸುತ್ತೇರೆ, ಪುಡಿದ್ದು.

ಸ್ವಲ್ಪ ಹೊತ್ತಿನ ಮೇಲೆ ಸುತ್ತೇಲೆ, “ಡಾಕ್ಟರೆ ! ನಿಮಗೆ ಹೃದಯ ಪರಿಕ್ಷಾ ಜ್ಞಾನವಿದೆಯೇ ?” ಎಂದು ಕೇಳಿದ್ದು.

“ಷ್ಟೋ !”

“ಹಾಗಾದರೆ, ನನ್ನ ಹೃದಯದ ನ್ಯಾತಿಯನ್ನು ವಣಿಸಿ ನೈತಿಕೀಯೇಡುಣಿ.”

ಸುಂದರರಾಯನು ಉತ್ತರಗೊಡಲು ಸ್ವಲ್ಪ ತತ್ತ್ವರಿಸಿದನು: “ನಿನ್ನ ಹೃದಯದಲ್ಲಿ ಪ್ರಣಯ ಇನ್ನುಮನವೇ ಅರಳುತ್ತಿದೆ. ಅದು ತುಂಬಿಗಾಗಿ

ಹಾಕೊರೆಯತ್ತದೇ.”

ಸುತ್ತಿಲೆ ಪ್ರೋಳ್ಬು ನಗುವನ್ನು ನಕ್ಕಳಾ: “ನಾವಿಗೆ ಕನೆನ್ನಲ್ಲಿ ಎತ್ತುನ್ನ ವಿದೆಯೇ ?”

“ವಿಶ್ವಾಸವಿಲ್ಲ; ಅದರೂ ಕೆಲವೊನ್ನು ಅನಿವಾರ್ಯವಾಗಿ ವಿಶ್ವಾಸವಷ್ಟು ಹೂರಿಸಬೇಕಾಗುತ್ತದೆ.”

“ನನಗೆ ನಿನ್ನ ಒಂದು ಕನಸಾಯಿತು.”

“ನಿನದು ?”

“ಅಲ್ಲೋಲ ಕಲ್ಲೋಲವಾದ ಮಹೋದಧಿಯ ತರಂಗಗಳಲ್ಲಿ ಸುತ್ತಬಿಡ್ಡಿದ್ದೇನೆ. ಬಿರುಗಾಳ ಪ್ರಚಂಡವಾಗಿ ಬೀಳುತ್ತಿದೆ. ಪ್ರವಾಹವು ನನ್ನಖ್ಯಾತ್ಯಾವಿದೆಗಿಲ್ಲಾತ್ತದೆ. ಕೀರಜಲ್ಲಿ ಕರುಣಾಳಾನೊಬ್ಬನು ನನ್ನಖ್ಯಾತ್ಯಾ ರ್ಯಾಕ್ಕು ಮಲು ಎರಡೂ ಕೃಗಳನ್ನು ನೀಡಿದ್ದಾನೆ.”

“ನೀವೇನು ಮಾಡಿದೀ ? ಅವನನ್ನಾಶರಿಸಿದರೇ ?”

“ಇಲ್ಲ; ನನ್ನ ಮನಕ್ಕು ಡೋಲಾಯವಾನವಾಗಿತ್ತು. ಪ್ರಪಂಚದ ವೇಗ ವಾದರೂ ಭಯಂಕರವಾಗಿತ್ತು. ಸಾಗರವನ್ನು ನಾನು ಬಿಡಲಾರದವಳಾಗಿದ್ದ್ದು. ಆದರೂ ನಿಡಿದ ಸಹಾಯವನ್ನು ಒಲ್ಲಿನ್ನುವನ್ನು ಮನೋನಿಗ್ರಹಣಿ ನನ್ನಖ್ಯಾತಿ ಶಲಿಲ್ಲ. ಅವ್ಯಾಂತಿ ನತ್ತರವಾದ ತೆರೆಯೋಂದು ಹೊರಳಿ ಒಂದು ನನ್ನ ಸಮಾಧಿಯನ್ನು ಮಾಡಿತು.”

“ಭಯಂಕರ ದಸ್ಸುದಸ್ಸು;”

ಮತ್ತೆ ಇಬ್ಬರೂ ಮೂಕರಾದರು. ಸ್ವಲ್ಪಹೊತ್ತು ಕಳೆಯಿತು; ತಂಗಳು ಮುಯ್ಯಂದು ತೀರ್ಕೊಡಿತು. ಭೂತಾರಾರದ ಕಾಮುಗಿಲಾಗಳು ಆಕಾಶದಲ್ಲಿ ಪಟ್ಟಿವಾಗಿ ಕವಿದುಕೊಂಡವು; ನುರಗಳೆಳ್ಳವೂ ಹುಚ್ಚಿದ್ದು ಕುಣಿಯತೊಡಗಿದವೇ ಒಂದೆರಡು ಹನಿಗಳೂ ಬಿಡ್ಡವು.

“ಮಿಳಿ ಬಣಿವ ಸೂಕ್ಷನೆ ಕಾಣುತ್ತದೆ; ಹೋಗೋಣವೇನು ?” ಎಂದೇ ಸುತ್ತಿಲೆ. ಮಾತು ಮುದುವಾಗಿತ್ತು.

ಸುಂದರರಾಯನು ವರ್ಣನವಾಗಿ ಎದ್ದರು. ದಾರಿಯಲ್ಲಿ ಯಾರೂ ಮಾತ್ರ ಸೂಡಲಿಲ್ಲ. ಸುತ್ತಿಲೆಯನ್ನು ಅವಳ ಮನೆಗೆ ಬಟ್ಟು ಸುಂದರರಾಯನು ತನ್ನ ಮನೆಗೆ ಬಂಡಿನು.

ಮನೆಗೆ ಬರುವ ಹೊತ್ತಿಗೆ ಸರಿಯಾಗಿ ಉಗಿನಿಂದ ಹಾಪುಕಢಿ ಕೇಳು

ಶ್ರೀತ. ಪದ್ವಾದ ಧ್ವನಿಯಿಂದ ಬಂದವರು ತನ್ನ ಮಾನಸೇಂದು ಸುಂದರೆ ಹಾಯನು ಕಿಳಿದುಕೊಂಡಿನು. ನಾಲ್ಕುಡು ಕೆಂಗೆಂದ ಸುಂದರರಾಯನ್ನು ವಿವಾಹಮಾಡಿಕೊಂಡಿನು ಅವನ ತಾಯಿ ಅಗ್ರಹಿಸುತ್ತಲೇ ಇದ್ದಿ. ಸುಂದರೆ ರಾಯನು, “ಇನ್ನು ಬೇಗನೇ ಬೇಡ ; ಮುಂದೆ ಸೇಡೋಣ ;” ಎಂದು ಮಾತ್ರಗಳನ್ನು ತೇಲಿಸಿ ಬಿಡುತ್ತಿದ್ದನು. ತಾಯಿ, “ಬೇಗನೇ ಅನ್ನತ್ತೀಯಾ ರಿಂಗ ಹಾಗೆ ನಿನ್ನಗೆನು ಬಾಲ್ಯಪೂರ್ಯವೇ ?” ಎಂದು ನಿರಾಶಾಗಿ ಬಿಡುತ್ತಿದ್ದಿ. ಇದೇ ಸಮಯದಲ್ಲಿ ದೂರ ಪ್ರದೀಪದ್ವಿದ್ದ ಸುಂದರರಾಯನ್ ಸೊಡರೆ ಮಾನಸೂ ಗಂಟ್ಯಾ ಬಿಡ್. ಅವನಿಗೂ ಒಂದು ಪ್ರಬುದೆ ಯಾದ ಹುಡುಗಿ ; ಕೇಗಾದರೂ ವಾಡಿ, ಆ ವರ್ಷವೇ ಕನ್ನಾಡಾನ ಮಾಡಬೇಕೆಂದು ಅವನ ಇವಲ. ಪರೆಣ್ಣೋ ನಿರಾಯಾಸವಾಗಿ, ಹುಡುಗಿಯ ರೂಪ, ವಿದ್ಯೆ, ಖದ್ದಿಗ ಇನ್ನು ಮೆಚ್ಚಿ, ಹುಡುಗಿಯ ಮೈಮೇಲೆ ಹಾಕುವ ಚಿನ್ನಾಭರಣಗಳಿಗೆ ಪುತ್ತಿ ಸೊಡೆ, ಸಾವಿರಗಿಷ್ಟೆಯಾಗಿ ಬರಲು ಸಿದ್ದಿರ್ದಿರು, ಹುಡುಗಿಯ್ತು ತಂದೆಗೆ ತನ್ನ ಅಕ್ಕನ ಮಗನಿಗೇ ಕನ್ನಾಡಾನ ಮಾಡಬೇಕೆಂಬ ಹಿಂಯಾಸ. ಇದಕ್ಕೆ ಪ್ರತಿಕ್ರಿಯಾಗಿ ನಿಂತವನು ಸುಂದರರಾಯನೊಬ್ಬಣ್ಣೇ !

ಸುಂದರರಾಯ ಒಳಬಂದಾಗ, ಅಕ್ಕ-ತನ್ನ ಜಾಪೆಯಲ್ಲಿ ಎಡುರುಬದ್ದು ರಾಗಿ ಕ್ರಿತು ಗಲ್ಲಿ ಪ್ರಾತಿದ್ದಿರು. ರಾಘಿ ಕೆಂಡಿಯ ಸೇವನೆಯಾಗಿತ್ತು. ಸುಂದರರಾಯನ್ನು ನೋಡಿ, ಅವನ ತಾಯಿ ಹೇಳಿದ್ದಿ. “ಹನು, ಸುಂದರರಾಯವೈತ್ತಿ ನಿನ್ನ ಮಾತ, ನಿನ್ನ ಕೊನೆಯ ಶೇರಫ್ಯಾನ್ನು ಕೇಳಿಕೊಂಡು ಹೋದ ಬಂದಿದ್ದಾನೆ. ಏನು ಹೇಳಿದೆ ? ನಾಲ್ಕುರು ಕಿಂಗೆಂದಲೂ ವಿಷಯಕ ತನ್ನ ಕಾರಿಯೇ ಬಿಡುತ್ತಿದ್ದಿರುಲ್ಲ ? ”

ಸುಂದರರಾಯನು ಮಾತಾದದೆ ತನ್ನ ಕೋಣೆಯಲ್ಲಿ ಬಟ್ಟಿಬಿಟ್ಟುತ್ತಿದ್ದಿನು.

ಅಕ್ಕನ ಮಾತರಿಗೆ ಪ್ರತಿಯಾಗಿ ತನ್ನನೇ ಕೇಳಿದನು: “ಇಲ್ಲಾಪ್ಪ, ನಿನ್ನ ಸುಂದರ ದೇಡೆ ಸುಧಾರಕ. ಅವನು ಬಾಕ್ಕು ಇ ಕನ್ನೆಯನ್ನು ವಿವಾಹಮಾಡಿ ಶ್ವಾದೇಂದರೇನು! ಅವನು ಮದುವೆಯಾಗಿವೇದಾದರೆ, ವಿಧವೆಯಾಗ್ನೋ, ಹರಿಜನೆ ಕಾರಿಯವರನ್ನೋ..... !”

ಸುಂದರಾಯನು ಆದಕ್ಕಾಗಿ ಮಾಡಣದಲ್ಲ. ಮೆಳ್ಳನೆ ನಕ್ಕನು ಮಾತ್ರ. ಹೈಕರಿಗೆ ಅಕ್ಕ-ತನ್ನ, ಇಬ್ಬರೂ ನಕ್ಕರು.

“కోరగి బయత్తియో ? నావే అడ్డగే బరబేకో ?” ఎందు కాయి ప్రసాదించిని.

సుందరరాయను కోరబందను. శాఖీ సేవనేయూ ఆయితు. ఆ దినవిది ఆవను కొదల్లి, బందల్లి, తాయి, చూవ, ఇట్లురా కూడి శీటిల్ కొచుత్తిద్దరు. ‘ఏనూ సంకోచ్ బేధ; నిష్పంతయాగి హేఖు’ ఎందు వూవ పదే పదే హేఖుత్తిద్దరూ, సుదరరాయనింద దూగే వూవువేదాగలిల్ల. కొనేగొమ్మె, “ఇన్నొక్కందు వారదల్లి తిళిబిచుక్కేనే, మూవ.” ఎందు వూవనెన్ను సుమ్మనాగిసిబిట్టును. ఆ దిన ఉళదు కొండు జీలిగ్గె ఎడ్డు అలరిగే హోదను భీమరాయు.

ముఖిన సుందరరాయను ఒట్టే డాకికొళ్లుత్తిద్దంతియే కాయియెన్న కరెదను.

“ఏను ?” ఎందు కాయి బందళు.

“నిన్నొక్కందనే ఒందు సంగతి హేఖబేకేంద్రిణే ”

“ముదువే సంగతియాదరి మాత్ర; ఇల్లవాదరే హోగుత్తేనే.”

“హేఖు ; ఆదే.”

“కాగాదరే, ఏనదు ? హేఖు ; కేఇబిడైఱ.” ఎందు సర్కెమ్ము ఖుజియ మేలీ చుల్లతుకేందచు.

“నాను రంగరాయర వుగళు సుకీలేయస్త్రగబేకేంద్రిణే.”

“హేఖు ! ఆవళే ? కుంబా జెలువాద కుడుగి.”

“ఆవళ జెలువాకేంతలూ, గుణవన్ను నాను హచ్చాగి మేళ్లిద్దేనే.”

“సరి ; రొపదొందిగి గ.ఓపూ సెంబిట్టురి, జెట్టగే ఒంగారడ్ ఇమ్మ కొట్టి రాగి.”

“దాగస్తు !”

“ಹಾಗಾದರೆ ತಡನೇಕ್ಕನ್ನು ? ಚೀಗನೇ ಈ ವಿಚಾರವನ್ನು ರಾಯಕ್ ಹತ್ತಿರ ಪ್ರಸ್ತಾಪಿಸುವದು ಲೇನ್ನಲ್ಲವೇ ? ಮಿಂಚಿಹೊಡ ಕಾಯ್ ಚಿಂತಿಗೆ ಕಾರಣ !”

“ಅದು ಸುಯಮ್ ; ಅದರೆ ನಾನಾಗಿಯೇ ಈ ವಿವಾಹ ವಿಚಾರವನ್ನು ಪ್ರಸ್ತಾಪಿಸುವುದಕ್ಕೆ ಸ್ವಲ್ಪ ಸಂಕೋಚನಾಗುತ್ತದೆ !”

“ಹೀಗೆ ಸಂಕೋಚನಪಟ್ಟಿರೆ ಹೇಗೆ ? ಹೇಳಿ ; ಹನ್ನು ಕಡೆಯಲ್ಲಿ ಯಾಡ ದ್ವಾರೆ ವಿಷಯವನ್ನು ಪ್ರಸ್ತಾಪಿಸಲಿಕ್ಕೆ ? ನಿನ್ನ ಸಾರಕಾರ ಮಾರುವಾವಕ್ಕೆ ರಾಯರು ದೀರ್ಕಡಿ ವರಪನ್ನು ಗೊತ್ತುವಾಡಿಟ್ಟಿರೆ ?”

ಸುಂದರರಾಯನಿಗೂ ಆ ಅಂಜಿಕೆ ಇದ್ದೇ ಇತ್ತು ; ಅದರೆ ಅವನು ಸ್ವಲ್ಪ ನ್ನಾಚಿಕೆಯ ಪ್ರಾರ್ಥಿ. ಎಷ್ಟೋ ಬಾರಿ ಈ ವಿಚಾರವನ್ನು ತೋಂಡು ಸುಶೀಲಿಸಿದೆ ಮತ್ತು ವಾರ್ತಾ ಮಾಡಿದೆ. ಸುಮ್ಮೆನಾಗಿಷ್ಟಾಗಿ ತಾಯಿಯ ಮಾತನ್ನು ಹೇಳಿ “ಆಗಲವ್ಯಾ ; ಹಾಗೆಯೇ ಮಾಡೋಽಿ” ಎಂದು ಎಷ್ಟುಕೊಂಡು ಹೂಡಿಕೊಂಡನು.

ನಾಲ್ಕು ದಿನಗಳು ಕಷಿದವೇ. ಆ ದಿನಗಳಲ್ಲಿಲ್ಲಾ ಸುಂದರರಾಯನ್ನು ಹೊಡಾಗಿ, ತನಗೆ ಅಸೌಖ್ಯವಂಬಿ ನೆವವನ್ನು ಮುಂದೊಂಡಿ ಸುತ್ತಿ ಈ ಅವನ ನನ್ನು ಹಿಂಡಕ್ಕಿಟ್ಟಿದ್ದರು. ಆ ಅವಧಿಯಲಗೇ ತಾಯಿ ನೂರಾರು ಬಾರಿ ಮಾತನ್ನು ನಿನ್ನ ಪ್ರತ್ಯೇಕಿಸಿದೆ, ಆ ವಿಚಾರವಾಗಿ. ಸುಂದರರಾಯನಿಗೆ ಆ ವಿಷಯವನ್ನು ಪ್ರಸ್ತಾಪಿಸಲು ಸ್ವಲ್ಪನ್ನು ಎಡಿ ದೀರುಕಿರಲಿಲ್ಲ. ತಾಯಿಯ ಪ್ರತ್ಯೇಗಳಿಗೆ ಜಿಗ್ಗೆ ಹೈಗಿಂಡು, “ಎಷ್ಟು ಅವಸರ ಇಗೆ ? ಹಾಗೇನು ಸುಶೀಲಿಗೆ ಇವತ್ತು ನೂಕಿಯೇ ಮಾಡುವೆಂಬಾಗಿಡಿಂಡಿಲ್ಲ ” ಎಂದು ಅವಕ ಬಾಯಿಯನ್ನು ಮುಚ್ಚಿಸಿದ್ದನು.

ಅಂದು ಏಳನೆಯ ದಿನ ; ಸುಂದರರಾಯನ್ನು ಹೊಡಾಗಿ ಅವನಿಗೆ ರಂಗ ಬಾಯಿ ಹೇಡಿದರ್ಕನವಾಯಿತು ಹೃದಯ ಸುಂಬಂದಿಂಡ ಆಕಸ್ಮಾತಾಗಿ ಹೊಗಿಬಿಟ್ಟಿದ್ದನು. ಹತ್ತಾರು ಜನರು ಕೂಡಿ ಕಿಬಿಕೆಯನ್ನು ನೀಡು ದೆಹಿಯು

ತಿದ್ದರು. ಅದನ್ನು ನೋಡಿ ಸಂದರ್ಭಾಯನ ಮನಸ್ಸಿನಲ್ಲಿ ಏಕೋ ಕಳವಳಿ ವ್ಯಂಟಾಯಿತು. ಹಾಗಿ ಮೆಲ್ಲನೇ ಒಳಗೆ ರಾಲಿಟ್ಟುನು. ಅಲ್ಲ, ಬೋಳುತ್ತೆಯು, ಜೋಳುತ್ತೆಯು, ಕೆಂಪುವಷನವನ್ನು ಪ್ರಿಯುತ್ತೆಂದ, ವಿಕಾರದೂಪದ ಸ್ತ್ರೀಮೂರ್ತಿಯನ್ನು ಕಂಡು ಬೆಳ್ಳಿದ್ದೆನು. ಎಪ್ಪು ಬಾರಿ ನೋಡಿದಂಥಾ. ಅವನಿಗೆ ಅದು ಸುಶೀಲೆಯಂದು ನಂಬಕೆಯುಂಟಾಗಲಿಲ್ಲ. ಅಪ್ಪು ಭೀಭಕ್ತಿರವಾಗಿತ್ತು ಅವನೇ !

“ಏನವರ್ತಾ ! ಇದು ?” ಎಂದು ಕೇಳಿದನು. ಅವನ ಧ್ವನಿ ಕಂಪಿ ಸುತ್ತುತ್ತು.

ಕಣ್ಣೀರ ಪ್ರವಾಹದಲ್ಲಿ ತೇಲುತ್ತಿದ್ದ ಸುಶೀಲೆ, “ಏನೆನ್ನಲಿ? ನನ್ನ ಸರ್ವ ಸ್ವಾಸ್ಥಕರಣ !” ಎಂದು ಬಿಕ್ಕುತ್ತಾ ಹೇಳಿದಳು.

“ಹುಗಾದರೆ, ದಂಗರಾಯರು ನಿನ್ನ ”

ಸುಶೀಲೆ, ಮುಂದೆ ಅವನನ್ನು ಮಾತನಾಡಗೊಡದೆ, ಹೌದೆಂದು ತಲೆಯಲ್ಲಾಡಿಸಿದಳು.

“ಹಾಗಿದ್ದರೆ, ನಿವ್ಯಾ ಅವರ ಸಾಕುಮಗಳೆಂದು ”

“ಅಯ್ಯೋ ! ಎಲ್ಲವೂ ಸಂಖ್ಯೆ ; ಇವ್ಯಾ ಕಣ್ಣೀಗೆ ಮಂಕುಬಳದಿ ಎರೆ ಜಲು ಮಾಡಿದ ಉಪಾಯ !”

ಸುಂದರಾಯನಿಗೆ ಕೂಡಲೇ ಎಳ್ಳವೂ ಗೊಳ್ಳಬಿಡುತ್ತಿದ್ದು. ಈ ಸುಂದರಾಯನಿಗೆ ಕೂಡಲ್ಲಿ ಯಾವುದನ್ನು ತಿಳಿದುಕೊಳ್ಳಬೇಕಾದುತ್ತಿದ್ದನೇ, ಅದು ಒಂದು ಇವಿಷದಲ್ಲಿ ಗೊತ್ತಬಿಡುತ್ತಿದ್ದು. ಮಿಂಚಿನ ವೇಗದಿಂದ ಒಂದು ಕರೆದಂಡಯಲ್ಲಿ ಕುಳಿತುಕೊಂಡನು. ಅವನ ಸವಿನೆನಸು ವೇಣಸಾಗಿತ್ತು. ಕೃದಯನು ಬಿರುಗಾಳಿಗೆ ಗಿಲುಕಿದ ನ್ಯಾಕ್ಯಾಯಂತೆ ಮಂತುರು ಮಂತುರಾಗಿ ನುಛ್ಬುನೂರಾಗಿತ್ತು.

ಮೇಳಿನೆ ಸಂದ ಘಟಿಸಿಗೆನ್ನು ತನ್ನ ಮತ್ತೊಳಿಂಗದ ಮೇಲೆ ಚಿಕಿತ್ಸೆ ಕೊಂಡನು ಸೌಂದರ್ಯದ ವಿಶಾರದವಾಗಿ ಸುತ್ತಿಲೇ ಕನಗಿ ಮೊಧಿಕಿದೆ ನೀತಿ, ಹಾಟಿಕ ಪ್ರಕರಣದಲ್ಲಿ ಹೇಳಿದ ಅಡರ್ಚಾಕ್ಯಾ ಈನಿಸಿನ ದುವದಿಂದ ತನ್ನ ವನ್ನು ಬಿಕ್ರಿಸಿದ ಬಗೆ,— ಎಲ್ಲವನ್ನೂ ಸ್ತುರಿಸಿಕೊಂಡನು. ಆಗಲೇ, ತನ್ನ ಮೌಧ್ಯಕೆಗಾಗಿ ಭೀರಾರವೂ, ಆದರೆ ರವಾಣೆ ಸುತ್ತಿಲಿಯ ಚಡೆಗೆ ಪುಂಜ್ಯಧಾ ವರ್ವಾ ಉದಿಸಿತು. ಅದರೊಂದಿಗೆ ಉಪಾಖ್ಯಾವಾಗಿ ತನ್ನನ್ನು ವೋಷಗೊಳಿಸಿದೆ ಮುದುಕನ ಮೇಲೆ ತಂಡಾಲ ಕೊನವ್ವೆಂಟಾಯಿತು. ಅದರೆ, ಈಗ - ? ಪ್ರತಿ ಕರವಾದರೂ ಯಾರ ಮೇಲೆ ? ಒಬದಿಯ ಮೇರೆಯೇ ಸಂ.

ನಡೆದುದನ್ನು ಸ್ತುರಿಸಿಕೊಂಡಾಗ, ಅವನಿಂದ ಆಲ್ಲಿ ಶುಳ್ಳಿಕೆಯಿಲ್ಲ, ಕಾಗಲಿಲ್ಲ. ವಿನೇಗಿ ಬಂದು ತನ್ನ ಮಂಜದ ಮೇಲೊರಿಕೊಂಡನು. ಮನಸ್ಸು ಅಶಾಂಕಿಯಿಂದ, ದೃಷ್ಟಿಯಿಂದ, ಕೊರ್ತಿದಿಂದ ತಳಮಳಸುತ್ತಿತ್ತು.

ಆಗ ಸಾಧಾರಣ ಆರು ಗಂಟೆ ಸಮಯ ; ಜಡಿನುಳಿ ಮಹಾರಾಜವದಿಂದ ಮುರಿಯುತ್ತಿತ್ತು. ಅವನೆ ಕಣ್ಣೆನಿಂದಷ್ಟು ಕಣ್ಣೀರು ಧಾರಾಜಾರವಾಗಿ ಮುರಿಯುತ್ತಿತ್ತು.

ದೇವಸೂಧಾರ್ಥಕಲ್ಪವೇತ.

८

ನಮ್ಮೀರ ದೇವಸೂಧಾರ್ಥಕಲ್ಪಲ್ಲಿಲ್ಲಾ ಅತ್ಯಂತ ದೊಡ್ಡಂದು ಹಯವದನ್ನೆ ದೇವಸೂಧಾನ; ಈಳ್ಳಿದೆ ಬಹಳ ಪಾರಜಿನ ಪ್ರಶಸ್ತಿಯ ದೇವಸೂಧಾನ. ನಮ್ಮೀಯ ಕ್ಷೀರವುದೇನು, ಇದೋಂದೇ ದೇವಸೂಧಾನವಲ್ಲ; ಚೈಲಿಗೊಂದರ್ಕಂತೆ ಕೆಲವು ಹಾಳು ಗುಡಿಗಳೂ ಇವೆ. ಆದರೆ ಆ ಗುಡಿಗಳು ದೆಕ್ಕು ವಾಸಕರ್ಮ ಕೂಡಾ ಅಯೋಗ್ಯವೆಂದೆನ್ನಬಹುದ್ದು. ‘ಜೀರ್ಣರ ಬಲ’ ಗೂಡಿಗಳ ಹೂತಾವುರ. ಮುರಿದೆ ವಿಗ್ರಹ, ಮಳೆಯಲ್ಲಿ ನೇನಂದು ‘ಲಂಗ’ ಹಾಕಿದ ಗೂಡಿಗಳು, ಬೆಳೆದ ಹಾಷ್ಮೀ,— ಇವುಗಳಿಲ್ಲಾ ಆ ಗುಡಿಗಳ ಕೆಲವು ಲಕ್ಷ್ಯಗಳು. ಸಾರ್ವಭಾರತೀಯ ಪ್ರತಿದಿನ ಪುಷುಕೆನಲ್ಲಿ ಘಾಟಿಯನ್ನು ‘ಗಿಡ್, ಗಿಡ್’ ಮಾಡಿ ನುಂಬಿತ್ವಾದ್ಯಾಸ ಪರಿಣಿತ್ಯಾ “ಶಾಶ” ಕೂಡುತ್ತಾನೆ. ತನ್ನ ಕೂಳಿಗೆ ತಕ್ಕು ಕೂಲಿ ನಾಮತಾನ್ನಿಸೆ. ದೇಗುಲಙ್ಗ ಸ್ಥಿತಿಯನ್ನು ಅಷ್ಟೋಂದು ಗಮನಿಸುವದಿಲ್ಲ. ಆದೆಲ್ಲ ಅವನಿಗೇನಗತ್ತಿ ರ ಆದರೆ ಹಯವದನ ಸ್ವಾಮಿಯ ಗುಡಿ ಹಾಗಲ್ಲ. ತಲೆಯೆತ್ತಿ ನಾಲ್ಕಾರು ಶತ ಮಾನಗಳಾದರೂ ಈಗಲೂ ಆದರ ಭಕ್ತಿಗಳು, ಈಗ ತಾನೇ ನಿರ್ವಾಸಲ್ಪಿತ್ಯಾ ಹೊರಿಯಾತ್ತವೆ. ಜಿನ್ನದ ‘ಮಾನಗಳ್ವ’ ಕೆಂಗು ತಾಳಿಯ ಹರಿಗಳನ್ನು ವೊರಿ ನೊರು ವ್ಯೇಲು ದೂರಕ್ಕೂ ಕಾಣುತ್ತದೆ. ಈ ದೇವಸೂಧಾನವು ತಲೆಯೆತ್ತಿ ಕುಂದಿನಿಂದ ಇದರ ಸವಾರಧಿಕಾರವು ಬಾಹ್ಯಕ್ಕಿರಿದೇ! ಪೂರ್ಣ ಪೂರ್ವಸೂರ್ಯ ಗಳಿಂದ ತೊಡಗಿ ಆಡಳಿತೆಯ ವರಿಗೂ ಎಲ್ಲವೂ ಬಾಹ್ಯಕ್ಕಿರಿಗೆ! ರಾಮಯು ನವರು ಈಗ ದೇವಸೂಧಾನೆದ ವೋಕ್ತೇಸರಂತಿ. ನಾಲ್ಕು ವರ್ಷಗಳ ಹಿಂದೆ ಅವರಿಗೆ ಈ ವಟ್ಟಿ ದೊರಕಿತ್ತು.

ನಮ್ಮ ದೇವಸೂಧಾನಕ್ಕೆ ಬಹಳ ಪ್ರಶಸ್ತಿವಿದೆ ಎಂದು ಹಿಂದೆಯೇ ಹೇಳಿದ್ದೇನೆ. ಆದರೆ ಜಾತಿಯ ಭಂತವು ಇಲ್ಲಿ ಬಹಳ. ದೇವಸೂಧಾನೆದ ಅಂಶಗಳು

ದೊಳಗೆ ಬಾರ್ಹತ್ಯಣಂಗೆ ವಿನಾ ಉಳಿದವರಂಗೆ ಕಾಲಿಡಲು ಅಧಿಕಾರವಿಲ್ಲ. ದೇವರಂಗೆ ಹಣ್ಣು-ಕಾಯಿ ತಂಡರೆ, ಬಾರ್ಹತ್ಯಣಂಗೆ ಎಡ್ಡು ಹೋಳಿಗಳನ್ನು ಕೊಡುತ್ತಾರಾದೂ ಉಳಿದವರಂಗೆ ಒಂದೆಂದು ಹೋಳಿಗಳನ್ನು ಒಂದೆಂದು ಹೋಳಿಗಳನ್ನು ಯಾರೆಕೆಂದು ಅಳುತ್ತಿದ್ದಂತೆ ಒಗ ಅರ್ಚಕನು, “ಏನವ್ವಾ! ನನಗೇನು ನಿನ್ನ ಕಾಯಿ ಮಾರ್ಗ ಪದವನೆಗೆ ಬೇಕಾಗ್ಗೆ. ದೇವರ ಜಾಟ್ ಹೀಗಿದೆಯಂದು ಹೀಗೆ ಮಾಡುತ್ತಿದ್ದನೆ. ಎರಡು ಪರಮಗಳ ಹಿಂದೆ ಹೀಗೆ ನೇ ಇಬ್ಬ ಕೆಂಗಳ್ಳು ಮಾಡಿ ನನ್ನನ್ನು ಶತ್ಯಾಯಿಂದರಿಯ ಬಂದ. ನಾನು ಹುಡರಿ, ಎರಡೂ ಹೋಳಿಗಳನ್ನು ಕೊಟ್ಟುಬಿಟ್ಟು. ಅದರೆ, ನೋಡು, ಕಾಯಿ ಅವನ ಶೈಗಿ ಬಿತ್ತೊಂಬ್ಲೆ ಇಲ್ಲವೇ, ಮನ್ಯಾ ಇಡ್ಡಾನೆ ತಾಗಿ ಬಿಂದು. ಬಿಂದು ಇನ್ನೇ ಕಲ್ಲಾಗಿ ಹೋಗಿ ಬಿಟ್ಟು. ದೇವಪ ಉಜ್ಞಾವರದ ನಡೆಯಾವದೆಂದರೆ ಕಾಮೋ ನ್ಯಾವೇ?” ಎಂದೆಂದೆ. ಇವನ್ನು ಟೋವೆಂಟಿಗೆ ಸರಿಯಾಗಿ ಅಂಗ ಕಡೆಲ್ಲ ಕಲ್ಲನ ಬಂದು ಗೊಂಬೆಯಿದೆ. ಅದರ, ಅರ್ಚಕನ ಕಥೆಯೆಲ್ಲಾ ಕಟ್ಟು ಇಂಥಿ. ಯಾವನೋ ಶಿಲ್ಪಿಗನು ಕತ್ತಿದ ಗೂಡೆಯ ನ್ನು ತಂದು ಆಲ್ಲಿಟ್ಟಿದ್ದಾರೆ. ಅದರೆ, ಮಾಧ ಜನರೆಂದೂ ಅರ್ಚಕನ ಪೂತನ್ನು ದೃಢವಾಗಿ ನಂಬಿತ್ತಿದ್ದರುತ್ತ

ನಾಲ್ಕು ಪರಮಗಳ ಹಿಂದಿನ ಮಾತ್ರ; ನವ್ಯೂರ ಬಿಳ್ಳಿಕರು ಬಹಳ ದ್ವೈಕ್ಷಣ ಮನ್ಯಾರು. ತೇಗು, ತಾಳೆ ಪರಗಂಡ ಕಳ್ಳನ್ನಿಳಿಸಿ ಉವಡೆ ಘರೆಳ ಧ್ವನಿಕರಾಗಿದ್ದಾರೆ. ಇವರಿಗೆ ಬಾರ್ಹತ್ಯಣದೇಶಾಲ್ಲ ‘ಹಂಡದ ಮಾದ’ ಎಂದು ಹೇಳುತ್ತಾರೆ. ತಮ್ಮನ್ನು ದೇವಸ್ಥಾನದೊಳಗೆ ಬಿಡುವೆದಿಲ್ಲ ಎಂದು ಕೇಳಿ ಕೆಲವು ಉದ್ದಂಡ ಬಿಳ್ಳಿನ ಮನ್ಯಾರು ‘ಇಟ್ಟಿಯ್ಲಿದ್ದದೆ ಲಂಗೊಟೆಯುಟ್ಟು, ಬಡೇ ಕಟ್ಟಿಗಿಯಂತಿರುವ ಈ ಗೊಡ್ಡು ಬಾರ್ಹತ್ಯಣದು ದೇವರನ್ನು ಮುಟ್ಟಿ ಬಹುದು. ಅರೆದಂತೆ ಭಜರಿಯಾಗಿ ಉಡಿಪ್ಪ ಧರಿಸುವ, ಕೃಗೆ ಚಿನ್ನದ ಕೆಂಕಣವ್ಯಾಳ ತಾವು ಮಾತ್ರ ಮುಟ್ಟಿಕೂಡಿದೋ? ’ ಎಂದು ವಿಂಗೆ ತಿರುವಿದರು ಕೊಳ್ಳಿಗೊಂದು ಉತ್ಸವದ ದಿನ ದೇಗುಲ ಪ್ರವರ್ತ ಮಾಡಿಸುಬಿಟ್ಟಿರುಂ ಬಾರ್ಹತ್ಯಣರೋ, ಪ್ರತಿಭಿಷಿಕ್ಕೊಗಿ ಸರಾಭವನವಾಯ್ತು ಈ ಕೆಲವ ನಾಡಿ ದ್ವೈನೋ ಕೆಲವು ಉದ್ದಿಟಿ. ಅದರೆ ಬಿಳ್ಳಿನ ಸಂಖ್ಯೆ ಮುಂದೆ ಈ ವಿಚಾರ

ಬಂದಾಗ ಕಾರ್ಯದಶ್ವಿಯವರು ಈ ಕಾರ್ಯ ತಪ್ಪೆಂದು ಒಷ್ಟಿಕೊಂಡು, ಅವನ್ ರಾಧಿಗಳಿಂದ ಕ್ಷಮೆ ಹೇಳಿಸಿದರು. ಇದರೆ, ಬ್ರಹ್ಮಣಿ ಇರು ದೇವಸ್ಥಾನ ಶುಲ್ಕ ಗೆಂದು ಸಹಸ್ರ ರಾಜಾಯಿ ವರಿಕಾರ ದ್ರವ್ಯ ಕೇಳಿದಾಗ, ಎಲ್ಲರೂ ದೊಚ್ಚಿಗೆದ್ದು ಅದನ್ನು ಪ್ರತಿಭಾಷಿಸಿದರು. ಕೊನೆಗೆ ಬಾರಹ್ಮಣಿ ಇರು, ಹೇಗೂ ಕೊರ್ಪಿಸಿ ಕೊಗಿ, ವಕೀಲರ ಕೈಬಿಂಗ ಮಾಡಿ. ಬಿಲ್ಲಿಕರ ಹೊಟ್ಟೆ ತಣ್ಣಿಗೆ ಮಾಡಿದ್ದು ಬಿಲ್ಲಿನರು ಬಾಲ ತ.ಂಡಾದ ನಂಬ ಜಾಗೆ ಸ.ಮೃನಾದರು.

ಬಿಳ್ಳಿವರ ಗಲಃಟಿ ಮುಗಿಯುವು ರೆಂಬಾಳಗಾಗಿ ಹೊಲೆಯರ ಗಲಾಟೆ ಪ್ರಾರಂಭವಾಯಿತು. ಹೊಲೆಯರ ಚುಕ್ಕೆಯನ್ನು ಸ್ತುಲ್ಪಿ ಕೇಳಿ. ವೇದಾಳ ದಲ್ಲಿ ಈ ಹೊಲೆಯರಿಂಬವರು ಇರಲಿಲ್ಲ. ಆಗ ಇದ್ದುದು ಬಾರಹ್ಮಣಿ, ಕ್ಷತ್ರಿಯ ಪೈಕ್ಕೆ, ಶೂದ್ರ ಎಂಬ ನಾಲ್ಕೇ ಜಾತಿ. ಕೊನೆಗೆ ಈ ಹೊಲೆಯರು ಹೆಚ್ಚೆ ಕೊಂಡಾಗ, ಬಾರಹ್ಮಣಿ ಇರು ಯೋಽಚಿಸಿ, ಕೊನೆಗೆ ‘ಪಂಚಮಾರು’ ಎಂತ ಸಾಮಾ ಕರಣ ಮಾಡಿಬಿಟ್ಟಿರು. ಏದನೆಂಬ ಜಾತಿಯವರು ಅಂತೇ ಮಾಡುಸಿನ ತಮಿ ರೇಸೋ ಈ ಹೊಸನ್ನು ‘ಪರಬುರಿಗೆ ದಾಕ್ಷರ್ಣಾ ಎನ್ನೇ ಬೇಂಟಿ ಅಮೃತ್ಯು ಇಟ್ಟಿದ್ದು ಎನ್ನುತ್ತಾರೆ. ಅದರೆ, ನಮಾಂತರ ಬಾರಹ್ಮಣಿ, ‘ಎನ್ನೇ ಬೇಂಟ್ರ್ಯಾ ಮೊನ್ನೆ ಮೊನ್ನೆಯವರು. ನಮ್ಮ ಸತ್ಯ ಹೊಡಿದ ಭಿಮರಾಯ, ರಾಮಾ ರಾಯರ ಕಾಲದಲ್ಲಿ ಈ ಹೆಸರಿತ್ತು. ಅವರನ್ನು ಪಾರ್ವತಿ ಇವಳಿಗಾಗಿದೆಯೇ ಇಂದ್ರ ಎನ್ನುತ್ತಾರೆ. ನಮ್ಮ ಹಿರಿಯರ ಕಾಲಕ್ಕೆ ಈ ಹೊಲೆಯರೆಲ್ಲಾಗ್ಗೆ ಬಾರಹ್ಮಣಿ ಈ ಹೆಸರು ಕೇಳಿದರೆ ನಡಗುತ್ತಿದ್ದರು! ಆವರನ್ನು ಭಜಿಸುತ್ತಿದ್ದರು! ! ಆವರನ್ನೆ ಮಣಿಯುತ್ತಿದ್ದರು! ! ! ಆಗ ಆವರ ವಾಸ ದೊಸ್ತಿದಲ್ಲಿ. ಆದರ್ದಿಂತೆ ಗ ಸರೆಕಾರ್ಯ ದಂರು ಅವರನ್ನು ವೇಲೇರಿದ್ದರಿಂದ ಆವರು ಬಹಳ ಸೋಕ್ಕಿಹೋಗ್ಗಾಳಿಯ್ಯಾ ವಿದ್ಯೆಯಿಂದ ಆವರ ಬುದ್ಧಿಗೆ ಕೊಡು ಬಂದಿದೆ. ಈಗ ಆವರ ವಾಸು ಸಾಕಾ ಶರವನೆಯಲ್ಲಿ. ಓಟಿಯಲ್ಲಿ ಹೇಗೆವಾಗ ಆವರ ಹಂಗಸರ ಸೀರೆಯ ಸೆರಿಗ್ಗೆ ಬಂದು ದೂರಕ್ಕೆ ಬಿಸುತ್ತದೆ. ಪಾವದ ಬಾರಹ್ಮಣಿ, ಓಟಿಯ ಗೀರೀಧಿಯ್ಯಾ ಅತು ನೀಂತರೂ (ಹಿಂದಿನ ಕಾಲದಲ್ಲಿ ಹೊಲೆಯರೇ ಹಾಗೆ ಮಾಡುತ್ತಿದ್ದಾರು ಅದರೆ, ಈಗ ವ್ಯಾತಾಸವಾಗಿದೆ.) ಬಾರಹ್ಮಣಿ ಹೊಲೆಯರಾಗಿದ್ದಾರೆ. ಹೊಲೆಯರು ಬಾರಹ್ಮಣಿರಾಗಿದ್ದಾರೆ. ಚತ್ತಮುದ್ದಿಯಲ್ಲಿ ಕರಿದಾ ಎಂದು ತಿಳಿ

ಕೊಳ್ಳಿ) ಆ ನೀರೆಯ ಸೇರಗು ಅವನನ್ನು ಮುದ್ದಿಸಿಯೇ ಹೋಗುತ್ತದೆ. ಹೊಲಿಯನ್ನು ಕುರಂತು ರಾಮಾಯ್ಯನವರ ಮುಡುಕಿ ತಾಯಿ-ಹಳ್ಳಿಗಳಲ್ಲಿ ಅಂಗಸು-ಕಮಲಮ್ಮೆ ಒಂದು ಏಧಿ ಹೇಳುತ್ತಾರೆ: ಒಮ್ಮೆ ಅವರು ತಮ್ಮೊರಿಸಿದ ಮಂಗಳಂಜಿಗೆ ಹೋಗಬೇಕಾಯ್ದು. ಅವರ ಉಳಿನಿಂದ ಮಂಗಳಂಜಿಗೆ ಹೋಗಬೇಕಾದರೆ ನಡುವೆ ಕುಮಾರಧಾರಾ ಸದಿಯಾದೆ. ಆದನ್ನು ದಾಟಿ ಹೋಗಬೇಕು. ಇವರು ಹೋಗುವ ಹೊತ್ತಿಗೆ ಸುಯಾಗಿ, ದೋಷಿಯಲ್ಲಿ ಹೊಲಿಯ ಹಂಗಸರು ‘ಹುಲ್ಲುಹೂರೆ’ ಯನ್ನು ಹೇಠಿಂ ಕುಳಿತುಕೊಂಡಿದ್ದರು. ಪ್ರದಿಯಲ್ಲಿ ಭೇರೆ ದೋಷಿಯೂ ಇರಲಿಲ್ಲ. ಕವ.ಲಮ್ಮೆ ಸುಮ್ಮನೆ ನಿಂತುಡನ್ನು ಹೊಡಿ, ಅಂಬಿಗ ‘ದೋಷಿ ಹತ್ತಿ, ಅವಾನ್ !’ ಎಂದ. ಕವ.ಲಮ್ಮೆ ಬಹಳ ಮುದಿ, ಮುಡಿ. ಹೊಲಿಯರ ಗಾಳಿ ಸೋಚಿದರೂ ಸಾಕು, ನೀರಲ್ಲಿ ಸಾವಿರ ಬಾರಿ ಮುಕ್ಕಾಗು ಹಾಕುವರು ಇಂಥವರು ಹೊಲಿಯರಿಂದ ದೋಷಿಯನ್ನು ಹತ್ತಿಯಾಗೇ? ‘ಹೊಲಿಯರಿದ್ದಾರಪ್ಪ ನಫಗಾಗೋಡಿಲ್ಲ, ಮೈಲಿಗಿಯಾಗುತ್ತೇ’ ಎಂದರೆ. ದೋಷಿ ಹೊರಟಿತ್ತು. ಅದೆಂದಿಗೇ ದೋಷಿಯವರೆಲ್ಲರೂ ಕಿಳಿಕಿಳಿನೆ ನಗುವದು ಕವ.ಲಮ್ಮೆನಿಗೆ ಕೇಳಿಸಿತು. ಒಬ್ಬಿಂದು ಹೊಲಿಯಂತಹ ಹೋಹೋ! ಬಹಳ ಮೈಲಿಗಿಯಾಗಿ ಬಿಡುತ್ತೇ ಇವಳಿಗೆ! ಮಾಡಿ ಮುಂಡೆ! ಎಂದು ಹೇಳಿದ್ದು. ಆದನ್ನು ಕೇಳಿದ ಕವ.ಲಮ್ಮೆನಿಗೆ ಸತ್ತಹಾಗಳಿಯತು.

ಹೊಲಿಯರು ದೇಗುಲ ಪ್ರವೇಶ ನೂಡಬೇಕೆಂದು ಪ್ರಯತ್ನಿಸುತ್ತಾದ್ದರು. ಅದರೆ, ರಾಮಾಯ್ಯನವರು ಇಡಕ್ಕೆಲ್ಲಾ ಆಸ್ತಿದ ಕೊಡಲಿಲ್ಲ. ಇದೇ ಸ್ತನಯಿದಲ್ಲಿ ರಾಮಾಯ್ಯನವರ ಒಕ್ಕೆಲು ಧೋನು,(ಹೊಲಿಯ) ತನಗೆ ದೇಗುಲ ಪ್ರವೇಶಕ್ಕೆ ಅನುಮತಿಗೊಡಬೇಕೆಂದು: ನದೇ ನದೇ ಹೇಳಿಕೊಳ್ಳುತ್ತಿದ್ದು. ರಾಮಾಯ್ಯನವರಿಗೆ ಅವನಿಗೆ ‘ನೇ’ ಶಾರದಲ್ಲಿ ಉತ್ತರಗೀಳಿದುವ ವಿನಹಿಸ್ತಲ್ಲ. ಹೋನು, ಅವರ ಒಕ್ಕೆಲು; ಅಳ್ಳದೆ, ಅನೇಕ ಅವತಾರಲಗಳಲ್ಲಿ ನೇರವಾಗಿದ್ದಾನೆ. ಇನ್ನೇ ರಾಮಾಯ್ಯನವರ ಹಿರೇ ಹಂಡಿಗ ಹೊಳಿಯಲ್ಲಿ ಹೇಳಿ ಹೋಗುತ್ತಿದ್ದಾಗೆ ಹೊಂಡಿಗೆನ್ನು ಒದುಕ್ಕಿಸಿದನು ತೋವು ಅದರೆ ತೋವನಿಗೆ ದೇವಸ್ಥಾನವನ್ನು ಪ್ರವೇಶಿಸಿ: ಬಿಟ್ಟಿರೆ, ಶಮ್ಮೆ ‘ಬಾಕ್ಕೆ ಟೆಕೆ’ ಹೋದಿತೆಂಬ ಅಂಜಿಕೆ. ರಾಮಾಯ್ಯನವರಿಗೆ ಅವರು, ಪ್ರತಿ ದಿನವೂ, ‘ನಾಳೆ ಬಾ’, ‘ನಾಳೆ ಬಾ’ ಎಂದು

ಅವನನ್ನು ಹಿಂದಕ್ಕೆಟ್ಟತ್ತಿದ್ದರು. ಅನೇಕ ‘ನಾಳ್’ಗಳಾದವೈ ತೋಮು ಮೇಸರಲ್ಲಿದೆ ದಿನನೆಪ್ಪತ್ತಿಯೂ ಬಂದು, ಬಂದು, ಹಿಂದೆ ಹೊಗುತ್ತಿದ್ದು. ಕೊನೆಗೊಂದು ದಿನ ಬಂದವನು ದೇಗುಲ ಪ್ರವೇಶದ ಮಾತನ್ನು ಬಿಟ್ಟು ಬೇರೆ ಮಾತನ್ನು ತ್ರೀಡನು. ಸ್ಥಳ್‌ಲ್ಯಾ ಹೆಚ್ಚಿನ ಮೇಲೆ, “ಫಾನ್‌ಗಿನ್ನು ದೇಗುಲ ಪ್ರವೇಶಕ್ಕೆ ಅನುಮತಿ ಹೊಡುವದು ಬೇಡ ರಾಯರೇ !” ಎಂದ.

“ವಿಕೆ ?” ರಾಮಯ್ಯನವರು ಆಕ್ಷರ್ಯಾದಿಂದ ಕೇಳಿದರು.

“ನೆನಗೆ ವಿನ್ನೆ ಒಂದು ಕಂಸಾಯಿತು !”

“ಹುಂ !”

“ಇನ ಸಿಲ್ಲಿ ಹಯವಡನ ಸ್ವಾಮಿಯನ್ನು ಕಂಡೆ ?”

“ಹುಂ !”

‘ಆಹಾ ! ಏನು ಯಾವು ! ಕುಡುರೆಯಂತೆ ಹೊಳೆಯುವ ಮುಖ, ಕಿವಿಯಲ್ಲಿ ಕುಂಡಲ, ಕೈಯಲ್ಲಿ ಹಂಡ, ಶಾಲಲ್ಲಿ ಗೆಜ್ಜೆ. ಬಹು ಅದ್ವೃತ್ತ ಗೌಂಡಯ್ಯ ಮಂತ್ರ !’

“ಹುಂ ! ಮತ್ತೆ ?”

“ನಾನು ನೈರ್ದಿಂದೊಡನೆ, ಆಕ್ಷಯ್ಯಾದಿಂದ ಪ್ರಜ್ಞಾ ಹೊಡವನೆಂತೆ ಆಕ್ಷ ಚಿದ್ದೆ.”

“ಆ ಮೇಲೆ ?”

“ಹೇವರು ನೆನ್ನೆ ಹೈ ಹಿಡಿದು ಎಟ್ಟಿಸಿದರು.”

“ಆ ! ಭಗವಂತನು ನೆನ್ನನ್ನು ಸ್ವರ್ಪಿಸಿದನೇ ?”

“ಹುಂ ! ಸ್ವಾಮಿ, ಮತ್ತೆ ಹೀಗೆ ಹೇಳಿಡರು.”

“ಹುಂ ! ಹೇಳು.”

“ಹೇಮಾ ! ನಿನೆ ದೇಗುಲವನ್ನು ಪ್ರವೇಶಿಸಲು ಏಕೆ ಅವ್ಯೋಕ್ತಮತ್ತಿಗೆ ನನಗೇ ಅಲ್ಲಿ ಸ್ಥಳವಿಲ್ಲ. ಆ ಚಾಂಡಾಲ ಬಾರಾತ್ಯಾಜಿಯ ತನ್ನ ಸ್ಥಳ ಅಲ್ಲಿಗೆ ಪ್ರವೇಶಿಸಿ. ಬಿಂಬವದಿಲ್ಲ. ದೇಗುಲದಲ್ಲಿರುವನೆಲ್ಲಾ ಶುದ್ಧಿ

ಜಾಂಭಿಕರು ! ದೇವರ.-ಧರ್ಮಗಳ ಹೆಚ್ಚಿನ್ನೀಡು ಜನರನ್ನು ಅಥೇರೆಗಿಗೆಯೊಂದು ! ನನಗೆ ಅಲ್ಲಿ ಸಾಫಿನವಿಲ್ಲ; ಸ್ವರ್ವಾಪುತ್ರರಿಗೆ ವಾತ್ರ ಸಾಫಿನ ! ನನ್ನಂತ್ರ ಪ್ರವೇಶಿಸಲು ಬಿಡವರು ಲಿನ್ನನ್ನು ವಾತ್ರ ಬಿಟ್ಟುರಿಯೇ ? ಎಂಜೆಯ ದೇವರ, ದೇವಸ್ಥಾನದಿಂದ ಎಂದೋ ಓಡಿಹೋಗಿದ್ದರೆ, ಸ್ವಾತಂತ್ರ್ಯ. ನಾನು ಆನ್ನು ದೇವಸ್ಥಾನದೊಳಕ್ಕೆ ಕಾಲಿಡಲು ಬಯಸುವದಿಳ್ಳ.

ಈ ಉತ್ತರವನ್ನು ಕೇರಿ, ರಾಮಯ್ಯನವರು ಹೊಸ್ತುದರು. ದೇವರು, “ಕರಾಂಡಾಲ ಬೃಹತ್ತಣ” ಎಂದು ತನಗೇ ಎಂದಿರಬಹುದೋ ?

೩

ಸಾಲ್ಯಾ ವರ್ಷ ಕೆಳೆದಿದೆ. ಮಾಡ್ರಾಷ್ಟರಕಾರದಲ್ಲಿ Temple Entry ಕಾನೂನು ತಯಾರಾಗಿದೆ, ಎಂಬ ವದಂತಿ ಬಂದಿದೆ. ಅಲ್ಲದೆ ಪತ್ರದಿನ ‘ತಂತ್ರಾಯಿನಾ ಎಕ್ಸ್‌ಪ್ರೈಸ್’ ‘ಹಿಂದೂ’ ಪತ್ರಿಕೆಗಳಲ್ಲಿ, ‘ಹರಿಜನರು ತಿರುಪತಿ ದೇವತಾ ಮಾನವನನ್ನು ಪ್ರವೇಶಿಸಿದರು’, ‘ಕಾಶಿ ವಿಶ್ವಾಂಧ ದೇವಾಲಯವನ್ನು “ಮೈಲಿಗೆ” ಮಾಡಿದರು’ ಎಂದು ಮುಂತಾಗಿ ವಾರ್ತೆಗಳು. ದಕ್ಷಿಣ ಭಾರತ ವೆಲ್ಲವೂ ಈ ಮಂಜೂರಿಗೆ, ಸುಧಾರಣೆಗೆ ಬೆಂಬಲ ಕೊಟ್ಟಿದ್ದರೂ ರಾಮಯ್ಯನ ಶರು ವಾತ್ರ, ‘ಸಾನ್ಯ ಈ ಕಾನೂನನನ್ನು ಬೃಹತ್ತಕ್ಕವಾಗಿ ಸಂಪೂರ್ಣವಾಗಿ ವರೀಕರಿಸಬೇಕು’ ಎಂತ ಹೇಳುತ್ತಿದ್ದರು. ಆದರೆ ಇದೀಗ ತಾಲ್ಪಾರು ತಿಂಡಿಗಳಿಂದ ಅವರ ಮನಸ್ಸೇನೋ ಬೇರೆಯಾದ ಹಾಗೆ ಕಾಣುತ್ತದೆ.

ಒಂದು ಸಂಜೀ; ಸೂರ್ಯನ ಬಿಕಿಲು ಬೇರೆಯಾಗಿದೆ. ರಾಮಯ್ಯನವರೆ ಮನೆಯಂಗಳದ ಹೆಂಗಸ ಮರಗಳ ಉದ್ದ್ರ ನೆರಿಳು, ಅರ್ಥ, ಹೆಂಗಸನ ಮಾಡಿಕೊಂಡಿಲ್ಲ, ಅರ್ಥ ಅಂಗಳದ ಮೇಲೂ ಬಿಂದುಕೊಂಡಿದೆ. ಸಂಜೀಯ ಗಾಳಿ ಘುಣ್ಣನೇ ಬೀಸುತ್ತಿದೆ. ಒಟ್ಟಿನಲ್ಲಿ ವಾತಾವರಣವೆಲ್ಲವೂ ತೀಕರಿಸಬಿದ್ದು, ಪ್ರಕಾಂಕ ವಾಗಿದೆ.

ಸಾನ್ಯ ರಾಮಯ್ಯನವರ ಮನೆಜಗರಿಯ್ಯಾ ಕುಳಿತುಕೊಂಡು ಮಾತ್ರ

ಹುತ್ತಿದ್ದೇವ.

‘ಅಂತೆ, ಇನ್ನು ನಿಮ್ಮ ಕುದ್ದ ಗಿಡ್ಡ ಸಡೆಯೇ ಹಾಗಿಲ್ಲ. ಹೊಲೆಯಾ ರನ್ನು ದೇಸುಲದೋಳಿಗೆ ಬಿಡದಿದ್ದೆ ಜೈಲಿಗೆ ಹೋಗಬೇಕಾದೀತು.’

‘ಹೊಲೆಯರನ್ನು ದೇವಸ್ಥಾನದೋಳಿಗೆ ಹೋಗಬಾರದೆಂದು ಹೇಳುವದು ಶ್ವಮೃದು ಕುದ್ದ ತಪ್ಪೇ !’

“ಆ ಚಟೆ ‘ಯು ನೇರೆ’ (U. N. O.)ಚಟೆಗಿಂತಲೂ ಘಟಳ ಹೊಡ್ಡಿದ್ದು. ಉಂರಲ್ಲಿ ಕೆಲವರು ಮುದುಕರಂತೂ ವೀಕ್ಷೆ ಗುದ್ದುತ್ತಾಲ್ಲ, ಕಾವಲ್ಲಿ ದೇವಸ್ಥಾನದ ಹತ್ತಿರ ಸುಳಿಯುವುದಿಲ್ಲವೆಂದು ಭೀಷ್ಟು ಪ್ರತಿಜ್ಞೆ ಯಿನ್ನೇ ಮಾಡಿದ್ದಾರಂತೆ. ಆದರೆ, ಇವರು ಬಾರದಿದ್ದರೆ ಉರೀನು ಉರು ಹೂಗಿ ಹೋಗುವುದು? ನಮ್ಮ ಅರ್ಚಕರಂತೂ ಹೊಲೆಯರನ್ನು ಬ್ರಾಹ್ಮಣ ರಿಗಿಂತ ಮೊದಲಾಗಿ ದೇವಸ್ಥಾನದೋಳಿಗೆ ಬಿಟ್ಟಾರು! ಏಕಂತೀರಾ? ನಮ್ಮ ಬ್ರಾಹ್ಮಣರು ಅವರಿಗೆ ದ್ವೀಪ ಕೊಡುವುದು ಚಿಲ್ಲರೆ ಸಿಕ್ಕಿದಿರುವ ಆ ಕಾಲದೆ ಶ್ವಮೃದು ಒಂದು ವೈ! ಆದರೆ ಹೊಲೆಯಾರು ದೇವಸ್ಥಾನಕ್ಕೆ ಹೋಸದಾಗಿ, ಮೊದಲಾಗಿ ಒರುವವರಾದ ಕಾರಣ ರೂಪಾಯಿ, ರೂಪಾಯಿಯೇ ಸುರಿ ಓಡಿ. ಅದಕ್ಕೆ!”

ನೇರಿನ ಎಲ್ಲಾ ಮಾತ್ರಾಗಳೂ ತರುಣರಸೈ; ಸುಧಾರಣೆಯ ಗಾಳಿ ಇಡೆದವರದು. ಎಲ್ಲರ ಮಾತ್ರಾಗಳನ್ನು ಕೇಳಿ ನಾನೂ ಒಂದು ಮಾತ್ರ ತೇಳಿದೆ:

‘ಹೊಲೆಯಾರು, ಹೊಲೆಯಾರು ಅಂತಾರಲ್ಲ. ಆ ಹೊಲೆಯಾರು ಶ್ವಮೃದು ಶಿಂತ ಏನಾದರೂ ಕಿರೀತೇ?’

ವೃಧಿ ರೊಬ್ಬಿರು ಕೂಡಲೇ ತಮ್ಮ ನಂಜುನುಡಿಯಿಂದ ಉತ್ತರಕೊಟ್ಟಿರು: ‘ಅಲ್ಲ ಕಾಣಿಯ್ತು; ನಿಮ್ಮ ಹೊಲೆಯಾರು ಬ್ರಾಹ್ಮಣರಿಗಿಂತ ಕೀರ್ಣಲ್ಲ; ಮೇಲೇ! ವಿಕೆಂದರೆ ನಿಮ್ಮ ಒಸವ್ವಳ್ಳ ನವರಾ ಹೊಲೆಯಾರ ಮೈಯಿಂದ ಹಾಲು ಕರಿ

ದಿದ್ದಾರಷ್ಟಿ ! ಆದರೆ ನಮ್ಮ ಬ್ರಹ್ಮಣ ಮೈಯೊಳಗಿರುವುದು ಒರೆ ರಕ್ತತಂ
ಬ್ಲನೇ !”

‘ಹಾಗಾದರೆ, ನೀವೇಕೆ ಹೊಲೆಯಾರು ದೇವಸಾಧನದೋಷಕ್ಕೆ ಬರೆ
ಕೊಡು ಎನ್ನುವುದು ?’

‘ಯಾಕಂತಿಯೋ ? ನಮ್ಮ ಕೀರ್ತಿ ಜಾತಿಯ ಬ್ರಹ್ಮಣರ ಕೀರ್ತಿ
ದೇವಸಾಧನದೋಷಕ್ಕೆ ಬರುವಷ್ಟು ಅಯೋಗ್ಯತೆ ನಿಮ್ಮ ವೇಲು ಜಾತಿಯ
ಹೊಲೆಯಾರಿಗ್ಲಿ. ಅದಕ್ಕೂ ಸುಗ’

‘ಹಾಗಾದರೆ ನಿಮ್ಮ ಲೋಕೀಕ್ಕತೆ ಚೆನ್ನಾಗಿ ಸಾಧಿಸಿಕು. ಹೊಲೆ
ಯರನ್ನ ಹೀಗೆ, ಹೀಗೆ ದೂರವೇ ಚಿಟ್ಟರೆ ಅಳ್ಳ, ಹೀಂದು-ಹೀಂದೂಗಳೊಳಗಿನೇ
ಬಕ್ಕತೆಯಿಲ್ಲದ ನಿಮಗೆ ಹಿಂದೂ-ಮುಸ್ಲಿಂ ಪಕ್ಕತೆಯೇಕೆ ?’

‘ಎಲ್ಲ ಈ ಬ್ರಹ್ಮಣರು ನಾಡುವುದರ್ಥ, ಬ್ರಹ್ಮಣರು, ಬ್ರಾಹ್ಮ
ಣರು ಅಂತ’

‘ಬ್ರಹ್ಮಣರು, ಬ್ರಹ್ಮಣರು ಅಂತ ಏಕೆ ಹಂಗಸುತ್ತಿರಯಾ !
ಬ್ರಹ್ಮಣರಾಗಿ ಹುಟ್ಟಿದ್ದ ನಮ್ಮ ತಪ್ಪೇ ! ನಾವೇನು ಬ್ರಹ್ಮಣ ಜನ್ಮ
ವನ್ನು ಕೆಸಿದುಕೊಂಡಿದ್ದೇವಯೇ ?’

‘ಇಲ್ಲ, ಇಲ್ಲ; ಆದರೆ ನಾನುವ್ಯಾನ ಸ್ವಾತಂತ್ರ್ಯವನ್ನು ಕೆಸಿದುಕೊಂಡಿದ್ದೀರ !’

‘ಏಕರ್ಯ, ಸುಮ್ಮನೆ ತಲೆಹರಟಿ ! ಮುಖ್ಯವಾಗಿ ನಮ್ಮ ರಾಮಯು
ವವರು ಎನ್ನ ನಾಡುತ್ತಾರೆಂದು ಕೇಳೋಣ. ಅಷ್ಟೇ ನಿಮಗೆ ಬೇಕಾದದ್ದು !’

ಎಲ್ಲರೂ ರಾಮಯುನವರ ಕಡೆಗೆ ನೋಡಿದರು. ರಾಮಯನವರ
ಮೋರಿ ಬೇಳಿತು. ರಾಮಯ್ಯನವರು ದೃಢಸಿಫಾರದಿಂದ ತಲೆಯೆತ್ತ
ಗಂಭೀರವಾಗಿ ಹೇಳಿದರು: ‘ನಾನು ಈದುಕಿರುವವರಿಗೆ, ಹೊಲೆಯಾಗಲ್ಲಿ,
ಇತರ ಜಾತಿಯವರಾಗಲೀ ಅಥವಾ ಇನ್ನು ಇದ ಯಾವ ನಾನುವ್ಯಾರೇ ಆಗಲಿ,
ನೆನ್ನ ದೇಗುಲದೋಷಗಿ ಕಾಲಿದಲಾರರು. ಅಳ್ಳಿ ನನ್ನ ಹೊರತು ದೇರಾರಿಗಾ
ಂಥ ಇವಿಲ್ಲಿಂ’

‘ಓಹೋ ! ಓಹೋ ! ಗೊತ್ತುದೀತು ಇನ್ನು ಸ್ವಲ್ಪ ದಿನಗಳಲ್ಲಿ.’

ಗಾಂಧಿಜಿಯವರು ಹರಿಜನ ಸೇವಾನೀರತರಾದ ಕಾರಣಲ್ಲೇ, ಅವರು ತೆನ್ನದೆಂದು ಹೇಳಿಕೊಂಡು ಕೀರ್ತಿ-ಪಡೆಯಾಚೀಕೆಂದು ಬಯಸುವವರಲ್ಲಿ ಹೋವರು, ಅದಕ್ಕೆ ಯೋಂಗೃತೆಯಿಲ್ಲದ್ದರೂ ನಮ್ಮುಕ್ಕರಲ್ಲಿ ಹರಿಜನ ಸೇವಾಂಥಾ ವೇಳಿಂದನ್ನು ಸಾಫಿಸಿ ನಡೆಯಿಸಿಕೊಂಡು ಬಂದಿನ್ನರು. ಈ ಹರಿಜನ ಸೇವಕರು ‘ವಿನಾದರೂ ಹೊಲೆಯರನ್ನು ದೇವಸ್ಥಾನದೇಂಳಕ್ಕೆ ಬಿಡುವುದಿಲ್ಲ’ ಎನ್ನುತ್ತೇ ವೈದಿಕರ ಮಾತಿಗೆ ವಿರೋಧವಾಗಿ ಬಂಡಾಯವನ್ನೆಬ್ಬಿಸಿ, ಹೊಲೆಯರನ್ನು ದೇವಸ್ಥಾನದೊಳಗೆ ಹೋಗಿಸಿಯೇ ತೀರುತ್ತೇನೇ ಎಂದು ಪಣತೊಟ್ಟಿರುತ್ತ ಈ ರೈಸೋಲ್ಹೌಶನ್ ಅವರ ಕವಿಾಚಿಯಲ್ಲಿ ಪಾಶಾದದ್ದೇ ತದ, ಕನ್ನಡನಾಡಿತೆ ಮುಖ್ಯ ಮುಖ್ಯ ಪತ್ರಿಕೆಗಳಲ್ಲಾ ದೊಡ್ಡ ದೊಡ್ಡ ಅಷ್ಟರೆಗಳಲ್ಲಿ ಈ ಸಿಧಾರವು ಕಾಣಿಸಿಕೊಂಡಿತು. ತಮ್ಮ ‘ಬೆನ್ನು ಬಲವಾಗಿ ತಟ್ಟಿ’, ಶಹೇದು ಸಾಗಿರಿ ಕೊಡಲೆಂಬ ಉದ್ದೇಶದಿಂದ ಮಹಾತ್ಮೆಗಳ ಮಂತ್ರಿಗಳಿಗೂ ಈ ಸಿಧಾರವನ್ನು ಬರೆದು ಕಳಿಸಲಾಯಿತು. ಉರಿನ ದೊಡ್ಡ ದೊಡ್ಡ ಮತ್ತಂತ್ತು ರ ಖಜಾನೆಗಳಿಲ್ಲಾ ‘ಮಾರಿ ಬಲಿ’ ಬಿಡ್ಡಿತು. ‘ಬಾಕಿದ್ದೀಲಿ’ನ ಬಾಕಿ ಮುಳ್ಳಿಗಳಿಲ್ಲಾ ಬಿರುಗಾಳಿ ಪರಪ್ರವಾದಂತಾಯಿತು. ದಟ್ಟವಾಗಿ ಎಲೆ ಶುಂಭಿಂದ್ರ ಮರಗಳಿಲ್ಲಾ ಶಿಕಿರಕಾಲವು ಬಂದಷಿತು. ಕಾಡಿನ್ನಿಂದ ಬಿದಿರ ಮುಳ್ಳಿಗಳಿಲ್ಲಾ ಕಣ್ಣರೆಯಾವವು. ಗೆರಸಿನಿಷ್ಟೆ ಜೋಗಿನಿಂದ ವಿನ್ಯಾಷ್ಟಕ್ಕಿಂತುನ್ನು ಅಪಹರಿಂಶುವ ಏನಾರ್ಡಾಯಿತು. ಚಪ್ಪರ, ತಳರು, ತೋರಣ, ಪತ್ರಕೆಮಾಲೆ ಬಾವುಟಿಗಳಿಂದ ಬೀದಿಗಳು ತಮ್ಮನ್ನು ನೋಡಿ ತಾವೇ ಉಬ್ಬಿವೊತಾಯಿತ್ತು. ಜನರೆಲ್ಲಾ ‘ಮೈಷೂರು ಅರಸರ ದರೂ ಏನು ಮಹಾ? ಅನನ್ ಆನೆಯ ಅಂಬಾರ ಯಾವ ಮೂಲಿ? ನಮ್ಮ ಹೊಲೆಯರ ದಿಂಬಿಣವನ್ನು ಬಂದು ನೋಡಲಿ, ಮೈಷೂರ ಜನ! ಎಂದು ಹೇಳುವನ್ನು ರಮಟ್ಟಿಗಾದರು.

ಉರಿಲ್ಲ ಇಷ್ಟೆಲ್ಲಾ ಕೋಲುಹಲ ನಡೆಯುವಾಗ್ಗೆ, ರಾಮಯ್ಯನವರು ಏನೋ ಕಾಯಿಲೆ ಬಂದು ಮಲಗಿ ಕೊಂಡಿನ್ನರು. ಈ ಉತ್ಸವದ ಸಮಾಜಾಯ ಅವರಿಗೆ ಗೊತ್ತಾಗಬೇಕಾದರೆ, ಅವರಂಥಿಗಾವಿನಾದರೂ ಒಬ್ಬ ವೈಧಿಕ ಹಾಸಿಗೆಯು ಬಳಿಂದು ಹೇಳಿಕೇಕು. ‘ಇದಕ್ಕೆ ಪ್ರತಿಯಾಗಿ ಏನು ಮತ್ತಾಡೋ?’ ಎಂಬ ಅವರ ದುಗುಡವ ಪ್ರತ್ಯೇಗಿ, ‘ನಿಂತ್ತು ಶುನ್ನುವು, ತಾಫು

ತುವಾಗ ನಿಮಗ್ಗಾಕೆ ಹೆಡರಿಕೆ ? ಎಂದಿವರು ಸಮಾಧಾನ ಹೇಳಬೇಕಾಗಿತ್ತು—

ಹರಿಜನರು ದೇವಸ್ಥಾನವನ್ನು ಪ್ರವೇಶಿಸಲು ನಿಷ್ಟಷ್ಟಿಸಿದ ದಿನವು ಇಂತು. ಆ ದಿನ ಬೆಳಗೆ ಏಳಂಗಂಟಿಗೇ ಹರಿಜನರ ಹೊದ್ದು ಗುಂಪೊಂದು ಹರಿಜನ ಸೇವಕ ನೇತೃತ್ವದಲ್ಲಿ ನದಿಯ ಬಳಿಗೆ ನಡೆಯಿತು. ಆ ಅಳಿಯ್ದುಯೇ ಹೊಲೆಯರಿಗಲ್ಲ ಮೈಗೆ ನದಿಯ ದಾವಸೆ ಚೆನ್ನಾಗಿ ಅಂಫಿಕೋಣ್ಯನಂತೆ ಸ್ವಾನವಾಯಿತು. ಬೇಂದ್ರ, ಓಲಗದವರು ಈ ಹೊಡಲೇ ಬಂದಿತ್ತರು. ಸ್ವಾನವಾದ ಮೇಲೆ, ಕ್ರಮವಾಗಿ, ಸಾಲಾಗ ತಿಳ್ಳಣ ಹೊರಟಿತು. ಬಿಳಿ ಬಿಳಿಯಾಗಿ, ದಪ್ಪ ದಪ್ಪವಾಗಿ ನಾಮ ಧರಿಸಿದ ಕೆಲವರ ಕೈಯಲ್ಲಿ ಹಣ್ಣು-ಕಾಯಿಯ ಕಟ್ಟಿಗಳು; ಮೇರವಣಿಗೆಯ ಸಾಲಿನ ಮೇಳಲಲ್ಲಿದ್ದವರ ಕೈಯಲ್ಲಿ ಬಾವುಟಗಳು. ಆಗಾಗ ‘ಗಾಂಧಿ ಕೇಜ್ರೀ’ ‘ನೇಹಳಿ ಕೇಜ್ರೀ !’ ‘ಪಟೇಲ್’ ಕೇಜ್ರೀ !’ ‘ಪ್ರಸಾದ್’ ಕೇಜ್ರೀ !’ ಎಂದು ಶ್ವೇಷ ! ಇದರೊಡನೆಯೇ ಓಲಗಗಳ ‘ಪೀ ಸಿ ಪೀ !’ ಬೇಂದಿನ ರಣಬೀರ !

ಮೇರವಣಿಗೆ ದೇವಸ್ಥಾನದ ಬಳಿಂದಾಗ ಅದನ್ನು ಕಡೆಯುವವರಾರೂ ಅಲ್ಲಿರಲ್ಲ. ಉಂಟಿಕ್ಕೇ ಗಿಯಿಲ್ಲದೆ, ದೇವರ ಪ್ರಸಾದಕ್ಕಾಗಿ, ಯಾವಾಗಲೂ ಹೇಗುಲದ ಪ್ರಾಂಗಣದಲ್ಲಿ ಕಾದುಕೊಂಡಿರುತ್ತಿದ್ದ ಕೆಲವು ‘ ಉಂಡಾಡಿ ಭಟ್ಟರೂ ’ ಇಂದು ಮರೀಯಾಗಿದ್ದರು. ಹರಿಜನ ಸೇವಕರು ಯಾವ ನಿರ್ಬಂ ಘವೂ ಇಲ್ಲದೆ, ಹೊಲೆಯರನ್ನು ಒಳಗೆ ಕರೆದುಕೊಂಡು ಹೋದರು. ದಕ್ಕಿ-ತ್ವಯ ಸವಿಯನ್ನು ಚೆನ್ನಾಗಿ ತಳದಿದ್ದ ಆಚರಕರು ಅವರನ್ನು ಆದರದಿಂದ ಇರಮಾಡಿಕೊಂಡರು. ಅರೆಕ್ಕೆಣಿಲ್ಲ, ಪೂಜೆಯಾ ಮುಗಿದು, ಪ್ರಸಾದ ವೈಯೋಗವಾಗಿ ಬ್ರಹ್ಮಣರ ಖಿಜಾನೆ ತುಂಬಿತು.

ಪೂಜೆ ಮುಗಿದ ಮೇಲೆ, ಹರಿಜನ ಸೇವಕರ ಅವೇಕ್ಕೆಯಂತೆ, ಹೊಲೆ ಯುರಿಗೆ ದೇವಸ್ಥಾನದ ಪೈತಿಷ್ಟಗಳನ್ನು ತೋರಿಸಲು ಒಬ್ಬ ‘ಮಡಿ’-‘ಆಚರ ಶೈ’ ರು ಮುಂದಾದರು. ಹೊಲೆಯರ ಪ್ರೇಮಾಟ್ಟ ಕರೆದುಕೊಂಡು ಹೋಗಿ ದೇವಸ್ಥಾನದ ಕೆರೆಯ ಹಸುರು, ಹಸುರಾದ ನಿರ್ಮಾಲೋದಕವನ್ನು ತೋರಿಸಿದರು. ರಭ್ರಗುಡಿಯೋಳಕ್ಕೆ ಕೆಡೆದುಕೊಂಡು ಹೋಗಿ, ಅಲ್ಲಿಯ ಪ್ರಶಾಂತೆ ವಾತಾವರಣವನ್ನು — ಕುರುಬನ್ನಿಯಾ ಕೊಡ್ಡಾ ಭಾವೇದೇಕಗಳ

ನ್ಯೂಂಟೀವಾಡಿ, ಕಾಳದಾಣನನ್ನಾಗಿ ಮಾಡುವ—ನ್ಯೂಂಟನ್ನು ತೋರಿಸಿತ್ತಿದ್ದು ನಂಗಿ ಅವೇ ಸಾಕೆಂದು ತೋರುತ್ತದೆ. ಈನ್ಯೂ ಹೆಚ್ಚಿಗೆ ಹೇಳಬ್ಬು ನಮ್ಮೊರ ದೇವಸ್ಥಾನವೆಂದಾದರೂ, ನಾನು ಸ್ವಲ್ಪ ಮಯಾದಿಗೊಂಡಿ ಚೇಡವೇ ?

ದೇವಸ್ಥಾನವನ್ನೆಲ್ಲಾ ‘ಮ್ಯೂಲಿಗೆ ಮಾಡಿ’, ಹೊಲೆಯರು ಹಿಂಡಿಯು ಗುವಾಗ, ಶಾಯಿಫು ಪದುವಣ ದಿಗಂತದಲ್ಲಿ ಕುಳಿತು, ‘ಅರು ಗಂಟಿಯು ಯಿತು.’ ಎನ್ನುತ್ತಿದ್ದು. ‘ಚಿಳಿಪಿಳಿ’ ಕೂಗುತ್ತಾ ಹೆಕ್ಕಿಗಳು ಗೂಡಣ್ಣು ಹೊಗುವಾಗು, ‘ಚಿಳಿಪಿಳಿ’ ನಾತನಾಡುತ್ತಾ, ಹೊಲೆಯರು ದೇವಸ್ಥಾನ ಗೂಡಿನಿಂದ ಹೊರಗೆ ಬಂದರು, ಇನ್ನು ಮೇರವಣಿಗೆ ತೆದರದೀಕು, ಎಷ್ಟು ವಾಗ ಹರಿಜನ ಸೇವಕರೊಷ್ಟರು ಹೇಳಿದರು: ‘ನಾವೀಗೆ ಐದಾ ರಾಮುಣ್ಣ ನವರ ಮನೆಗೆ ಹೋಗಿ, ಅವರ ಮುಂದೆ ನಮ್ಮ ದರ್ಶನನ್ನು ತೋರಿ ಸೋಣ ! ನೋಡಿ, ಅವರ ಜೀವವಾದರೂ ಒಮ್ಮೆ ತಲ್ಲಣಿಸಿ ಹೋಗಿರಿ.’ ರಾಮಧಾರಿಗಳಾದ ಹೊಲೆಯರು, ಬಸವಣಿಗಳಿಂತೆ, ‘ಹೋಂ !’ ಎಂಬ ಶಲೀಯಾದಿನ, ರಾಮಯ್ಯನವರ ಮನೆಯ ಕಡೆಗೆ ಹೊರಟಿರು.

ಸಂಜೀಯ ತಂಪಾದ ಗಾಳಿ ಬೀಸುತ್ತಿತ್ತು. ಅದನ್ನು ಸೇವಿಸಲೀಂದು ರಾಮಯ್ಯನವರು ತಮ್ಮ ಹಾಸಿಗೆಯನ್ನು ಜಗಲಿಯಲ್ಲಿ ಡಾಸಿ, ಮುಳ್ಳಿ ಕೊಂಡಿದ್ದರು. ಅತ್ಯಂತಿಂದ, ಹೊಲೆಯರ ತಂಡ ಬರುವ ಹೊತ್ತಿಗೆ ಸಾಯಾಗಿ, ಇತ್ತಿಂದ ಬ್ರಾಹ್ಮಣರ—ವೈದಿಕರ—ತಂಡವೊಂದು ‘ಧಘಧಘಘ’ ನೇ ಕಾಲುಹಾಕುತ್ತಾ ಬಂದಿಕು. ಯಂದ್ದಕ್ಕೆ ಹೊರಟಿ ಸೈನಿಕರಂತೆ ಬರುವ ಈ ನರಹೂ ತಂಡಗಳನ್ನು ನೋಡಿ, ರಾಮಯ್ಯನವರು ಬೆಳ್ಳಿ ಎಷ್ಟು ಕುಳಿತರು.

ಬಂದವರಲ್ಲಿ, ಬ್ರಾಹ್ಮಣರೇ ನೋಡಲಾಗಿ ಕೋಷದಿಂದ ಮೂರ್ಕಿ ಸೂಡಿದರು, ‘ರಾಮಯ್ಯನವರೇ ! ನಿಮ್ಮನ್ನು ಬೇವ ಸಹಿತವಾಗಿ ಇಂತಾ ದರೂ; ಪಾಪ ಉರಲಿಕ್ಕಿಲ್ಲ. ನಿಮ್ಮನ್ನು ಕೊಂಡೇ ಬಿಡುತ್ತೇನೆ ! ಸಿಗಿಬಿಂಬಿ ತೆಗಿತೆಯಾಗಿ ನುಂಗಿಬಿಡುತ್ತೇನೆ. ಹೊಲೆಯರನ್ನು ದೇವಸ್ಥಾನದ್ದಿಳ್ಳು

ಒಹ್ಮನ್ಯಾದಿಲ್ಲ, ಎಂದಿ ರಲ್ಲಾ ? ಈಗೇಕೆ ? ಬಿಟ್ಟೀರ ಒಗುಳಿ ನಿಮ್ಮದೆಲ್ಲಾ ಹಾಯಿಯಲ್ಲಿ ಮಾತ್ರ ಪಟ್ಟಾಕಿ. ನಡುವಳಿಕೆಯಲ್ಲಿ ಎಲ್ಲಾ ಪ್ರಕ್ಕಾಟ !'

‘ತಾಂತರಾಗಿ; ಶಾಂತರಾಗಿ ! ಹೊಲೆಯರು ಈಗ ನನ್ನ ದೇವಸ್ಥಾನ ವನ್ನು ಪ್ರವೇಶಿಸಲಿಲ್ಲ; ಇನ್ನು ಮುಂದೆಯೂ ಪ್ರವೇಶಿಸಲಾರಿರು !’

‘ಪಕಯ್ಯಾ, ಸುಳ್ಳಾ ಬಗುಣತ್ತೀರಿ !’ ಈ ಮಾತನ್ನೂ ಬೃಹತ್ತಣರೂ, ಹೊಲೆಯರೂ, ಇಟ್ಟಾಗಿಯೇ ಹೇಳಿದರು.

‘ಸಾವಧಾನ; ಸಾವಧಾನ ! ಸಾವಧಾನರಾಗಿ ಕೇಳಿ ! ನನ್ನ ದೇವಸ್ಥಾನವೆಂದರೆ ಯಾವುದು, ಆ ಹಯಿವದನ ಸ್ವಾಮಿಯ ದೇವಸ್ಥಾನವೆಂದು ಮಾಡಿದ್ದೀರೋ ? ಭೇ ! ಎಂದಿಗೂ ಅಭಿ ! ನನ್ನ ದೇವಸ್ಥಾನವು ಇದೇ ! (ಐದೆಯನ್ನು ತಟ್ಟಿ ತೋರಿಸಿ) ಇಲ್ಲಿ ನನ್ನ ದೇವರು ಕದಾಕಾಲವೂ ಇದ್ದಾನೆ ! ಈ ದೇಗುಲವನ್ನು ಯಾವ ಹೊಲೆಯನೂ, ಏಕೆ ಬೃಹತ್ತಣನೂ ಪ್ರವೇಶಿಸಲಾರಿಸು. ಗುಡಿಗೇರ್ವುಗಳಲ್ಲಿರುವದು ದೇವರಳ್ಳಿ; ಚಿನ್ನದ ಗೊಂಬೆ ! ಸುಮ್ಮನೆ ಮೂರ್ಕಾಚಾರೆಗಳನ್ನು ನುಂಬಿ ಇನ್ನಸಿರಿ ಸಾವು ನಮ್ಮ ಜೀವನವನ್ನು ಹಾಳು ಹಾಡಿಕೊಳ್ಳಬಾರದು. ಇದನ್ನೇ ವಿವೇಕಾನಂದ ಮುಂತಾಡುಹಾ ಮತ್ತಾ ಮತ್ತಾ ವಿದ್ವಾನುಸರು ಬೋಧಿಸಿರುವುದು ! ನಂನಮ್ಮ ದೇವಸ್ಥಾನ ಇಂನಮ್ಮಲ್ಲೇ ಇರುವಾಗ ದೇವಸ್ಥಾನವನ್ನು ಹೋಗಬೇಕೆಂಬ ಹಂಟಲಾಗಲೀ ನಮ್ಮ ದೇವಸ್ಥಾನದೊಳಗೆ ನೀನು ‘ಮೈಲಿಗೆಯವನು ಬರಬೇಡಿ ಹೂರೆ ಸಂ ಎಂಟ ಕಲೀರತೆಯಾಗಲೇ ಎಕೆ ?’

ಈ ಮಾತಿನ ಆಳ, ಆಫ್ರ, ಕತ್ತೆ, ಸಕ್ಕಾಗಳನ್ನು ರಿತು ಎಳ್ಳಿರೂ ಹೆಚ್ಚರಂತಾಡರು.

ಹಾನಿನ ಹಾರ

“ ಏನಾದರೂ ಆ ಹುಡುಗಿಯನ್ನು ಮದುವೇಯಾಗೋದು ನಷ್ಟಿಂದ ಸಾಧ್ಯವಿಲ್ಲ.”

“ ಖಾಳಿ ! ನನ್ನ ಆಸ್ತಿ, ಮನೆ, ಚಿನ್ನಾಭರಣ, ಒಂದು ಜೂರೊ ಇಲ್ಲ ಲಾರೆದು. ಜೋಕೆ ! ” ಎಂದು ಕುಪಿತರಾಗಿ ನುಡಿದರು ನರಸಿಂಹಯ್ಯ.

“ ಆಗಲಿ ! ”

“ ಆಂ ! ನನ್ನ ಆಜ್ಞೆಯನ್ನು ಉಲ್ಲಂಘಿಸುವವ್ಯಾಪ್ತಿ ಧೈಯರ್ವಾಹೆ ಸಿನಗೆ ? ”

“ ಇದು ತನಕ ನಾನು ಉಲ್ಲಂಘಿಸಿರಲಿಲ್ಲ. ಆದರೆ ಈಗ ಉಲ್ಲಂಘಿಸದೆ ಸಿವಾರಹವೇ ಇಲ್ಲ.”

ಮಾತ್ರ ಎದ್ದು ಅಲ್ಲಿಂದ ಹೊರಟಿನು. ಸ್ವಲ್ಪ ಹೊತ್ತಿನಲ್ಲೀ ಕೋಟಿ, ಟೊಸ್ಟಿಗೆ ರಾಕಿಕೊಂಡು ಕಾಲಿನ ಜೋಡು ಸದ್ಯಗುವಂತೆ ಮಾತ್ರ ಇಟಿನ ಕಡೆಗೆ ಹೊರಟಿದ್ದು ಕಂಡಿತು. ನರಸಿಂಹಯ್ಯನವರು ಕೋರ್ಕಬರದಿಂದ ಶುದಿಯುತ್ತಿದ್ದರು. ಮಾತ್ರ ಹೋದ ಮೇಲೆ ಅಲ್ಲೀ ಖಾಚೆಯ ಮೇಲೆ ಕುಳಿತಿದ್ದ ರತ್ನಾಕರ ವಿರಾಮವಾಗಿ ಸಿಗರೀಟ್ ಸೇದುತ್ತಾ, “ ಮಾವಾ, ನೀವು ದುಡ್ಡಿನ ಬಲದಿಂದ ಮಾತ್ರ ಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದರೆ ಆಗಲಾರದು, ” ಎಂದನು.

“ ಇವನ ಭೂತಕ್ಕೆ ಏನು ಮದ್ದರೆಯಬೇಕಾಯ್ತು, ಹೇಳು. ”

“ ಕೇಳಿ; ಈಗ ನೀವೂ ಮಾತ್ರ ಯೋ ನಿಮ್ಮ ಮನೆಯೆಂಬ ಗಂಟೆಯ ವರದು ಮುಳ್ಳಿಗಳ ಯಾಗಿ. ನೀವು ಚಿಕ್ಕ ಮುಳ್ಳ (hour-hand) ಮಾತ್ರ ದೊಡ್ಡ ಮುಳ್ಳ (minute-hand). ದೊಡ್ಡ ಮುಳ್ಳ ಚಿಕ್ಕ ಮುಳ್ಳನ್ನು ಮಾರಿ ವುಂದರಿದಿದೆ. ಚಿಕ್ಕ ಮುಳ್ಳ ಅದನ್ನು ಒಂದಕ್ಕೆ ಎಳೆದುಕೊಳ್ಳಲು ಪ್ರಯತ್ನಿಸಿದರೆ ಅದು ಸಾಗದ ಮಾತು. ದೊಡ್ಡ ಮುಳ್ಳ ತಿರುಗಿ ತಿರುಗಿ ಕೊನೆಗಾದರೂ, ಚಿಕ್ಕ ಮುಳ್ಳನ ಬಳಿ ಬರಲೇಬೇಕು. ಬೇರೆಲ್ಲಿಗೂ ಹೋಗಲು ಸಾಧ್ಯವಿಲ್ಲ. ನೀವು ಆ ಸಮಯವನ್ನು ಕಾಯಬೇಕು. ”

“ ಸರಿ; ”

ನರಸಿಂಹಯ್ಯನವರು ತಮ್ಮ ಮಂಗಳನ್ನು, ಅಕ್ಕನ ಮಂಗ ರತ್ನಾಕರನಿಗೆ ಮುದುವೆ ಮಾಡಿ ಕೊಟ್ಟಿದ್ದರು. ಅಕ್ಕನ ಮಂಗಳು ಸುಗಂಧಿಯನ್ನು ತನ್ನ ಮಂಗನಿಗೆ ತಂಡೆಕೊಟ್ಟಬೇಕೆಂಬುದು ಅವರ ಮತ್ತೊಂದು ಆಸೆ ಆದರೆ ನೂತ್ರಿತ ಯು ಕೌರವನಂತಹ ಒಪ್ಪದೆ ಹೋದುದರಿಂದ ಮನೆಯು ಕುರುಕ್ಕೆತ್ತು ವಾಗಿತ್ತು. ನರಸಿಂಹಯ್ಯನವರು ತಮ್ಮ ಅಳಿಯನ ಸೂಚನೆಯನ್ನು ವಾನ್ನಿಗೆ, ಆ ವಿಚಾರವನ್ನು ಅಲ್ಲಿಗೇ ಬಿಟ್ಟಿಬಿಟ್ಟಿರು.

ಮೂರ್ತಿ ಹನಸೆಯಿಂದ ಹೋರಟಿವನು ಇಂದಾ ಹೂಕೆಟಿಗೆ ಬಂದ. ಕಾಯಿಪಲ್ಲೆಯ ಅಂಗಡಿಗಳನ್ನು ದಾಟಿದರೆ ಮುಂದೆ ಇಕ್ಕುವ್ವದು ಹೂವಿನ ಭಾಗ. ಮೂರ್ತಿಯು ಆ ಭಾಗಕ್ಕೆ ಬಂಡೊಡನೆ ರತ್ನ ಕೂಗಿದಳ್ಳಿ: ‘ ಬಸ್ಸಿ, ಸಾರ್! ’ ಮೂರ್ತಿ ಆ ಕಡೆ ಸುಳಿಯುವಷ್ಟು ರಲ್ಲಿ, ಎಲೆಯಲ್ಲಿ ಎರಡು ಸೋಗ ಸಾದ ಮಲ್ಲಿಗೆ ಹೂವಿನ ಮಾಲಿಗಳನ್ನು ಕಟ್ಟಿಟ್ಟಿದ್ದಳು ಮೂರ್ತಿ ಆ ಪ್ರಾಟ್ಟಿ ವನ್ನು ಸೆಳಿದುಕೊಂಡು, ಹತ್ತು ರೂಪಾಯಿ ಸೋಧನ್ನು ಅವಳ ಕಡೆಗೊಗೆದು ಕಣ್ಡಿರೆಯುವಷ್ಟು ರಲ್ಲಿ ಅಲ್ಲಿಂದ ಮಾಯವಾದನು. ದಿನಂಪ್ರತಿಯೂ ಬಂದೆ ರಡು ಗಂಟೆ ನಿಂತು ಸರಸಸಲ್ಲಾಪ ನೂಡುತ್ತಿದ್ದ. ಮೂರ್ತಿ ಸು ಇಂದಿನ ಈ ವಿಚಿತ್ರ ವರ್ತನೆಯನ್ನು ಕಂಡು ರತ್ನಿ ಆಶ್ಚರ್ಯದಿಂದ ಸ್ವಲ್ಪ ಹೋತ್ತ ಅವನು ಹೋದ ಕಡೆಯೇ ಸೋಡುತ್ತಿದ್ದು, ಮತ್ತೆ ತನ್ನ ಕಾರ್ಯದಲ್ಲಿ ಮಗ್ನಿಉಂಡಳು.

೬ ೬ ೬ ೬

ಮೂರ್ತಿಗೆ ಚಿಕ್ಕೆಂದಿನಿಂದಲೂ ಹೂವಿನಲ್ಲಿ ಕಟ್ಟಿರಕ. ಅವನ ಮನಸೆಗೆ ಏನು ಹೂ ಬೇಕಾದರೂ ತರುವವನು ಅವನೇ. ಅವನ ತಾದೆ ನರಸಿಂಹಯ್ಯ ನವರಿಗೆ ಹೂತರುವುದರಲ್ಲಿ ಅಪೋಷಿಂದು ಮೇಹನತ್ತೂ ಇಲ್ಲಿ ಅಲ್ಲದೆ ಆದನ್ನು ಕೊಳ್ಳುವುದಕ್ಕೆ ಬೇಕಾದಷ್ಟು ಜಾಫ್ಫಾನವೂ ಅವರಲ್ಲಿಲ್ಲ. ಎಪೋಚಾರಿ ಮಲ್ಲಿಗೆ ಯೆಂದು ಮರಮಲ್ಲಿಗೆ ಹೂವನ್ನು ತಂದು ಸೋತು ಹೋಗಿದ್ದರು. ಅಂದಿನಿಂದ ಹೂತರುವ ಕಾರ್ಯವನ್ನು ಮಂಗನಿಗೇ ಬಿಟ್ಟಿಕೊಟ್ಟಿರು ಶಾಂತಿ, ಮುಂಜಿ, ಪದುವೆಗಳ ಸಮಯದಲ್ಲಿ, ಪ್ರತಿ ಶುಕ್ರವಾರ ರಾತ್ರಿ, ಮೂರ್ತಿ ಮನಸೆಗೆ ಹಿಂದಿರುಗುವಾಗ ಅವನ ಕಿಸೆ ‘ಘುಷುಂಂ’ ಬ ಸುವಾಸನೆ ಬೀರುತ್ತಿತ್ತು. ವತ್ತಿಗೃಹದಿಂದ ಅವನ ಸೋಡರಿಯರು ಬಂದಾಗಲಂತೂ ಕೇಳುವುದೇ ಬೇದ

ಅಲ್ಲದೆ, ಏನೂ ವಿಶೇಷವಿಲ್ಲದಾಗಲೂ ಕೆಲಪ್ಪೊಮೈ ಹೂ ಮನೆಗೆ ಬರುತ್ತಿತ್ತು. ಮೂರ್ತಿಯ ಈ ಹೂವಿನ ಹುಣ್ಣನ್ನು ಕಂಡು ಅವನ ತಾಯಿ, ಆಗಾಗ ಹೇಳುತ್ತಿದ್ದರು: ‘ಮೂರ್ತಿಗೆ ಹೆಂಡತಿ ಬಂದಾಗ ಅವಳಿಗೆ ದಿನನಿತ್ಯವೂ ಹೂವಿನ ಹಬ್ಬ’ ಎಂದು. ಅಷ್ಟು ಹೂವುರುಳ ಮೂರ್ತಿ!

ಮೂರ್ತಿಗೆ ಮೋದವೋದಲು ಮಾರ್ಕೆಟಿನಲ್ಲಿ, ಒಂದೆರಡು ಬಾರಿ ಕ್ರಿಷ್ಯಯನ್ ಹೆಂಗಸರ ಹತ್ತಿರ ವ್ಯಾಪಾರ ಮಾಡುವುದರಲ್ಲೀ ಸಾಕುಸಾಕಾಗಿ ಹೋಯ್ಯುತ್ತು. ‘ಇವರ ಸಹವಾಸವೇ ಬೇಡ.’ ಎಂದು ಮೂರನೆಯ ಬಾರಿ ಬೀರಿ ಹೂವಾಡಿಗಿತ್ತಿರಿಗಾಗಿ ಹುಡುಕಿದನು. ಮಾರ್ಕೆಟಿನ ಕೊನೆಯು ಭಾಗದಲ್ಲಿ ಚಿಕ್ಕವ್ಯಾಯದ ತರುಣೀಯಾಬ್ಜುಳು ಕಂಡಳು. ನಗುಮುಖ, ಮುಂಚುತ್ತಿರುವ ಕಣ್ಣು, ಸಂಪಿಗೆ ವರ್ಣಾದ ದೇಹ, ಎಳೆ ವ್ಯಾಯ—ಇವೇ ಮೂರ್ತಿಯನ್ನು ಸೆಳಿಯುವುದಕ್ಕೆ ಕಾರಣವಾದವು. ಸ್ವಲ್ಪ ದಿನ ಆವಳಿಂದನೆ ವ್ಯವಹಾರ ಮಾಡುವಷ್ಟು ರಲ್ಲೀ, ಅತ್ಯಂತ ಸರಿಚಿತಯಾಂಟಾಗಿ, ರತ್ನಸೊಡನೆ ಸಲ್ಲಾಪ ಮಾಡುವದರಲ್ಲಿ ಮೂರ್ತಿ ಆಸಕ್ತಿ ವಹುಸತ್ತೊಡಗಿದನು.

ಒಂದುದಿನ ಎಂದಿನಂತೆ ಮಾರ್ಕೆಟಿಗೆ ಹೋದಾಗ, ಬುಟ್ಟಿಯಲ್ಲಿ ಮಲ್ಲಿಗೆ ಹೂವಿನ ಮಾಲೆಯಿಲ್ಲದುದನ್ನು ಕಂಡು ಮೂರ್ತಿ ಕೇಳಿದನು: “ಏನ, ರತ್ನಾ, ಮಲ್ಲಿಗೆಯಿಲ್ಲವೇ ? ”

“ ಇಲ್ಲಾ, ಸಾರ ! ಸುಪಿಗೆ, ಕೆದಗೆ, ಜಾಜಿ, ಗುಲಾಬಿ, ಸೇವಂತಿಗೆ” ಎಂದು ಮುಂತಾಗಿ ಪಟ್ಟಿ ಬಿಂಜಿದಳು ರತ್ನ.

“ ಉಹೂಂ ! ಅದೆಲ್ಲಾ ಬೇಡ. ಹೂಲ್ಲಿಗೆ ಬೇಕು. ”

“ ಹಾಗಾದರೆ ಮನೆಗೆ ಬನ್ನಿ ಸರ್. ಕಟ್ಟಿ ಕೊಡುತ್ತೇನೆ. ”

“ ಎಲ್ಲಿ, ನಿನ್ನ ವಿನೆ ? ”

“ ಕಾಲು ವೈಲಿನೊಳಗೆ. ಹರಿದಾಂತ ತೇನಿನಲ್ಲಿ. ಬರುತ್ತಿರಾ ? ”

“ ನಿನು ಹೊರಟಿರೆ, ನಿನ್ನ ಈ ದಾಂತಗೆ ಗತಿಯೇನು ? ”

“ ಪರವಾಯಿಲ್ಲ ಸರ್ ! ಮನೆದೇವಂಗೆ ಸವುರಿಸುತ್ತೇನೆ. ”

ರತ್ನಾ ಎದ್ದು ಹೊರಟಿಕು. ಮೂರ್ತಿ ಹಿಂಬಾಲಿಸಿದನು. ಯಾರೂ ‘ಕಿಲಾಡಿ’ಗಳು ತವ್ವಿ ಅಲೋಚನೆ ಮಾಡಬಾರದೆಂದು ದೂರದಿಂದಲೇ ಹೋಗು

ತ್ತಿದ್ದನು. ಆಗಾಗ ರತ್ನ ಮೂರ್ತಿ ಇದ್ದಾನೋ, ಇಲ್ಲವೋ ಎಂದು ಹೀವೆ ನೋಡುತ್ತಿದ್ದಳು. ಆಗ ಇಬ್ಬರೆ ಮಂದಹಾಸವೂ ಒಂದುಗೂಡುತ್ತಿತ್ತು.

ಮಾರ್ಗದ ವಿದ್ಯಾರ್ಥಿರಂತಹಳು ಬೆಳಗುವ ಹೊತ್ತಿಗೆ ಇಬ್ಬರೂ ರತ್ನನ ಮನೆಯ ಸಮೂಹಕ್ಕೆ ಬಂದಿದ್ದರು. “ಇದೇ ಮನೆ” ಎಂದು ರತ್ನ ಒಳ ಹೊಕ್ಕಳು. ಹೊಡ್ಡ ಕಚ್ಚಿಣ ಗೀಟುನ್ನು ಸದ್ವಾಗುವನಂತೆ ಮುಚ್ಚಿ ಮೂರ್ತಿಯಾ ಒಳಗಾದನು.

ವಿಶಾಲವಾದ ಕಾಂಪೊಂಡು; ಅದರ ನಡುವೆ ಚಿಕ್ಕವಾನೆ, ನಾಲ್ಕುರು ಕೋಣೆಗಳಿರಬಹುದಷ್ಟೆ. ಮನೆ ಚಿಕ್ಕದಾದರೂ ಚೊಕ್ಕವಾಗಿದೆ. ಮನೆಯ ಮುಂದೆ ಅಂಗಳದಲ್ಲಿ ಸ್ಪೃಲ್ಪ ಸ್ಪೃಲ್ಪ ಮಾಸಿದ ರಂಗವಲ್ಲಿ. ಅಲ್ಲೇ ತಿರುಗಾಡುವ ನಾಯಿಯೊಂದು. ಸುತ್ತು ಇಂ ವಿಸ್ತಾರವಾದ ಹೂದೊಽಭಿ ಆಗ ತಾನೇ ಅರಳಿ ನಗುತ್ತಿರುವ ಹೂಗಳ ಸುವಾಸನೆ ಸರ್ವವ್ಯಾಪಿಯಾಗಿದೆ. ಬಾಡಿದ ಹೂಗಳು ನೀಲದಲ್ಲಿ ಹಾಸಿಗೆಯಾಗಿ ಬಿಡ್ಡಿವೆ.

ನಾಯಿ ಮೂರ್ತಿಯನ್ನು ನೋಡಿ, ‘ಬೋ!’ ಎಂದು ಬಗುಳಿ ಓಡಿ ಬಂತು. ರತ್ನ, ‘ಹಭಾ!’ ಎಂದು ಗದರಿಸಿ, “ಒಳಗೆ ಬಸ್ತಿ, ಸಾರಾ!” ಎಂದು ಮೂರ್ತಿಗೆ ಹೇಳಿದಳು. ಮೂರ್ತಿ, ತನ್ನ ಮನೆಯೇ ಎಂಬಪ್ಪು ನಿಶ್ಯಂಕೆಯಿಂದ ಒಳಹೊಕ್ಕು. ಪಡಸಾಲಿಗೆ ಅವನನ್ನು ಕರೆದುಕೊಂಡು ಹೋಗಿ, ರತ್ನ, ಹಾಸಿದ್ದ ಜಮಖಾನೆಯಲ್ಲಿ ಕುಳ್ಳಿರಿಸಿ ಒಳಹೋದನು.

ಆಗಲವಾದ ಪಡಸಾಲಿ; ಆ ಮನೆಯಲ್ಲಿ ಲ್ಲಾ ಅದೇ ದೊಡ್ಡ ಕೋಣೆ. ಒಂಳ ಚೊಕ್ಕಟಿವಾಗಿದೆ. ನಡುವೆ ಬಣ್ಣಬಣ್ಣದ ಅಗಲವಾದ ಜಮಖಾನೆ. ಗೋಡೆಯಲ್ಲಿ ಲ್ಲಾ ರಾಜಾ ರವಿವಮುಂನ ಪಟಗಳು. ಎಲ್ಲಾ ಪಟಗಳಿಗೂ ಬೆಳಿಗೆ ಹಾಕಿದ್ದ ಹೂಮಾಲಿಗಳು; ಈಗ ಬಾಡಿ ಹೋಗಿವೆ. ಗೋಡೆಯ ತುತ್ತ ತುದಿಯಲ್ಲಿ ರಾಷ್ಟ್ರಧ್ವಜ. ‘ನಂದೇ ಮಾತರಂ’ ಎಂದು ಬಣ್ಣದ ಅಕ್ಕರ ಗಳಲ್ಲಿ ಅದರ ಕೆಳಗೆ ಬರೆದಿದೆ. ಸರಳಗಳಿಗಲ್ಲಾ, ಹೋಸದಾಗಿ ರಂಗನ್ನ ಬಳೆದಿದ್ದ ಕಿಟಕಿಗಳಿಗೆ ತೆಳ್ಳನೆಯ ಜವನಿಕೆ; ಎಳೆಗಾಳಿಯಲ್ಲಿ, ಮೇಲಕ್ಕೂ, ಕೆಳಕ್ಕೂ, ಪಕ್ಕಕ್ಕೂ, ಹಾರುತ್ತಾ ಕುನೊಯುತ್ತದೆ.

ಮೂರ್ತಿಗೆ ಆಶ್ಚರ್ಯವಾಯಿತು ಬಡ ಹೂವಾಡಿಗರ ಮನೆ ಇಪ್ಪು ಚೆನ್ನಾಗಿರುತ್ತದೆಯೇ? ’ ಎಂದು ಮನಸ್ಸಿನಲ್ಲೇ ಭಾವಿಸಿಕೊಂಡ. ಕೋಣೆ

ಯೆಲ್ಲವನ್ನೂ ಒಮ್ಮೆ ಸೂಕ್ತವಾಗಿ ಪರತೀರಿಸಿ, ಬಂದು ಸಿಗರೀಟು ಹಚ್ಚಿ ಸೇದತೋಡಿದ.

ಆಗ ರತ್ನ ಒಳಗಿನಿಂದ ಬಂದಳು. ಕೈಯಲ್ಲಿ ಬೆಳ್ಳಿಯು ತಟ್ಟಿ ಮತ್ತು ಲೋಟಿ. ಲೋಟ ತುಂಬಾ ಕಾಫಿ, ತಟ್ಟಿಯಲ್ಲಿ ತಿಂಡಿ, ‘ತಗೆಳಿಂಬಿ ಸಾರ್’ ಎಂದು ಲೋಟವನ್ನೂ, ತಟ್ಟಿಯನ್ನೂ, ಜಮಬಾನೆದ ಮೇಲಿರಿಸಿದಳು.

“ಇದೇನು ?” ಮೂರ್ತಿ ನಕ್ಕು ಹೇಳಿದ. “ನಾನು ಬಂದದ್ದು ಕಾಫಿ ಫಲಹಾರಕ್ಕೆಲ್ಲ, ಹೂವಿಗೆ !”

“ಅದು ಸರಿ; ಅದರೆ ಕಾಫಿ ತೆಗೆದುಕೊಳ್ಳಬಾರದೆಂದೇನಾದರೂ ಇದೆಯೇ ?”

“ಇಂ ! ಭೇ ! ನಾನು ತೆಗೆದುಕೊಳ್ಳಲಾರೆ.”

“ಅದೇಕೆ ? ಸ್ವಜಾತಿಯವರಲ್ಲವೆಂದೇ ?”

“ಅಲ್ಲವ್ವಾ ! ಆ ಜಾತಿಯ ಭೂತ ನನಗೆ ಹುಡಿದಿಲ್ಲ.”

“ಮತ್ತೆನು, ಹಾಗಾದರೆ ? ತೆಗೆದುಕೊಳ್ಳಿ. ನಮ್ಮ ಮನೆಗೆ ಬಂದ ವರು ಯಾರೂ ಕಾಫಿ ಕುಡಿಯದೆ ಹೋಗಬಾರದು.”

ಮೂರ್ತಿ ಮತ್ತೆ ಹೆಚ್ಚು ಮಾತನಾಡದೆ ಕಾಫಿಲೋಟವನ್ನು ಬರಿದು ಮಾಡಿದ. ತಿಂಡಿಯನ್ನೂ ಅಥರ್ ತಿಂದು ಮುಗಿಸಿದ ಬರಿದಾದ ಪಾತ್ರ ಗಳನ್ನು ಒಳಗಿಸಿ, ರತ್ನ ಪುನಃ ಹಿಂಬಾಗಿಲಿಸಿಂದ ಹೂಡೊಟಕ್ಕೆ ಹೋದಳು. ಮೂರ್ತಿ ಮತ್ತೊಂದು ಸಿಗರೀಟನ್ನು ಹಚ್ಚಿ ಅಲೋಚನಾತತ್ವರನಾದ.

ಸ್ವಲ್ಪ ಹೊತ್ತು ಕಳೆಯಿತು. ಸಾಧಾರಣ ಕೆತ್ತಲೆಯಾಯಿತು. ಆಗ ರತ್ನನ ತಾಯಿ ಒಳಗಿನಿಂದ ಬಂದು, “ನಮ್ಮ ಹೂಡೊಟವನ್ನು ನೋಡು ತ್ತೀರಾ ಸಾರ್ !” ಎಂದು ಅವನನ್ನು ಹೂಡೊಟಕ್ಕೆ ಕರೆದುಕೊಂಡು ಹೋದಳು.

ಹೂಡೊಟದಲ್ಲಿ ಎಲ್ಲಾ ಬಗೆಯ ಹೂಗಿಡಗಳೂ ಇವೆ. ಸುವಾಸಿತ ವಾದವು ಕೆಲವು, ಅಂದವಾದವು ಕೆಲವು, ಬರೇ ಬಣ್ಣ ಕ್ಕಾಗಿ ಬೆಳೆಸಿದ ಹೂಗಿಡ ಗಳು ಕೆಲವು. ದೂರಕ್ಕೆ ನೋಡಿದರೆ ಮನ್ಯಾಧನ ಉದ್ಯಾನದ ಹಾಗೆ ಕಾಣುವ ಹೂಡೊಟಿ. ಕೆಲವು ಬಳ್ಳಿಗಳು ಮೇಲೆ ಮರವನ್ನೇರಿ ಹೋಗಿ ವಿಸ್ತಾರವಾದ ಶಾವಣವನ್ನುಂಟು ಮಾಡಿವೆ. ತೋಟದಲ್ಲಿ, ಅಲ್ಲಲ್ಲಿ, ಹೂಗಿಡಗಳ ನಡುವೆ

ಬಾದಾಮಿ, ಹೇರಳೆ, ಜಂಬೂನೇರಳೆ ಮುಂತಾದ ಮರಗಳು ಸಾಲಾಗಿ ಥಟ್ಟಿಯಲ್ಲಿರಿಸಿದ ಕೊರ್ಪನ್ ಗಿಡಗಳು. ನೀರು ಪುಟ್ಟಿಯುತ್ತಿರುವ ಕಾರಂಜಿಗಳು. ರತ್ನನ ತಾಯಿ, ವಾರೂತ್ರಿಗೆ ಒಂದೊಂದನ್ನೇ ತೋರಿಸುತ್ತಾ ಮುಂದುವರಿದೆಳು. ಆಗ ಯಾರೋ ಒಂದು ನಾಯಿ ಬಗಳಿತು ಒಂದವರ್ತಾರೆಂದು ನೋಡುವುದಕ್ಕೆ ರತ್ನನ ತಾಯಿ ಹೋದಳು. ಮೂರ್ತಿ ಅಲ್ಲೇ ಇದ್ದ ಸೋಫಾ ನೋಂದರ ಮೇಲೆ ಸಿಗರೀಟು ಸೇದುತ್ತಾ ಕುಳಿತುಕೊಂಡನು

ಸ್ವಲ್ಪ ದೂರದಲ್ಲೇ, ಬೇರೊಂದು ಸೋಫಾದಲ್ಲಿ ರತ್ನ ಕುಳಿತುಕೊಂಡು, ಮಲ್ಲಿಗೆಯ ವೋಗುಗಳನ್ನು ನೆಯ್ಯಾತ್ತಿದ್ದಳು. ಅವಳ ಎದುರಿಗೆ ವೋಗಿನ ರಾಶಿ, ಮೂರ್ತಿ ಅವಳನ್ನೇ ನೋಡತ್ತೆಡಿದನು. ಅವಳು ಮಲ್ಲಿಗೆಯನ್ನು ನೆಯ್ಯಾವ ರಿತಿ, ಕೈಯ ಬಳ್ಳಕಾಟಿ, ಕೈಯ ಕಂಕಣಗಳ ಗುಲಿ ಗುಲಿ ರವ, ಸೋಬಗಿನ ದೇಹ, ದುಂಡು ಮುಖ-ಎಲ್ಲವನ್ನೂ, ನೋಡುತ್ತಾ, ನೋಡುತ್ತಾ, ಮೂರ್ತಿಯ ವಿಕಾರವನಿಂಥಾದನು. ಸಂಪೂರ್ಣವಾಗಿ, ಮನ್ತ್ರಧನಿಗೆ ಸೋತು ಹೋದನು.

ಗಂಟೆ ಒಂಭತ್ತಾಯಿತು. ಆಗ ಮಲ್ಲಿಗೆ ಏರಡು ಮಾಲೆಗಳನ್ನು ರತ್ನ ನೆಯ್ಯಾ ಮಾಗಿಸಿದ್ದಳು ಮೂರ್ತಿ ಅದನ್ನು ತೆಗೆದು ಕೊಂಡು ಮನೆಯ ಕಡೆಗೆ ಕಾಲು ಹಾಕಿದನು ಆ ರಾತ್ರಿಯಿಡೇ ನಿದ್ದೆ ಬರಲಿಲ್ಲ. ಏನೇನೋ ಕನಸುಗಳು; ಸ್ವರ್ವಗಳು. ರತ್ನಾಳೂ, ತನ್ನ ಮನೆಯಲ್ಲಿ ಅದೇ ಸ್ಥಿತಿಯಲ್ಲಿದ್ದಳು. ಪ್ರೇಮಿಗಳ ಅವಸ್ಥೆಯೇ ಹಾಗೆ!

ಅಂದಿನಿಂದ ಮೂರ್ತಿ ಮಾರ್ಕೆಟ್‌ಟಿಗೆ ಹೋಗುವುದು ನಿಂತು ಹೋಯಿತು. ದಿನಾಲೂ ರತ್ನನ ಮನೆಗೆ ಹೋಗುವುದೇ ಒಂದು ಮುಖ್ಯ ಕಾರ್ಯಕ್ರಮವಾಯಿತು. ಅವಳನ್ನು ಸಂದರ್ಶಿಸದೆ ಇದ್ದರೆ ಮನಸ್ಸಿಗೆ ಶಾಂತಿಯಿಲ್ಲ. ಕಡಿಮೆ ಪಕ್ಕ ಒಂದು ಗಂಟೆ ನಾದರೂ ಅವಳೊಡನೆ ಸರಸ ಸಲಾಪ ಮಾಡದಿದ್ದರೆ, ಮನಸ್ಸಿಗೆ ತೃಪ್ತಿಯಿಲ್ಲ ಎಂಬ ಹಾಗೆ ಆಗಹೋಯಿತು. ರತ್ನಾಳ ಸ್ನೇಹವನ್ನು ಸಂಪಾದಿಸುವುದರೊಂದಿಗೇ, ಕ್ರಮೇಣ ಅವಳ ಪೂರ್ವ ಚರಿತ್ರೆಯೂ ಮೂರ್ತಿಗೆ ಗೊತ್ತಾಯಿತು.

ರತ್ನಾಳ ತಂಡೆ ಬರಳ ಧನಿಕರು. ಅವರು ಮುತ್ತಿನ ವ್ಯಾಪಾರ ಮಾಡುತ್ತಿದ್ದರು. ಮುತ್ತು ಹೆಕ್ಕುವ ನೂರು ಹಡಗುಗಳ ಒಡೆಯರು ಆವರಾಗಿದ್ದರು.

ಅವರು ಹೆಟ್ಟಿ ವಾಗೇನೋ ಬಹಳ ಗರೀಬರಾಗಿದ್ದರು. ಇಪ್ಪತ್ತು ವರ್ಷದಲ್ಲಿ ಎಸ್. ಎಸ್. ಎಲ್. ಸಿ. ಪರೀಕ್ಷೆಯನ್ನು ಮುಗಿಸಿ, ಚೆಲ್ಲರೆ-ಪಲ್ಲರೆ ಕೆಲಗಳನ್ನು ಮಾಡಿಕೊಂಡು, ಸಾಧಾರಣ ನಾಲ್ಕುತ್ತು ವರ್ಷ ಪ್ರಾಯವಾಗುವಾಗ ಈ ಮುತ್ತಿನ ವ್ಯಾಪಾರವನ್ನು ಆರಂಭಿಸಿದ್ದರಂತೆ. ಮತ್ತೆ ಇಪ್ಪತ್ತು ವರ್ಷಗಳ ವರಿಗೆ ಈ ವ್ಯಾಪಾರವೂ ಸಾಗಿತು ಹೇರಳ ಧನ ಸಂಪಾದಿಸಿದ ಹಾಗೆ, ಅವರು ಆಗ ದುರ್ವಸನಗಳಿಗೆ ಬಿದ್ದು ಹೇರಳ ಧನವನ್ನು ಖಚಿ ಕೂಡಾ ಮಾಡಿದರು. ಆದರೂ ವ್ಯಾಪಾರವನ್ನು ಬಿಟ್ಟು ಮನೆಯಲ್ಲೇ ಕುಳಿತುಕೊಂಡಾಗ, ಅವರ ಐಶ್ವರ್ಯವು ಸಾಕಷ್ಟುತ್ತು ಅವರಿಗೆ ಈ ತನಕ ವಿವಾಹವಾಗಿರಲಿಲ್ಲ. ವಿವಾಹ ಮಾಡಿಸುವ ಹಿರಿಯರಿಲ್ಲದುದರಿಂದ, ಅದು ಹಾಗೆಯೇ ಬಾಕಿಯಾಗಿ ಉಳಿದಿತ್ತು. ತಲ್ಲಿದೆ ಸಾಧಾರಣ ನಾಲ್ಕುತ್ತು ವಶ್ವರಗಳ ವರಿಗೆ, ಅವರು ಮನೆ ಮಲೆವಿಲ್ಲದೆ ತಿರುಗುತ್ತಿದ್ದವರು ಇಂಥವರಿಗೆ ಯಾರು ತಾನೇ ಹೇಣುಕೊಟ್ಟಿರು? ಆದರೆ ಈ ಅರವತ್ತನೇ ಮುದಿಪ್ರಾಯದಲ್ಲಿ ಅವರಿಗೆ ಮದುವ್ಯಯಾಗಬೇಕೆಂಬ ಚಪಲ ಹುಟ್ಟಿತು. ಇದೇ ಕಾಲ, ರತ್ನನ ತಾಯಿ, ರಮೇಯ ಮೇಲೆ ಮನಸ್ಸು ನೇಟ್ಟು ಹೋರಿಯಿತು. ಅವರು ಜಾತಿಯಲ್ಲಿ ಬಾಹ್ಯಣರು. ರಮೇ ಹೂವಾಡಿಗಿತ್ತಿ, ಆದರೂ ಪ್ರೇಮಸಂಬಂಧಕ್ಕೇನೂ ಆತಂಕವುಂಟಾಗಿಲ್ಲ. ರಮೇ ಕೂಡಾ, ಅವರು ಮಂದುಕರಾದರೂ, ಧನಿಕರೆಂಬುದನ್ನು ತಿಳಿದು ಅವರ ಬಲಿಗೆ ಬಿಡ್ಡಿಕ್ಕು. ಸ್ನೇಹ ಬೆಳೆದ ಒಂದು ತಿಂಗಳೊಳಗಾಗಿ ಮದುವೆಯಾ ಕಳಿದು ಹೋರಿಯಿತು. ಮಂದುವೆಯಾಗಿ ಒಂದು ವರ್ಷದ ಮೇಲೆ ರತ್ನ ಹುಟ್ಟಿದಳು. ಮಗಳ ಹುಟ್ಟಿ, ತಂದೆಯ ಸಾವಿಗಾತು. ಇದಾಗ ಈಗ ಇಪ್ಪತ್ತು ವರ್ಷ ಕಳಿದಿದೆ.

ಗಂಡನ ಹೇರಳ ಸಂಪತ್ತಿಗೆ ಅಧಿಕಾರಿಣಿಯಾದರೂ ರಮೇ, ತನ್ನ ಕೂಲ ಕ್ಷಯವನ್ನು ಬಿಡಲಿಲ್ಲ. ಒಂದು ಚೆಕ್ಕು ಕೊಂಪಾಂಡನ್ನು ಕ್ರಾಯಕ್ಕೆ ಪಡಕೊಂಡು, ಅದರಲ್ಲಿ ಒಂದು ಸಣ್ಣ ಒಂಗಲೆಯನ್ನು ಕಟ್ಟಿಸಿದಳು. ಸುತ್ತಲೂ ಹೂಗಿಡಗಳನ್ನು ಬೆಳೆಸಿದಳು. ಮಗಳು ರತ್ನ ಬೆಳೆಯತ್ತಾ ಒಂದ ಹಾಗೆಲ್ಲಾ, ತಾಯಿ ಮಾರ್ಕೆಟಿಗೆ ಹೋಗುವುದನ್ನು ನಿಲ್ಲಿಸಿ ಬಿಟ್ಟಿಳು. ಗೃಹಕ್ಕೆತ್ತನು ಅವಳ ಪಾಲಿಗಾಯಿತು. ರತ್ನನೇ ಮಾರ್ಕೆಟಿಗೆ ಹೋಗತೊಡಿದಳು. ಅಲ್ಲಿಂದಲೇ ಮೂರಿಯ ಮತ್ತು ಅವಳ ಸಂಬಂಧ ಪಾರಂಭವಾಗಿತ್ತು.

† † † †

ಮೂರ್ತಿ ನೋಟನ್ನು ಒಗೆಯೆ ಗೃಹಾಭಿಮುಖನಾದವೇಲೆ, ರತ್ನ ಕುಳಿತುಕೊಂಡು ಚಿಂತಿಸಿದಳು. ಮೂರ್ತಿಯ ಈ ಹೊಸನಡತೆ ಅಥವಾಗಲಿಲ್ಲ. ಹಾಗೇ ಮೇಲ್ಮೆ ಕತ್ತಲಾಯಿತು. ಮಾರ್ಕೆಟ್‌ಪಿನ ಜನರೂ ಒಬ್ಬಿಬ್ಬರಾಗಿ ಜಾರ ತೊಡಗಿದರು. ರತ್ನ, ಮಾರಾಟವಾಗದೆ ಉಳಿದಿದ್ದ ಹಾಗಳನ್ನು ಲೀಕ್‌ಸದೆ, ಎಲ್ಲಿರಿಂದ ಮುಂದಾಗಿ ಮನೆಯ ಕಡೆಗೆ ವೇಗವಾಗಿ ಸಾಗಿದಳು.

ಮನೆಯಲ್ಲಿ ಕೂಡಾ ಅದೇ ಆಲೋಚನೆ; ಮೂರ್ತಿಯ ಆಲೋಚನೆ ಮಲಗಿದರೂ ಅದೇ! ರಾತ್ರಿ ಹನ್ನೆರಡು ಗಂಟೆಯಾದರೂ ನಿದ್ದೆ ‘ಶಿವಾ!’ ಎಂದರೆ ಬರಲಿಲ್ಲ. ಮೂರ್ತಿಯೇಕೆ ಹೀಗೆ ಮಾಡಿದ. ? ಏನು, ತನಗೆ ನೋಸ ಗೋಡುವ ಆಲೋಚನೆಯೇ? ಎಂದು ಮುಂತಾದ ಪರಿಭಾವನೆಗಳು, ಸಾಲ ದುದಕ್ಕೆ ಆವರಿಬ್ಬರ ಸ್ವೀಕವು ಬರೇ ಶುಧಿ ಸ್ವೀಕವಾಗಿರದೆ ಪ್ರಣಯ ಸ್ವೀಕ ವಾಗಿತ್ತು.

ಮರುದಿನ ರತ್ನ ಮಾರ್ಕೆಟಿಗೆ ಹೋಗಲಿಲ್ಲ. ತಾಯಿ ಕೇಳಿದಾಗ, ಸೌಖ್ಯವಿಲ್ಲೆಂಬ ನೀವನನ್ನು ಮುಂದೂಡಿದಳು. ತನ್ನ ಕೋಣೆಯಲ್ಲಿ ಮಂಕಾಗಿ, ಮೂರ್ತಿಯ ವಿಚಿತ್ರ ನಡತೆಂ ನೇ ಚಿಂತಿಸುತ್ತಾ ಕುಳಿತಿದ್ದಳು. ಆದರೆ ಬಂದಿನ ದಿನದ ಮೂರ್ತಿಯ ದುಗುಡವು ಇಂದು ಮಾಯವಾಗಿತ್ತು. ಅವನು ಎಂದಿನಂತೆ ಏದು ಗಂಟೆಯ ಹೊತ್ತಿಗೆ ಉಲ್ಲಾಸ ಚಿತ್ತದಿಂದ ಮಾರ್ಕೆಟಿಗೆ ಹೊರಟನು. ಮಾರ್ಕೆಟಿನಲ್ಲಿ ರತ್ನ ಇಲ್ಲ. ಬಂಳಿ ಆಶ್ಚರ್ಯವಾಯಿತು. ಬಳಿಯ ಹೆಂಗಸರೋಡನೆ ವಿಚಾರಿಸಿದಾಗ ರತ್ನ ಆ ದಿನ ಮಾರ್ಕೆಟಿಗೆ ಬಂದೇ ಇಲ್ಲವೆಂದು ತಿಳಿಯಿತು. ಏನಾಯಿತು, ಸೌಖ್ಯವಿಲ್ಲವೇ?—ಎಂದು ಮುಂತಾಗಿ ಚಿಂತಿಸುತ್ತಾ, ಉದ್ದೇಗದಿಂದ ರತ್ನನ ಮನೆಗೆ ಹೋದನು.

ಅವನು ಹೋದಾಗ ರಮೆ ಎಲ್ಲೊಂದು ಹೊರಗೆ ಹೋಗಿದ್ದಳು. ರತ್ನ ಒಬ್ಬ ಶೇಇ ಒಳಗೆ ಕೋಣೆಯಲ್ಲಿದ್ದಳು. ಮೂರ್ತಿ ಹೋದವನೇ ‘ರತ್ನಾ’ ಎಂದು ಕೂಗಿದನು ರತ್ನನಿಗೆ ಅದು ಕೇಳಿಸಿದರೂ, ಕೇಳಿದವಳಂತೆ ಸುಮೃಸಿದ್ದಳು. ‘ಏನು, ಇಲ್ಲವೇ?’ ಎಂದು ಕೋಣೆಯೊಳಗೆ ಇಂಳಿಸಿ ನೋಡಿದರೆ ಕುಳಿತಿದೆ ಕುಟಿಯ ಮೇಲೆ ರತ್ನನ ಮೂರ್ತಿ

“ ಏನು, ಕರೆದು ಕೇಳಸಲಿಲ್ಲವೇ ? ” ಎಂದು ಹತ್ತಿರ ಹೋದನು.
ರತ್ನ ಮಾತನಾಡಲಿಲ್ಲ.

“ ಏನು, ಬಹಳ ಕೋಪ ? ”

ಮಾತಿಲ್ಲ.

“ ಏನು, ಬಾಯಿ ಬರುವದಿಲ್ಲವೇ ? ”

ವೋನ.

“ ಹೋ ! ಗೊತ್ತಾಯಿತು. ರತ್ನ ಕಲಾಗಿ ಹೋಗಬಿಟ್ಟಿದ್ದಾಳೆ. ಕಲ್ಲು, ಪಾವ ! ಹೇಗೆ ಮಾತಾಡಿತು ? ನಾನು ಇನ್ನು ಇಲ್ಲಿಂದ ಜಾರುವುದೇ ಒಳ್ಳೆಯದು ! ” ಎಂದು ಮಾತಿರ್ ಹೋರಡಲಣಿಯಾದ.

“ ಹಾಂ ! ಇವತ್ತು ಇಪ್ಪು ರಂಗು ಮಾಡುವವರು ನಿನ್ನೆ ಏಕೆ ಹಾಗೆ ಮಾಡಿದ್ದು ? ” ಅಂದಳು ರತ್ನ.

“ ಹಾಂ ! ನಿನಗೆ ಹಾಗಾದರೆ ಬಾಯಿ ಬರುತ್ತದೆ ” ಎಂದು ಮಾತಿರ್ ಪುನಃ ಹತ್ತಿರ ಬಂದನು. “ ಕುಳಿತುಕೊಳ್ಳಲು ಅಪ್ಪಣಿಯಾಗಬೇಕು. ” ಎಂದು ಕುಚಿರ್ಯಾಂದನ್ನೇ ಕೇದು ಕುಳಿತುಕೊಂಡನು. “ ಯಾಕೆ ? ನಾನು ಬಂದಾಗ ಬಹಳ ಕೋಪ ಬಂದ ಹಾಗಿತ್ತಲ್ಲ ಅಮೃನನರಿಗೆ. ”.

“ ಮತ್ತೆ ನಿನ್ನೆ ಏಕೆ, ಹಾಗೆ ಮಾಡಿದಿರಿ ? ”

ಈ ಮಾತನ್ನು ಕೇಳಿ ಮಾತಿರ್ ಯಾ ತಮಾಷೆಯೀಲ್ಲಾ ಹಾರಿಹೋಯಿತು. ಹೋರೆ ಮಾಲ್ಲಾನ್ನಾಯಿತು. ಹಿಂದಿನ ದಿನದ ಫಟನೆಯು ನೆನಪಾಯಿತು. ಪ್ಪೆಲ್ಲ ಹೊತ್ತು ಸುಮೃದ್ಧಿದ್ದು ಮತ್ತೆ, “ ರತ್ನ, ನಿನ್ನ ನಮ್ಮ ಮನೆ ಕುರು ಹೈತ್ರ ಯುದ್ಧ ಭಾವಿಯ ಹಾಗಿತ್ತು ” ಎಂದನು.

ರತ್ನ ನಕ್ಕು, “ ಅದೇಕೆ ? ” ಎಂದು ಕೇಳಿದಳು.

“ ಮದುವೆ ಮಾಡಿಕೊಳ್ಳಿ ಎದು ತಾಡೆಯೆವರು ಒತ್ತಾಯಿಸಿದರು. ”

ರತ್ನ ಮಾತನಾಡಲಿಲ್ಲ.

“ ಆಸ್ತಿ, ಚಿನ್ನಾ, ಬಣ್ಣಾ, ಒಂದೂ ಕೊಡೋದಿಲ್ಲ, ನಡೆ ಎಂದು ಗಜೀಸಿದರು ”

“ ಅಂತೂ ಇದರಲ್ಲಿ ಸೋತುಹೋಗುವವರು ನಾನು. ”

“ ಏಕೆ ? ನಾನು ನಿನ್ನ ಕೈ ಬಿಡುತ್ತೇನೆಂದು ಭಾವಿಸಿದೆಯಾ ? ”

“ ಹಾಗಾದರೆ ತಂದೆಯ ಮಾತನ್ನು ಮೀರಿ ನಡೆಯುತ್ತಿರಾ ? ”

“ ಹೋದು; ಒಪ್ಪು ರೆ ಉಭಯ ಸಂಕಟ ! ”

“ ಹೋಗಲಿ, ಬೇಡ; ನಾನು ಹಾಳಾದರೂ ಚಿಂತಿಲ್ಲ. ನೀವು ಹಾಳಾಗುವುದು ಬೇಡ, ನನ್ನ ಸ್ವೇಚಷಣ್ಣ ಬಿಟ್ಟುಬಿಡಿ. ”

“ ಭೇ ! ಭೇ ! ಅದೆಂದಿಗೂ ಸಾಧ್ಯವಿಲ್ಲ. ”

“ ಹೋದು; ಪ್ರೇಮವೆಂಬುದು ಆಳವಾದ ಮಡುವಿನ ಹಾಗೆ, ಅದರಲ್ಲಿಂದರೆ ಸಾಕು; ವಿಷ್ಣುವಿಷ್ಣೂರವೆಂಬ ನೆಗಳಿಂದಿರುತ್ತದೆ. ”

“ ಯಾಕೆ, ಆ ನೆಗಳಿಯನ್ನು ಕೊಲ್ಲಲಾರದವ್ವು ಹೇಡಿಯೇ ನಾನು? ”

“ ಅಯ್ಯೋ ! ಏನು ಮಾತಾಡುತ್ತಿರೆಂಬುದರ ಅರಿವಾದರೂ ಇಡೆಯೇ ನಿಮಗೆ ? ”

“ ಏನು, ಮಾತಾಡಿದೆ ? ”

“ ತಂದೆಯನ್ನೇ ಕೊಲ್ಲತ್ತೇನೇ ಎಂದಿರಲ್ಲಾ. ”

“ ಹಾಗೆಲ್ಲಂದಿ ? ”

“ ನೆಗಳಿಯೆಂದರೆ, ನಿಮ್ಮ ತಂದೆಯಲ್ಲವೇ ? ”

“ ನೀನೊಂದು ಹುಚ್ಚು ! ನೀನೇ ಅಲ್ಲವೇ ನೆಗಳಿಯನ್ನು ವಿಷ್ಣುವಿಷ್ಣೂರಗಳಿಗೆ ಹೋಲಿಸಿದವಳು ? ”

“ ಹಾಗೋ ! ಸರಿ; ಒಂದು ವೇళೆ ನೆಗಳಿಯು ಬಹಳ ಪ್ರಬಲಕಾರಿಯಾದರೆ ? ”

“ ಹುತ್ತು ! ನಿನಗಿನ್ನೂ ತಿಳಿಯಿದು. ಪ್ರೇಮವೆಂಬುದು ಮಹಾ ಶಕ್ತಿ. ವೈಜ್ಞಾನಿಕನಿಗೂ ಬಗ್ಗದ ಶಕ್ತಿ. ಅದರ ಮುಂದೆ ಬೇರಾವ ಶಕ್ತಿಗಳೂ ನಿಲ್ಲಲಾದವೇ. ”

ಮತ್ತೆ ರತ್ನ ಮಾತನಾಡಲಿಲ್ಲ. ಕಾಫಿ ಕುಡಿಯಲು ಬಸ್ಸಿ, ಎಂದು ಒಳಗೆ ಕರೆದುಕೊಂಡು ಹೋದಳು.

ರತ್ನ—ಮೂರ್ತಿಯ ಪ್ರೇಮಲತೆ ಬಹಳ ಉದ್ದವಾಗಿ ಬೆಳೆದುಹೋಯಿತು. ಮೂರ್ತಿ ರತ್ನನ ಮನೆಯನ್ನು ಸಂದರ್ಶಿಸುವುದೂ ಅಧಿಕವಾಗಿಹೋಯಿತು. ಎಷ್ಟೋ ಬಾರಿ ಮೂರ್ತಿ ರಾತ್ರಿ ಮನಿಗೆ ಹೋಗದೆ ರತ್ನತ್ವ

ಮನೆಯಲ್ಲಿ ಬಿದ್ದ ಕೊಂಡಿರುವೂ ಇತ್ತು. ನರಸಿಂಹಯ್ಯನವರು ಮಾತ್ರ ಒಳಗೊಳಿಗೇ ಕುದಿಯುತ್ತಿದ್ದರು. ಯಾವುದೋ ಬೇಡನ ಬಲೆಯಲ್ಲಿ ಈ ಪ್ರಾಣಿ ಸಿಕ್ಕಿದೆ. ಅದರಂದಲೇ ಹೀಗೆ ‘ಮನುವೆ ಬೇಡ ಅನ್ನುತ್ತದೆ’ ಎಂಬುದು ಅವರಿಗೆ ಸಿದ್ಧಾಂತವಾಗಿ ಹೋಯಿತು. ಅವರಿಗೆ ಸಿಟ್ಟು ಉಕ್ಕುಕ್ಕೆ ಬರುತ್ತಿದ್ದರೂ, ಅಳಿಯನ ಮಾತಿಗೋಸ್ಯ ರವಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದರು. ಇಲ್ಲವಾದರೆ ಮೂರ್ತಿಯನ್ನು ಏನು ಮಾಡಿ ಬಿಡುತ್ತಿದ್ದರೋ? ಅಳಿಯನು ಹೇಳಿದ ಆ ಸಮಯವನ್ನೇ ಕಾರ್ಯತ್ವಿದ್ದರು.

ಆ ಸಮಯವೂ ಬಂತು. ದಿನ ಹೋದಂತೆ, ಮೂರ್ತಿಗೆ ಈ ಗುಪ್ತ ಪ್ರಜಾಯವು ಸಾಕಾಯಿತು. ಬಹಿರಂಗವಾಗಿ, ವಿಹಾರಕ್ಕೆ ಸಿನೆಮಕ್ಕೆ ಹೋಗಲು ಜೋತೆಗಾತಿಯೊಬ್ಬಳು ಬೇಕಾದಳು. ರತ್ನನನ್ನು—ಪರಜಾತಿಯವಳಿನ್ನು— ಅವನು ತನ್ನ ಸೂಳಿಯೆಂದು ಕರೆಯಿದಿದ್ದರೂ, ಪತ್ನಿಯೆಂದು ಕರೆಯಲು ಸಿದ್ಧನಿರಲಿಲ್ಲ. ಸಾಲದುದಕ್ಕೆ ಅವನ ಗೆಳಿಯರೆಲ್ಲರೂ, ‘ಬಂದು ಮಿಸಿಸನ್ನು ಮಾಡಿಕೋ! ’ ಎಂದು ಅವನನ್ನು ಒತ್ತಾಯಿಸುತ್ತಿದ್ದರು. ಮೂರ್ತಿ ಕ್ರಮೇಣ ಅವರಿಗೆ ವಿಧೀಯನಾದನು.

ಬಂದು ದಿನ ಸಾಯಂಕಾಲ ಮೂರ್ತಿ ಎಂದಿನಂತೆ, ರತ್ನನ ಮನೆಗೆ ಹೋಗಿದ್ದನು. ಉದ್ಯಾನದಲ್ಲಿ ಕಲ್ಲಿನುಂಜದ ಮೇಲಿ ಕುಳಿತುಕೊಂಡು, ಆಕಾಶದಲ್ಲಿ ತೇಲುತ್ತಿದ್ದ ಬೆಳ್ಳಾಗ್ರಿಲನ್ನು ನೋಡುತ್ತಾ, ಸುಖಸಲ್ಲಾಪದಲ್ಲಿ ಮಗ್ಗಾರಾಗಿದ್ದರು. ಇದಕ್ಕಿದ್ದ ಹಾಗೆಯೇ ಮೂರ್ತಿ ತವಾನೆಯಾಗಿ, “ನೋಡು, ಈತ್ತಾ! ನಾನು ನಿನ್ನನ್ನು ಬಿಟ್ಟು, ಜೀರೋಬ್ಬಳನ್ನು ಮನುವೆಯಾಗುತ್ತೇನೆ. ನೀನೇನು ಮಾಡುತ್ತೀ? ” ಅಂದನು.

ರತ್ನನೇನೂ ಅದಕ್ಕೆ ಬಿಡಲಿಲ್ಲ. ನಕ್ಕು, “ಹಾಗೋ! ಅದಕ್ಕೆ ನಾನೇನೂ ಹೆದರುವ ಹಾಗಿಲ್ಲ, ಎಂದಳು.

“ ಏಕೆ ? ”

“ ನಿಮಗೆ ಗೊತ್ತಿಲ್ಲವೇ? ಈಗ ” ಎಂಟಿ ಬೈಗಮಿ(Anti-Bigamy) ಲಾ’ ಪ್ರಚಾರದಲ್ಲಿಂಟು.

“ ಹಾಗೆಂದರಿ? ”

“ ಹಾಗೆಂದರೆಯೇ ? ಈ ‘ಲಾ’ವಿನ ಪ್ರಕಾರ, ನೀವು ಇನ್ನೊಬ್ಬಳನ್ನು ಮಂದುವೆಯಾದರೆ ನಾನು ಕೋಟಿರ್ವನ್ನಲ್ಲಿ ವ್ಯಾಜ್ಯ ಹೂಡುತ್ತೇನೆ. ನಿಮ್ಮ ಅಸ್ತಿಯನ್ನು ಲಾಳು ವಸೂಲಾಡಿಕೊಳ್ಳುತ್ತೇನೆ. ಮತ್ತೆ, ನಿಮಗೂ ನಿಮ್ಮ ನವ ವಧುವಿಗೂ, ಭಿಕ್ಷೆಯೇ ಗತಿ !”

“ ಆದರೆ ನಾನು ನಿನ್ನನ್ನು ಮಂದುವೆಯಾಗಿದ್ದೇನೆಂಬುದಕ್ಕೆ ‘ಪ್ರಾಣ’ ಏನು ? ”

“ ಅಯ್ಯೋ ! ‘ಪ್ರಾಣ’ ಬೇಕೋ ? ‘ಪ್ರಾಣ’ ಕೂಡಾ ಸಿದ್ಧ ವಾಗುತ್ತಾ ಇದೆ.”

“ ಏನಂದು ? ”

ರತ್ನ ಹೊಟ್ಟೆ ಹಣ್ಣಾಗುವಂತೆ ನಕ್ಕಳು. ಮತ್ತೆ ಮೆಲ್ಲನೆ, “ ನಾನು ಗಭಿರಣಿ ” ಎಂದೆಳು.

ಇದನ್ನು ಕೇಳಿ ಮೂರ್ತಿ ಸೆಚ್ಚುದನು. ಕಾರು ವಿಹರಿತಕ್ಕಿಟ್ಟು ಕೊಂಡಿತೆಂದು ಬಗೆದನು. ಇನ್ನು ಈ ವ್ಯಾವಾರವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು, ಇಲ್ಲವಾದರೆ ಮಾನ ಹೋದಿತು ಎಂದುಕೊಂಡನು.

ಅದೇ ರಾತ್ರಿ, ಮನಿಗೆ ಹಿಂದಿರುಗಿದಾಗ, ನರಸಿಂಹಯ್ಯನವರು ತಮ್ಮ ವಿಚಾರ ನೇರಿದಿಕೆಯನ್ನು ಮುಂದಿಟ್ಟಿರು. ರಾಮರಾಯರು ಬಂದರು. ೫,೦೦೯ ಕೊಡಲು ಕಮ್ಮತಿಸಿದ್ದಾರೆ. ಬರುವ ಇಪ್ಪತ್ತಿತ್ತುದನೆಯ ತಾರೀಕಿಗೆ ಶುಭ ಮುಹೂರ್ತವಿದೆ. ಇತ್ಯಾದಿ ಮೂರ್ತಿಯು ಎಲ್ಲದಕ್ಕೂ ಬಸವನಂತೆ ತಲೆಯಾಡಿಸಿದನು. ಮರುದಿನವೇ ಲಗ್ನವು ನಿಶ್ಚಯವಾಗಿ ಹೋಯಿತು.

* * * * *

ಸುಮಾರು ಎರಡು ವಾರಗಳಿಂದಲೂ, ಮೂರ್ತಿಯು ಒಳ ಸುಳಯ ದಿದ್ದುದರಿಂದ, ರತ್ನ ಬಹಲ ದುಃಖಕ್ಕೆ ಇಡಾಗಿದ್ದಳು. ದಿನವಿಡೀ ಅದೇ ಯೋಜನೆಯಾಗಿದ್ದುದರಿಂದ ರಾತ್ರಿ, ಮಲಗಿದರೂ ದುಸ್ಪಷ್ಟಗಳು ಕವಿದು ಚಿತ್ತವನ್ನು ಅಲ್ಲೊಲ ಕಲ್ಲೊಲ ಮಾಡಿ ಬಿಡುತ್ತಿದ್ದವು. ಸ್ಪೃಷ್ಟಗಳನ್ನು ನಂಬಬಾರದು ಎಂದು ಯಾರೋ ಒಬ್ಬ ಅಧಿನಿಕ ಮಹಾತಯರು ಹೇಳಿದುದನ್ನು ಅವಳಿಗೆ ಇಡಿದ್ದಳು. ಆದ್ದರಿಂದ ಅದನ್ನು ನಂಬಲಿಲ್ಲ. ಅದರೆ, ಇದು ನಂಬಬೇಕಾದ ಸ್ಪೃಷ್ಟವೆಂದು, ಪಾಪ, ಅವಳಿಗೇನು ಗೊತ್ತು ?

ಒಂದು ಆದಿತ್ಯವಾರ, ಸಂಜೀ; ರಮೇಯ ಒತ್ತಾಯೆಕ್ಕೆ ಬೀಕಾಗಿ, ರತ್ನ ಮಾರ್ಕೋಪಿಗೆ ಹೊರಟಿಳು. ಇಂದಾದರೂ ಮೂರ್ತಿ ಬಾರದಿಲಾರನೆಂದು, ಭಾವಿಸಿ ಎರಡು ಸೋಗಸಾದ ಮಲ್ಲಿಗೆ ಹೂವಿನ ಹಾರಗಳನ್ನು ಕುಕ್ಕೆಯಲ್ಲಿರಿಸಿ ಕೊಂಡೇ ಹೋದಳು. ಅದರೆ.....? ಕತ್ತಲೆ ಕವಿದು ಮಾರ್ಕೋಪಿನ ವಿದ್ದು ದ್ವಿತೀಯಗಳು ಹೊತ್ತಿಕೊಂಡವು. ಮೂರ್ತಿ ಬರಲಿಲ್ಲ. ರತ್ನ ನೋಡುತ್ತಿದ್ದಂತೆಯೇ ನರಸಿಂಹಯ್ಯನವರು, ಅವಳ ಎಡಗಡೆಗೆ ಕೂತ ಹೊಗಿಸಿನೋಡನೆ, ಬಗೆಬಗೆಯ ಹೊವುಗಳನ್ನು ಕೊಂಡು ಕೊಂಡು ಅವಸರವಸರವಾಗಿ ಹೊರಟು ಹೋದರು. ರತ್ನನ ಚಿಂತೆ ಇನ್ನೂ ಹೆಚ್ಚಿತು.

ಕತ್ತಲೆಯು ಹೆಚ್ಚಾದುದರಿಂದ ಹಾಗೆಯೇ ಮನೆಗೆ ಹೊರಟಿಳು ದಾರಿಯಲ್ಲಿ ಯಾರೋ, • ಮೂರ್ತಿಗೆ ಇಂದು ಮದುವೆ' ಎಂದಂತಾಯಿತು. ಕೇಳಿ ರತ್ನನಿಗೆ ವಜ್ರಫಾತವಾದಂತಾಯಿತು. ಈ ವಾತೀ ನಿಜವೇ? ಯಾರನ್ನು ಕೇಳಿ ತಿಳಿದುಕೊಳ್ಳುವುದು.....? ಹಾಗೆಯೇ ಮನೆಗೆ ಬಂದಳು. ಕೊಣೆಯಲ್ಲಿದ್ದ ತನ್ನ ಚಿತ್ರಕ್ಕೂ, ಮೂರ್ತಿಯ ಚಿತ್ರಕ್ಕೂ ಕುಕ್ಕೆಯಲ್ಲಿದ್ದ ಎರಡೂ ಹಾರಗಳನ್ನು ಹಾಕಿದಳು. ಮೊದಲೇ ಕಣ್ಣಿನಿಂದ ಕಣ್ಣೀರು ಹನಿ ಹನಿಯಾಗಿ ಸುರಿಯುತ್ತಿತ್ತು. ಈಗ ಬಿರುಸೋನೆಯೇ ಕರೆಯಿತು. ಆ ರಾತ್ರಿ ಕಣ್ಣೀರ ಕಾಲ್ಪ್ಯಯಲ್ಲಿ ತೇಲುತ್ತಲೇ ಬೆಳಗಾಯಿತು.

ಮೂರ್ತಿಗಾದರೂ ಚಿತ್ರ ಸ್ವಾಸ್ಥ್ಯವಿದ್ದಿರಲಿಲ್ಲ. ಅನ್ಯಾಯವಾಗಿ ಹೆಣ್ಣು ಮಗಳೊಬ್ಬಳ ಜೀವನವನ್ನು ತಾನು ಹಾಳು ಮಾಡಿದೆನೆಂದು, ಆ ರಾತ್ರಿ ಯೆಲ್ಲಾ ಪರಿತಪಿಸಿದನು. ಅದರೆ ಎಲ್ಲವೂ ದೃವಲಿಲೇ!

ಮರುದಿನ ಬೆಳಗಾಯಿತು; ಸಾಧಾರಣ ಒಂಭತ್ತು ಗಂಟೆಯ ಸಮಯ. ಹೂಡೊಟಿಕ್ಕೆ ಹೋಗಿದ್ದ ರತ್ನ ಹಿಂದಿರುಗಿ ಬರುತ್ತಿದ್ದಳು. ಆಗ ಮನೆಯ ಕಾಲ್ಪ್ಯರಿಯನ್ನು ದಾಟಿ ಮೂರ್ತಿ ತೆರಳುವುದು ಕಂಡಿತು. ರತ್ನ ಗಟ್ಟಿಯಾಗಿ ಅವನನ್ನು ಕರೆದಳು. ಅದರೆ, ಮೂರ್ತಿ ಹಿಂದಿರುಗಿ ನೋಡದೆ, ಸಿಲ್ಲದೆ, ವೇಗ ವಾಗಿ ಹೊರಟು ಹೋದನು. ರತ್ನ ಉದ್ದೇಗದಿಂದ ತನ್ನ ಕೊಣೆಗೆ ಬಂದಳು. ಅದರೆ....ಅಲ್ಲಿ....ನೋಡುವುದೇನನ್ನು.....?

ಮೂರ್ತಿಯ ಚಿತ್ರದ ಮೇಲಿದ್ದ ಹಾರ ಮಾಯವಾಗಿದೆ. ರತ್ನನ ಚಿತ್ರದ ಮೇಲಿದ್ದ ಹಾರ ಬಾಡಿಹೋಗಿದೆ. ಅಲ್ಲದೆ ಮೇಜಿನ ಮೇಲೆ ರತ್ನನಿಗೆ

ಮೂರ್ತಿಯ ಚಿಕ್ಕದೊಂದು ಕಾಗದ, ಅದರಲ್ಲಿ, “ನಾನು ಹಾಡಿದ ಅವ ರಾಧವನ್ನು ದಯವಿಟ್ಟು ಹೇಳಿಸು ” ಎಂದಿದೆ.

ರತ್ನಸಿಗೆ ಒಡನೆಯೇ, ಎಲ್ಲವೂ ಅರ್ಥವಾಯಿತು ಹಾಗೆಯೇ ಪ್ರಜ್ಞೆ ದಪ್ಪಿ, ‘ಫೋನ್‌ಫೋನ್’ದು ಅವಳು ನೇಲದ ಮೇಲೊರಿಗಿದಳು. ಒಳಗನಿಂದ ರಮೇ ಓಡಿಬಂದಳು.

ಕುಂಕುಮ



ಪುರುಷೋತ್ತಮನರಾಯರು ತಮ್ಮ ಕಾರ್ಯಗಳನ್ನೇ ಲ್ಲಾ ಮುಗಿಸಿ ಕೊಂಡು, ಸಾಯಂಕಾಲ ನಾಲ್ಕು ಗಂಟೆಗೆ ಪೇಟಿಗೆ ಹೊರಡಲು ಸಿದ್ಧರಾಗಿ ದ್ವರು. ಹಿಂದಿನಿಂದ ಏನೋ ಸದ್ವಾದಂತಾಗಿ ಹಿಂದಿರುಗಿ ನೋಡುತ್ತಾರೆ— ಬಾಗಿಲಲ್ಲಿ ಗೃಹಿಣಿ !

“ಏನು ? ” ಎಂದು ಗೊಣಾಲ್ಲಾಡಿಸಿ ಕೇಳಿದಳು

“ ಕುಂಕುಮ ಮುಗಿದಿದೆ; ತರಬೇಕು. ”

“ ಹಾಂ ! ಮುಗಿಯಿತೇ ? ”

“ ನಾನೇನೂ ಕುಂಕುಮವನ್ನು ಭವ್ಯಸಲಿಲ್ಲ. ನಿವು ಕುಂಕುಮ ತಂದದ್ದು ಯಾವಾಗ, ನೆನಪಿದೆಯೇ ? ”

“ಹಾಗಲ್ಲ ! ”

“ ಮತ್ತೀನು ? ಪೇಟಿಯಲ್ಲಿ ಕುಂಕುಮಕ್ಕೆ ‘ಬರ’ ಬಂದಿದೆಯೇ ? ”

“ ಹಾಂ ! ಬರವೇ ಸರ ! ” ರಾಯರು ಮುಗುಳುನಗು ಸೂಸುತ್ತಾ ಹೇಳಿದರು. “ಆ ನಿನ್ನ ದಾಸಿಯ ಮುದಿಗೊಡ್ಡು ತಾಯಿ ಜೀವಿಸಿಕೊಂಡಿದ್ದ ಕಾಲದಲ್ಲಾದರೆ, ಒಂದು ವೇళೆ, ‘ಬರ’ ಬರುತ್ತಿತ್ತೊ ? ಏಗ ಹೇಗೆ ತಾನೇ ಬರ ಬಂದಿತು ? ”

“ ನಿಮಗೆನ್ನು ಬಾರಿ ಹೇಳಲಿ, ಇಂಥ ಮಾತನಾಡಿ ಆ ದಾಸಿಯ ಮನ ಸ್ವಿಗೆ ಗಾಸಿ ಮಾಡಬೇಡಿ, ಎಂದು? ಎಲ್ಲಾದರೂ ಅವಳಿಗೆ ಕೇಳಬಿಟ್ಟೆ ಮನೆಯೊಳಗೆ ಮಳಿಗಾಲವಾದಿತು ಮತ್ತೆ? ”

ಪುರುಷೋತ್ತಮ ಮರಾಯರು ಎದ್ದು, ಹೇಟಿಗೆ ಹೊರಟಿರು. ಕವಲಮ್ಮೆ ಅಡುಗೆ ಮನೆಯ ಕಡೆಗೆ ಸಾಗಿದರು. ಹೊರಗೆ ಕುಳಿತಿದ್ದ ದಾಸಿ, ಇವರ ಮಾತುಗಳನ್ನು ಕೂಲಂಕಶವಾಗಿ ಕೇಳಿದಳು. ಅವಳ ಕಣ್ಣ ಮುಗಿಲಾ ಯಿತು. ಯಾರಾದರೂ ನೋಡಿಯಾರಿಂಬ ಭಯದಿಂದ ಹಿತ್ತಲಿಗೆ ಒಡಿ ಹೋದಳು. ಆ ಸಂಜಿಯ ಪ್ರಶಾಂತ ವಾತಾವರಣದಲ್ಲಿ, ಬೀಸುತ್ತಿರುವ ಹೊಗಾಳಿಯಲ್ಲಿ ತಲೆದೂಗುತ್ತಿರುವ ಮರಗಳು ದಾಸಿಯು ಚೆನ್ನಾಗಿ ಕಣ್ಣೀರು ಸುರಿಸುವುದನ್ನು ನೋಡಿದವು.

+ + + +

ಕವಲಮ್ಮೆ ಮದುವೆಯಾದ ಮೇಲೆ, ಏಳು ವರ್ಷಗಳಲ್ಲಿ ಏಳು ಬಾರಿ ಗಭಿರಣಿಯಾದರು. ಆದರೆ ಏಳು ಬಾರಿಗೂ ಅಕಾಲದಲ್ಲೇ ಗಭಿರಣಿಯಾದ ಹೋದುದಿಂದ, ಮುಂದೆ ಬಲವಾದ ನಿಶ್ಚಯಿತಾಯಂಟಾಯಿತು. ಆದುದಿಂದ ಕೆಲಸ ಕಾರ್ಯಗಳಲ್ಲಿ ಸಹಾಯವಾಗಲೆಂದು, ಪುರುಷೋತ್ತಮ ಮರಾಯರು ಹುಡುಕಿ, ಹುಡುಕಿ, ಕೊನೆಗೆ ದಾಸಿ ಇನ್ನು ಕರೆದುಕೊಂಡು ಬಂದರು.

ದಾಸಿಗೆ ಇಪ್ಪತ್ತು ವರ್ಷ ವಯಸ್ಸು; ನೋಡಲು ಸುಂದರಿಯೂ ಹೋದು. ದನದ ಬಾಲದಂಥ ನೀಳವಾದ, ಕಪ್ಪಗಾದ ಜಡಿ; ದುಂಡಗಾದ ದೀಕೆ. ಸುಂದರವಾದ ನಡಿಗೆ; ಎಲ್ಲವೂ ಸುಂದರಿಗೆ ಒಪ್ಪಿವಂತಾದ್ದೇ! ಆದರೆ, ಕುಂಕುಮದ ಅಭಾವವೊಂದು ಮಾತ್ರ ಮುಖವನ್ನು ಪ್ರತ್ಯೇಕಿಸಿಟ್ಟಂತೆ ಕಾಣುತ್ತೆತ್ತು.

ಅವಳು ವಿಧವೆಯೆಂದು ಗೊತ್ತಿಲ್ಲದ ಕವಲಮ್ಮೈನಿಗೆ ಇದರಿಂದ ತುಂಬಾ ಆಶ್ಚರ್ಯ. ಒಂದು ದಿನ ಸಹಜವಾಗಿ ಕೇಳಿದಳು: “ ನಿನು ಕುಂಕುಮವನ್ನೇಕೆ ಇಟ್ಟುಕೊಳ್ಳುವೆಡಿಲ್ಲ? ”

“ ಅಯ್ಯಾ! ಆದರ ಹೆಸರನ್ನೆತ್ತಿ ಬೇಡಿ. ”

“ ಅದೇನು? ಕುಂಕುಮವೆಂಬಾದು ಅಪ್ಪು ತುಳ್ಳವೇ! ”

ದಾಸಿ ನಿಟ್ಟು ಸಿರು ಬಿಟ್ಟು, ಹೇಳಲಾರಂಭಿಸಿದಳು:

“ ಕುಂಚಮ! ಕುಂಕುಮವೆಂಬುದು ಸ್ತ್ರೀಗೆ ಎನ್ನು ಪುನೀತವಾದುದು! ಮಂಗಲಕರವಾದುದು! ಕುಂಕುಮವನ್ನು ಬಿಟ್ಟು ರೆ ಸ್ತ್ರೀಗೆ ಬೇರೆ ಸೌಭಾಗ್ಯ ವಿಲ್ಲ! ಆ ಕುಂಕುಮವೇ ಸ್ತ್ರೀಗೆ ದೇವ!ಇಪ್ಪೇ ಅಲ್ಲ; ಇನ್ನೂ ಅದೆಹ್ಲೋ ಭಾವನೆಗಳು ಕುಂಕುಮದ ಹೆಸರೆತ್ತಿದೊಡನೆಯೇ ನನ್ನ ಮನಸ್ಸಿನಲ್ಲಿ ಉದಿಸುತ್ತವೆ. ಆದರೆ....! ಆದರೆ! ವಿಧಿಯು ಹೇಗೆ ಕ್ರಾರವಾಗಿ, ಆ ಕುಂಕುಮದ ಮಹತ್ವವನ್ನು ನನಗಿ ಬೋಧಿಸಿತೆಂಬುದನ್ನು ಹೇಳಲೇ....!

“ ನಮ್ಮ ಮನೆಯಿದ್ದುದು ಮಂಗಳೂರಿನಲ್ಲಿ; ಚಿಕ್ಕಂದಿನಲ್ಲಿ ನನ್ನನ್ನು ಧರ್ಮಾರ್ಥವಾದ ಒಂದು ಮುಸಿಸಿಪಲ್ ಶಾಲೆಗೆ ವಿದ್ಯಾರ್ಥನೆಗಾಗಿ ಹಾಕಿದರು. ಆಗ ನಗರವೆಲ್ಲವೂ ‘ಫೈಶನಿ’ನ ಸಮುದ್ರದಲ್ಲಿ ಮುಳುಗಿ ಹೊಗಿತ್ತು. ಅದರೆ ನನ್ನ ಹೆತ್ತವರು ಮಾತ್ರ ಸಂಪೂರ್ಣವಾಗಿ ಆ ಹಳೆ ಪದ್ಧತಿಯ ಕಟ್ಟುನಿಟ್ಟಾದ ಅನುಯಾಯಿಗಳಾಗಿದ್ದರು. ಸೂರ್ಯನು ಮಾಡುವ ಹೊಕ್ಕಿಗೂ, ಸರಿಯಾಗಿ ನಮ್ಮ ಮನೆದೇವರಿಗೆ ಪೂಜೆಯಾಗುತ್ತಿತ್ತು. ನನ್ನ ತಂಡೆಯವರೆಂದೂ ತಮ್ಮ ಮುಂಡನ್ನು ಬೀದಿಯು ಧೂಳಿಗೂಡಿಸುವಂತೆ ಉಟ್ಟಿವರಲ್ಲ. ಯಾವಾಗಲೂ ಅದು ಅವರ ವೇಳಕಾಲ ಮೇಲೆಯೇ. ಹಣೆಯೆಣ್ಣು ವು ಮಂತ್ರವಂತೆ ಮೂರು ನಾಮ ಅಜ್ಞನ ಕಾಲದ ಒಂದು ಹಳೆಯ ಕೋಟಿ. ಅದರ ಮೇಲೆ ಬಣಿ ಮಾಸಿದ ಶಾಲು; ತಾಳೆಗಿರಿಯ ಒಂದು ಹಳೆ ಸತ್ತಿಗೆ— ಇದು ಅವರ ಕೆಲವು ವೇಷಭಾಷಣಗಳು. ಇವರು ಬೀದಿಯಲ್ಲಿ ಹೊರಟಿರೆ ಸಾಕು, ಮಹ್ಯಳೆಲ್ಲಾ, ‘ಗುಮ್ಮ’ನೆಂದು ಹೆಡರಿ, ಮನೆಯೊಳಗೆ ಅಡಗಿ ಬಿಡುತ್ತಿದ್ದವು. ಮತ್ತೆ ಕೆಲವರು, ‘ಭೇತಾಳ’ ಎನ್ನುತ್ತಿದ್ದರು. ಎಕ್ಕೆಷ್ಟು ಬಾರಿ ನನಗೆ ಇಡನ್ನು ಕೇಳಿ ಬೇಸರವಾದುದುಂಟು. ತಂಡೆಯವರೊಡನೆ ಹೊಗಲು ನಾಚಿಕೆಯಾದುದುಂಟು. ಆದರೆ ಅವರಿಗೆ ಒಮ್ಮೆಯಾದರೂ ಇದರಿಂದ ಮನನೊಂದುದಿಲ್ಲ. ಸುತ್ತಣ ಜನರ, ‘ಬಿರುದು’ಗಳನ್ನು ಕೇಳಿ ಅವರು ನಕ್ಕ ಮುಂಬಿರಿಯುತ್ತಿದ್ದರು. ಅವರ ತಾಳೈ!—ಪ್ರಾಯ; ಅದು ಭಾದೇವಿಯ ತಾಳೈಗಿಂತಲೂ ಮಿಗಿಲಾಗಿರಬೇಕು.

ನನ್ನ ತಾಯಿ, ತಂಡಿಗೆ ತಕ್ಕ ಹೆಂಡತಿ; ಅವಳು ದಿನಕ್ಕೊಂದು ಸೀರೆ ಎಟ್ಟುದನ್ನು ನಾನೆಂದೂ ಕಾಣಲಿಲ್ಲ. ಅವಳ ಕೈಯಲ್ಲಿ ಇನ್ನೂ ಆ ಕೆಂಪು

ಕಾಜಿನ ಬಳಿಗಳು, ಕೊರಳಲ್ಲಿ ನೂಲಿನಲ್ಲಿ ಶೋಣಿಸಿದ ಕರಿಮುಣಿಯ ತಾಳಿ. ಎಲ್ಲಕ್ಕೆಂತಲೂ ಮಿಗಿಲಾಗಿ ಅವಳ ಆ ಅಗಲವಾದ ಹಣೆಯಲ್ಲಿ, ಕಮ್ಮಾನಿಷ್ಟೆ ರಪತಾಕೆಗಿಂತಲೂ ದೊಡ್ಡ ದಾದ ಕುಂಕುಮ ! ಬೇರೆಯವರು ಅವಳನ್ನು ‘ಭೂತ’ವೆಂದು ಕರೆಯುವದು ಹಾಗಿರಲಿ ! ಎಪ್ಪೋರ್ ಬಾರಿ ನಾನೇ ಅವಳನ್ನು ‘ಭೂತ’ವೆಂದು ಗ್ರಹಿಸಿದ್ದೇನೆ ! ತಾಯಿಯೆಂಬ ಮನತೆಯಿಂದ ಮಾತ್ರ ಹಾಗೆ ಬಾಯಿಬ್ಬಿಸ್ಟು ಹೇಳಲಿಲ್ಲ.

ನಾನು ಶಾಲೆಗೆ ಹೋಗತೊಡಗಿದೆ. ದಿನಂಪ್ರತಿಯೂ ಶಾಲೆಗೆ ಹೋಗುವಾಗ, ತಾಯಿ, ನನ್ನ ಚಿಕ್ಕ ಹಣಿಗಿಂತಲೂ ದೊಡ್ಡ ದಾದ ಕುಂಕುಮ ತಿಲಕವನ್ನು ಹಾಕಿ ಕಳುಹಿಸುತ್ತಿದ್ದಳು. ಇದರಿಂದ ಶಾಲೆಯಲ್ಲಿ ಎಲ್ಲ ಹುಡುಗಿಯರೂ ನನ್ನ ಲೇಪಡಿ ಮಾಡುವುದಾಯಿತು. ಮಂಗಳಾರು ‘ಫೇಶನ್’ನಲ್ಲಿ ಬಹಳ ಮುಂದುವರಿದ ನಗರ. ಆಗ ಹಣೆಯಲ್ಲಿ ಸೂಜಿ ಮನೆಯನ್ನು ದೊಡ್ಡ ದಾದ ಅಕ್ಕತೆಯನ್ನು ಧರಿಸಿಕೊಂಡು ಬರುವುದು ಫೇಶನಾಗಿತ್ತು. ಶಾಲೆಯಲ್ಲಿ ನಾನೆಂಬ್ಬಿಕೀ ಅಪ್ಪು ದೊಡ್ಡ ಕುಂಕುಮವನ್ನು ಧರಿಸಿಕೊಂಡು ಬರುವುದನ್ನು ನೋಡಿ ಎಲ್ಲರೂ ನನ್ನನ್ನು ಹಾಸ್ಯನಾಡಿತೊಡಗಿದರು. ಈ ಹುಡುಗಿಯರ ಲೇಪಡಿ, ನನ್ನಲ್ಲಿ ಕುಂಕುಮದ ಕಡೆಗೆ ವೈರಭಾವವನ್ನು ಬೆಳೆಸಿತ್ತು. ತಾಯಿಯೊಡನೆ, ಸಾವಿರ ಬಾರಿ, “ ಈ ಹಾಳು ಕುಂಕುಮ ತಿಲಕಚೀಡ ! ” ಎಂದು ಹೇಳಿದರೂ ಅವಳು ಕೇಳಲಿಲ್ಲ. “ ಏನು ? ಕುಂಕುಮ ಬೇಡ ! ಹಾಗೆ ಹೇಳುವುದೂ ಒಂದು ‘ಪಾಪ’ವೆಂದು ನಿನಗೆ ಗೊತ್ತಿಲ್ಲವೇ ? ದಾಸ್ಯ ಮಾಡುವವರೆಲ್ಲಾ ಮಾಡಲಿ ! ನೀನದನ್ನು ಗಣಿಸಬೇಡ ! ಕುಂಕುಮವೇ ಸ್ತ್ರೀಯರಿಗೆ ಮಂಗಳ ಸನ್ನೆ ! ಕುಂಕುಮವೇ ಸ್ತ್ರೀಯರಿಗೆ ದೃವನ ! ” ನಾನು ಎಪ್ಪು ಅತ್ತು ಕಾಡಿದರೂ ತಾಯಿಯ ಮನಕ್ಕು ಬೇರೆ ತಿರುಗಲಿಲ್ಲ. ಹುಡುಗಿಯರ ಲೇಪಡಿ ಶಾಲೆಯಲ್ಲಿ ದಿನದಿಂದ ದಿನಕ್ಕೆ ದೆಚ್ಚುತ್ತತ್ತು. ಕೊನೆಕೊನೆಗೆ ನನಗೊಂಡು ದಿವ್ಯಾಲೋಚನೆ ಹೊಳೆಯಿತ್ತು. ಮನೆಯಿಂದ ಹೊರಡುವಾಗ ದೊಡ್ಡ ತಿಲಕವನ್ನು ಹಾಕಿಕೊಂಡು ಹೋಗುತ್ತಿದ್ದೆ; ಅದರೆ ಶಾಲೆಗೆ ಹೋಗುವಾಗ ಬೇಳೆ ಹಣೆಯಿಂದ ಹೋಗುತ್ತಿದ್ದೆ. ವಾರಿಯಲ್ಲಿ ಆ ಕುಂಕುಮವನ್ನು ಅಳಿಸಬಿಡುತ್ತಿದ್ದೆ.

ನನಗೆ ಹದಿನಾಲ್ಕು ವರ್ಷ ಪ್ರಾಯವಾಗುವಾಗ, ನಾನು ಎಂಟನೇ ತರಗತಿಯನ್ನೂ ಪಾಸಾಗಿ ಮುಗಿಸಿದೆ. ಮುಂದಿನದು ಉನ್ನತ ಶಿಕ್ಷಣ. ಆದರೆ, ವೇತನ ತೆತ್ತು, ನನ್ನನ್ನ ಹೈಸ್ಕೂಲಿಗೆ ಕಳುಹಿಸಲು ತಂಡೆ ಸಿದ್ಧರಿರ ಲಿಲ್ಲ. ಹೀಗಾಗೆ ನಾನು ಮನೆಯಲ್ಲಿ ಕುಳತುಕೊಳ್ಳಬೇಕಾಯಿತು. ಮನೆಯಲ್ಲಿದ್ದರೂ, ಆ ಹಿಂದಿನ ಅಭ್ಯಾಸವು ನನ್ನನ್ನ ಬಿಟ್ಟುಹೋಗಲಿಲ್ಲ; ನನ್ನ ಹಣೆಯು ಯಾವಾಗಲೂ ಕುಂಕುಮವಿಲ್ಲದೆ ಇರುತ್ತಿತ್ತು. ತಾಯಿ, ಎಷ್ಟೂ ಚಾರಿ ಬೈದು ನೋಡಿದರು. ಆದರೆ ಅದರಿಂದೇನೂ ಪರಿಣಾಮವಾಗಲಿಲ್ಲ. ನನಗೆ ಈಗಲೂ, ಚೆನ್ನಾಗಿ ನೇನಪಿದೇ! ಒಮ್ಮೆ ನನ್ನ ಹಣೆಯಲ್ಲಿ ಕುಂಕುಮವಿಲ್ಲದ್ದನ್ನ ಕಂಡು ತಾಯಿ ರೀಗಿ, ಕುಂಕುಮವಿಡುವ ಸ್ಥಳದಲ್ಲಿ ಚೆನ್ನಾಗಿ ಚಿಪ್ಪಿದ್ದಳು. ಆಗ ಕುಂಕುಮದ ಬಡಲು ರಕ್ತವೇ ಹರಿಯಿತು!

ನನಗೆ ಹದಿನ್ಯೇದು ವರ್ಷ ಪ್ರಾಯವಾಯಿತು ಹಿಂದುಗಳಲ್ಲಿ. ಆದರೆಲ್ಲೂ ಬ್ರಹ್ಮಣರಲ್ಲಿ, ಹುಡುಗಿಯಿರಿಗೆ ಚಿಕ್ಕಂದಿನಲ್ಲಿ ಮದುವೆ ಮಾಡುವುದು ಒಂದು ಹಕ್ಕಿಯ ಪದ್ಧತಿ. ಎಲ್ಲಾ ವಿಷಯಗಳಲ್ಲೂ, ಹಕ್ಕಿಪದ್ಧತಿಯ ನ್ನನುಸರಿಸುವ ನನ್ನ ತಂಡಿಯವರು, ಇದರಲ್ಲಿ ಮಾತ್ರ, ತಪ್ಪಿಯಾರೇ? ಅವರು ವರನನ್ನು ಅರಸತ್ತೊಡಗಿದರು. ಆದರೆ, ವರಜನರು ಮುತ್ತಿನಷ್ಟು ಅಮೂಲ್ಯವಾಗಿದ್ದರು ಕನ್ನಾಪಿತ್ತಗಳಿಗೆ ಗುಡ್ಡದಂತೆ ಕಾಣುವ ಧನವು ಅವರಿಗೆ ಮರಳಿನಂತೆ ಕಾಣುತ್ತಿತ್ತು. ಆದರೂ, ಸ್ಪೃಲ್ಪ ಸಮಯದಲ್ಲಿ, ಹೀಗೂ, ನನ್ನ ತಂಡಿಯವರು ವರನೋಬ್ಬಿನನ್ನು ಸಂಪಾದಿಸಲು ಶಕ್ತಿರಾದರು.

ಮತ್ತೆ ಒಂದು ವಾರದೊಳಗಾಗಿ ವರ್ಧಿಸಿಕೊಂಡು ಅವರು ಚಿತ್ತೆಲ್ಲ ಸಿದರು ನಾನು ಚೆನ್ನಾಗಿ ಸಿಂಗರಿಸಿಕೊಂಡು, ಅವರ ಮುಂದೆ ಹಾಜರಾದೆ. ಭಾವಿ ಪತಿಯ ಸುಂದರ ರೂಪವನ್ನು ಚೆನ್ನಾಗಿ ನೋಡಿದೆ. ನಿದು ನಿಮಿಷಗಳಲ್ಲಿ ನನ್ನನ್ನ ಒಳಹೋಗಬಿಟ್ಟಿರು. “ಹುಡುಗಿ, ಚಿಂತಿಲ್ಲ; ಚೆನ್ನಾಗಿದೆ.” ಎಂದು ಹೊರಗಿನಿಂದ ಹೇಳುವುದು ನನಗೆ ಕೇಳಿಸಿತು. ಆದು ನನ್ನ ಸ್ವಾಮಿಯ ಸ್ವರ, ನಾನು ಹಿಗಿದೆ, ಕನ್ನಡಿಯಲ್ಲಿ ನನ್ನ ಪ್ರತಿಬಿಂಬವನ್ನು ನೋಡಿಕೊಂಡೆ, ಹಾ! ಅಲ್ಲಿ ಕುಂಕುಮವಿದಲ್ಲಿ. ಯಾವಾಗಲೂ ದೊಡ್ಡ ಕುಂಕುಮವನ್ನಿಟ್ಟುಕೊಂಡು, ಭೂತದಂತೆ ಕಾಣುತ್ತಿದ್ದ ನನ್ನನ್ನು ಯಾರೂ ಇದುತ್ತನೆ ಸುರೂಪಿಯೆಂದುದಿಲ್ಲ. ಪ್ರಾಯಃ ನಾನು ಕುಂಕುಮವನ್ನಿಟ್ಟು

ಕೊಳ್ಳಿದಿದ್ದ ದರಿಂದಲೇ, ನನ್ನ ಸ್ವಾಮಿ ನನ್ನನ್ನು ಸುರಾಹಿ ಎಂದು ದಿರೆಬೇಕು. ನನ್ನ ಸ್ವಾಮಿ ಕೂಡಾ, ‘ಫೇಶನ್‌ನ್ನು ಮೆಚ್ಚುತ್ತಾರೆ ಎಂದು ತಿಳಿದು ತುಂಬಾ ಸಮಾಧಾನವಾಯಿತು.

ಅಂದಿನಿಂದ ಒಂದು ತಿಂಗಳೊಳಗಾಗಿ, ನನ್ನ ಮದುವೆ ಮಹಾ ವೈಭವದಿಂದ ಸಡಿದುಹೋಯಿತು. ನಾನು ನನ್ನ ಪತಿ ಗೃಹಕ್ಕೆ ತೆರಳಿದೆ. ನನ್ನ ಸ್ವಾಮಿಯ ತಾಯಿ-ಮುದುಕಿ-ಗೆ ಹೆದರಿ, ಅವರ ಇದಿರಿನಲ್ಲಿ ಕುಂಕುಮವಿಟ್ಟು ಕೊಂಡೇ ಸುಳಿದಾಡುತ್ತಿದ್ದೆ. ಆದರಿ, ಸ್ವಾಮಿಯ ಬಳಿಗೆ ಹೋಗುವಾಗ ಅದನ್ನು ಒರಸಿ ಬಿಡುತ್ತಿದ್ದೆ. ಸ್ವಾಮಿ ಅದನ್ನು ಮೆಚ್ಚುತ್ತಾರೆಂದು ತಿಳಿದಿದ್ದೆ ಆದರೆ ನಾನು ನಿರಾಶಿ ಹೊಂದಬೇಕಾಯಿತು.

ಒಂದು ದಿನ, ನಾನು ಅವರ ಬಳಿ ಹೋದಾಗ, ಅವರು ಶಿಶ್ಯರ್ಥಿಂದ ಕೇಳಿದರು: “ಏಕೆ, ನಿನ್ನ ಹಣಿಯಲ್ಲಿ ಕುಂಕುಮವಿಲ್ಲ ? ”

“ಆ ಹೇಣಿ ಕುಂಕುಮವನ್ನಿಟ್ಟು ಕೊಳ್ಳಲಿಕ್ಕೆ, ನಾನೇನೂ ಹಳೇಕಾಲದ ಗೊಡ್ಡು ಹೆಂಗಸಲ್ಲ.” ಎಂದು ಒರಟಾಗಿ ಹೇಳಿದೆ.

“ಅದೇಕೆ? ಕುಂಕುಮವನ್ನಿಟ್ಟು ಕೊಳ್ಳಿದಿರಲಿಕ್ಕೆ ನೀನೇನು ‘ಮುಂದೆ’ಯೇ? ” ಎಂದು ನಕ್ಕು ಹೇಳಿದರು.

ಇದರಿಂದ ನನಗೆ ಬಹಳ ವೇದನೆಯಾಯಿತು. ನನ್ನ ಸ್ವಾಮಿಯ ಕಡೆಗೆ ನನಗಿದ್ದ ಅಭಿಮಾನವು ಕ್ಷಣಿದಲ್ಲಿ ನೊರೆಯಂತೆ ಮಾರುವಾಯಿತು. ಜೀವನದಲ್ಲಿ ಬೇಸರವುಟಾಯಿತು.

ಇದೇ ಸಮಯಕ್ಕೆ ನನ್ನ ಸ್ವಾಮಿಯು ಗುವಾಸ್ತರಾಗಿದ್ದ, ‘ಬೇಂಕು’ ದಿವಾಳಿಯಾಯಿತು. ಬೇರೆಲ್ಲಿಯೂ ಕೆಲವ ಸಿಕ್ಕುದೆ ನನ್ನ ಸ್ವಾಮಿ, ಯುದ್ಧದ ನಾವೆಪಡೆಯನ್ನು ಸೇರಿಕೊಂಡರು. ನನ್ನನ್ನು ಅಗಲಿ ಹೋಗುವಾಗ ಅವರ ಕಣ್ಣಿನಿಂದ ಕಂಬನಿ ಸುರಿಯಿತು. ಆದರೆ ನನ್ನ ಕಣ್ಣಿಗಳು ಅದಕ್ಕೆ ಉತ್ತರ ಹೇಳಲಿಲ್ಲ. (ಅದಕ್ಕಾಗಿ ನಾನೀಗ ಪಾತ್ರಾತ್ಮಾವ ಪಡುತ್ತಿದ್ದೇನೇ!) ನನಗೆ ಸ್ವಾಮಿಯ ಮೇಲೆ, ಅವು ಬೇಸರ ಒಂದು ಹೋಗಿತ್ತು.

ನನ್ನ ಸ್ವಾಮಿ ಹೋರಟಿಹೋದರು. ನಾನೂ, ನನ್ನ ನಿಸ್ಸಾರವಾದ ಜೀವನವನ್ನು ಕಳೆಯತೋಡಿದೆ. ಸಾಯಂವುದಕ್ಕಾಗಿ ಬದುಕಿತೋಡಿದೆ.

ನನ್ನ ಸ್ವಾಮಿ ಹೋದ ಮೇಲೆ ನನಗೆ ಅವರಿಂದ ನಾಲ್ಕು ರೂ ಸುದೀರ್ಘವಾದ ಪ್ರೇಮ ಪತ್ರಗಳು ಬಂದವು. ಆದರೆ, ನಾನು ಅಪುಗಳಿಗೆ ಉತ್ತರವನ್ನೇ ಬರೆಯಲಿಲ್ಲ. (ಪುನಃ ಪಶ್ಚಾತ್ತಾವ ಪದುತ್ತಿದ್ದೇನೆ!) ಆ ಮೇಲೆ ಅವರಿಂದ ಪತ್ರಗಳು, ಬರುವುದು ನಿಂತು ಹೋಯಿತು. ಬಹುಶಃ ಅವರಿಗೂ ಸಿಟ್ಟು ಬಂತೆಂದು ತೋರುತ್ತದೆ.

ನನ್ನ ಸ್ವಾಮಿ ಯುದ್ಧಕ್ಕೆ ಸೇರಿ, ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ, ಅವರು ಒಮ್ಮೆಯಾದರೂ ಹಿಂದಿರುಗಿ ಬರಲಿಲ್ಲ. ಆದರೆ ಬದಲಾಗಿ, ನನ್ನ ಮಾವನವರಿಗೆ—ಅವರ ತಂಡೆಯವರಿಗೆ—ಒಂದು ಚಿಕ್ಕ ಕಾಗದ ಬಂತು. ಅದರಲ್ಲಿ, ಅವರಿಗೆ ಸೌಖ್ಯವಿಲ್ಲವೆಂದೂ, ರಜಿ ತೆಗೆದುಕೊಳ್ಳಲು ಸಾಧ್ಯವಿಲ್ಲದುದರಿಂದ, ಅನಿವಾರ್ಯವಾಗಿ ಅಲ್ಲೇ ಇದ್ದಾರೆಂದೂ ಬರಿದಿತ್ತು. ಇದರಿಂದ ಮನೆಯಲ್ಲಿ ಎಲ್ಲರೂ ದುಃಖಿಕ್ಕೇಡಾದರು. ಆದರೆ ನಾನು ಅದನ್ನು ಲೇಕ್ಕಿಸಲಿಲ್ಲ. ಕಾಲಿಲೆಯೇನು, ಮನುಷ್ಯರಿಗೆ ಬಾರದೆ, ಕಲ್ಲು ಮರಗಳಿಗೆ ಬಂದಿತೇ? ನಾನು ಹಾಗೆ ಆಲೋಚಿಸಿದೆ. ಜ್ಞಾರವು ಹೆಚ್ಚಾಯಿತೆಂದೂ, ಕಡಿಮೆಯಾಯಿತೆಂದೂ, ನನ್ನ ಸ್ವಾಮಿಯವರಿಂದ ಆಗಾಗ ಪತ್ರಗಳು ಬರುತ್ತಿಲ್ಲ ಇದ್ದುವು.

ಒಂದು ವಾರದ ಮೇಲೆ, ಒಂದು ದಿನ ನನ್ನ ಅಮೃತ, ನಮ್ಮ ಮನೆಗೆ ಬಂದಿದ್ದಳು. ಆ ದಿನ ಸಾಯಂಕಾಲ, ಕಾಣಿ ಕುಡಿದ ಮೇಲೆ, ನಾವು ಲ್ಯಾಟ್‌ಹೋಸ್ ಹಿಲ್‌ಗೆ ತಿರುಗಾಡಲೆಂದು ಹೋರಟಿವೆ. ತೇರು ಬ್ರಿಡಿಯಲ್ಲಿ, ಮಾರ್ಕೆಟ್‌ಪಿನ ಬಳಿ ಬರುವಾಗ, ಒಬ್ಬ ಶುಹಂಗಸು, ಹಳದಿ ವಸ್ತುದ ಮೇಲೆ ಕುಂಕುಮವನ್ನಿಟ್ಟುಕೊಂಡು, “ಕುಂಕುಮ ಬೇಕೇ, ಅಮೃತ! ” ಎಂದು ಕೇಳಿದಳು.

“ ಬೇಡ ! ” ಎಂದೆ ನಾನು.

“ ಥುಪ್ ! ಹಾಗೆ ಹೇಳಬೇಡ ! ” ಎಂದರು ತಾಯಿ.

“ ಅದೇಕೇ ? ” ಎಂದೆ ನಾನು.

“ ಸುಮೃನೆ ಹುಚ್ಚುಚ್ಚು ಪ್ರತ್ಯೇಗಳನ್ನು ಕೇಳಬೇಡ ! ಯಾರಾದರೂ ‘ಕುಂಕುಮಬೇಕೇ ? ’ ಎಂದು ಕೇಳಿದರೆ, ‘ಕುಂಕುಮ ಉಂಟು’ ಎನ್ನಬೇಕು. ‘ಬೇಡ’ ಎಂದರೆ ಮುಂದೆಂದೂ ಕುಂಕುಮವನ್ನು ಇಟ್ಟುಕೊಳ್ಳದ ಹಾಗಾಗುತ್ತೇ ! ” ಎಂದು ತಾಯಿ ಹೇಳಿದಳು.

ನಾನು ಅವಳ ಮಾತಿನ ಅಥ ತಿಳಿಯದೆ, “ ಒಮ್ಮೆ ಅದು ಬರಲಪ್ಪ ! ” ಎಂದು ಮನಸ್ಸಿನಲ್ಲೇ ದೇವರಿಗೆ ಸಾವಿರ ಬಾರಿ ಕೈಮುಗಿದೆ.

ಮರುದಿನ ಮಧ್ಯಾಹ್ನ ಹನೆನ್ನುಂದು ಗಂಟಿಗೆ, ನನ್ನ ಮಾವನವರ ವಿಳಾಸಕ್ಕೆ ಒಂದು ತಂತಿ ಬಂತು. ಅದು ಬಂದಾಗ ನಾನು ಒಳಕೊಳೆಯ ಲಿಡ್ಡೆ. ಜಗಲಿಯಲ್ಲಿದ್ದ ವರೆಲ್ಲರೂ, ಅದನ್ನು ಓದಿ ಸ್ತುಂಭಿಂಭೂತರಾದರು. ನಾನು ಹೊರಗೆ ಜಗಲಿಗೆ ಬಂದಾಗ, ಅಮೃತ, ಅಶ್ವರೂಪಾರ್ತವಾದ ಕಣ್ಣಿಗೆ ಇಂದ ನನ್ನ ಕಡೆಗೆ ನೋಡಿದಳು. ಒಂದು ಹನಿ ಕಣ್ಣೀರು, ಕೆನ್ನೆಯ ಮೇಲೆ ಇಳಿಯಿತು.

ನಾನು ಅವಳಿ ಸಿಟ್ಟಿಗೇಳಬಹುದೆಂದು ಬೇದರಿ, “ ಓಹೋ ! ನಾನು ಕುಂಕುಮವನ್ನಿಟ್ಟುಕೊಳ್ಳಲೇ ಇಲ್ಲ ! ” ಎಂದು ಒಳಹೊಗೇಗೆ ನೋಡಿದೆ.

“ ಅಯ್ಯೋ ! ಬೇಡ ! ಬೇಡ ! ಇನ್ನು ನಿನಗಾ ಭಾಗ್ಯವಿಲ್ಲ ! ಇನ್ನೇಂದೂ ಯಾರೂ ನಿನ್ನನ್ನು ಕುಂಕುಮವಿಟ್ಟುಕೊಳ್ಳಬೇಕೆಂದು ಹೇಳಲಾರರು ಕುಂಕುಮವನ್ನಿಟ್ಟುಕೊಳ್ಳದೆ ಇರಬೇಕೆಂಬ ನಿನ್ನ ಆ ಇಚ್ಛೆ, ಇಂದಿಗೆ ಸಂಪೂರ್ಣವಾಗಿ ಈಡೆರಿತು ! ” ಹೀಗೆ ಹೇಳಿ ಅಮೃತ ಗಟ್ಟಿ ಯಾಗಿ ಅಳಲು ಪ್ರಾರಂಭಿಸಿದಳು.

೬ ೬ ೬ ೬

ಧಾರಾಕಾರವಾಗಿ ಕಣ್ಣೀರ ಮಳೆಗರೆಯುತ್ತಾ, ದಾಸಿ ತನ್ನ ಕರಣ ಕಢಿಯನ್ನು ಮುಗಿಸಿದಳು.

ಭಾತೋಚಕ್ರವರ್ತನೆ

ಇ

ಬೆಳಗೆ ಸುಮಾರು ಎಂಟು ತಾಸಿನ ಸಮಯ; ಮೋಸ್ಟ್ ಮಾತ್ರಾನನ ಸವಾರಿ ಚಿತ್ತೀಸಿತು. ಕೃಷ್ಣ ಹೊರಗೆ ಭಾವಡಿಯಲ್ಲಿದ್ದ.

“ ಇದು ಮಾರ್ಚ್ ಮಾ ಮಂದಿರವೇ ? ”

‘ ಪೂರ್ಣಿಮಾ ಮಂದಿರ’ವೆಂದು ಹೊರಗೆ ಗೇಟಿನಲ್ಲಿ ಚಿತ್ತೀಸಿದ್ದ ರೂ, ಹಾಗೆ ಪ್ರಶ್ನಿಸುವುದು ಸೋಸ್ಪ್ರ್ಯಾನ್‌ನಾಗಳ ಪದ್ಧತಿ.

“ ಹೌದು.”

ಮೋಸ್ಟ್ ಮಾತ್ರಾನ್ ಒಂದು ಕವರನ್ನಿತ್ತು ಹೊರಟುಹೊಡ. ಕವರನೊಡೆದು ಒಳಗಿನ ಪತ್ರವನ್ನೊಂದಿದಾಗ, ಸಂತೋಷವು ಆಶ್ಚರ್ಯವೂ ಉಂಟಾಯಿತು. ಪತ್ರವು—ಬೆಂಗಳೂರಿನಿಂದ—ಅವನ ಸಹೋದರಿಯಿಂದ ಬಂದಿತ್ತು.

ಬೆಂಗಳೂರು
ಇ—ಲ—, ಇ

ಚಿ || ಕೃಷ್ಣನಿಗೆ,

ಆಶೀರ್ವಾದಗಳು. ನೀನು ಕಾಸರಗೋಡಿನಿಂದ ಹೊರಟು ಎಲ್ಲಿ ಹೊಡೆಯಂಬ ವಿಚಾರವನ್ನು ತಿಳಿಯೆದೆ ಇಷ್ಟು ದಿನವೂ ಚಡವಡಿಸುತ್ತಿದ್ದೆ. ನಿನ್ನ ಭಾವನವರಿಗೆ ನಂಜನಗೂಡಿನಿಂದ ವರ್ಗವಾಗಿ, ಇಲ್ಲಿ ನೇಮಕವಾಗಿ ನಾಲ್ಕುರು ವರ್ಷವಾಯಿತು ನೀನು ನುಂಗಳೂರಿನಲ್ಲಿರುವೆಯೆಂದು ಹೊಸ್ತೇ ತಾನೇ ತಿಳಿಯಿತು. ಈಗ ನಾನು ಬಹಳ ಸಂಕ್ಷಿಪ್ತದಲ್ಲಿದೇ ಇನೆ. ಎರಡು ತಿಂಗಳಾಯಿತು; ನಿನ್ನ ಭಾವನವರಿಗೆ ದೆವ್ಸು ಒಡಿದಿದೆ. ನೀನು ಕ್ಷೀಪ್ರದಲ್ಲೇ ಒಂದು ಇಡಕ್ಕೆ ಮದ್ದರೆಯಬೇಕು ಇಂಧವಾದರೆ ನಾನು ವಿಷವನ್ನಾಗಲೀ, ಭಾವಿಯನ್ನಾಗಲೀ, ನೇಣನ್ನಾಗಲೀ ಆಶ್ರಯಿಸಬೇಕಾದೀತು. ಆಶೀರ್ವಾದಗಳು

ಲಲಿತಾ.

ಕಾಗದವನ್ನೊ೦ದಿ ಕೃಷ್ಣನು ಹೊಕಾಲ ಯೋಚಿಸುತ್ತಾ ಕುಳಿತು ಕೊಂಡನು.

ಲಲಿತೀಗೆ ಮದುವೆಯಾದ ಎರಡು ವರ್ಷಗಳಲ್ಲಿ ಅವಳ ತಂಡೆ ತಾಯಿ ಗಳಿಬ್ಬರೂ ಸ್ವರ್ಗಸ್ಥರಾದರು. ಆಗ ಕೃಷ್ಣನು ಏಕಾಂಗಿ ಯಾದ. ಲಲಿತೀಯ ಗಂಡ ನಾಧವರಾಯರು ಆಗ ನಂಜನಗೂಡಿನಲ್ಲಿ ಒಂದು ಕಂಪೇನಿಯು ‘ಎಕ್ಕಂಗ್’ ಮೇನೇಜರ್ ರಾಗಿದ್ದರು. ಅವರು ಮೈದುನನನ್ನು ಡೈಪಚಾರಿಕ ವಾಗಿ ತಮ್ಮಲ್ಲಿಗೆ, ‘ಬಾ! ’ ಎಂದೇನೋ ಕರೆದರು. ಆದರೆ, ಆದು ‘ಗೋಳಿನ ಬಾಳು’ ಎಂಬುದನ್ನು ತಿಳಿದ ಕೃಷ್ಣನು ನಿರಾಕರಿಸಿದನು. ಆದರೆ ಕೂಳಿನ ಹಾದಿಂಂನ್ನು ಹುಡುಕ ವ್ಯಾದು ಬಹು ಪ್ರಯಾಸವಾಯಿತು. ಇದ್ದ ಅಲ್ಲಿ ಸ್ವಲ್ಪ ಸೋತ್ತು ಸಾಲಗಾರರ ಕಂಠದಲ್ಲಿ ಜೀರ್ಣವಾಗಿ ಹೋಯಿತು. ಸಾಲ ದುದಕ್ಕೆ ನಿಡ್ದೆಯೂ ಅಪೂರ್ವವಾಗಿತ್ತು ಕಾಸರಗೋಡಿನಿಂದ ಪರದೇಶಿಯಾಗಿ ಉಡುಸಿಗೆ ಬಂದ ಆಲ್ಲಿಯೂ ಮುಂದಿನ ಹಾದಿ ಕಾಣಲಿಲ್ಲ. ಹೊಟೆಲಿನ ಮಾಡಿ ಯ ಕೆಲಸ ಕೂಡಾ ಖಾಲಿಯಿರಲಿಲ್ಲ. ಮಂಗಳೂರಿಗೆ ಬಂದ. ಎರಡು ತಿಂಗಳ ಕಾಲದ ಸತತ ಪ್ರಯ್ಯಾದಿಂದ, ‘ ದುಂಡುಭಿ’ ಪತ್ರಿಕಾಲ ಯದಲ್ಲಿ ಹೇಗೂ ಬಂದು ಸಾಫ್ತನದೊರೆಯಿತು. ಇಂದ್ರಾಗ ಬೇಕಾದರೆ ಆರು ವರ್ಷವಾಯಿತು. ಈಗ ಎಂಟುವರುಷವಾಗಿದೆ. ಈ ಎರಡು ವರುಷಗಳ ಅವಧಿಯಲ್ಲಿ ಕೃಷ್ಣ ಬಹು ಮೇಲ್ಮೈಕ್ಕೆ ಇರಿದ್ದು. ತಿಂಗಳಿಗೆ ಇನ್ನೂರು ರೂಪಾಯಿಗಳನ್ನು ವರಮಾನಿಸಿತ್ತು. ಅಲ್ಲದೆ, ಬೇರೆಯವರ ಲೇಖನಗಳನ್ನು ಮೂಲಿಗೊತ್ತಿ, ತನ್ನ ಲೇಖನಗಳನ್ನೇ ಆಗಾಗ ಪತ್ರಿಕೆಯಲ್ಲಿ ಪ್ರಕಟ ಪಡಿಸಿ ದುದರಿಂದ ಸ್ವಲ್ಪ ಖಾತ್ಯಾತಿಯೂ ಬಂದಿತ್ತು.

ಕೃಷ್ಣನು ಮಂಗಳೂರಿಗೆ ಬಂದೊಡನೆಯೇ ನಂಜನಗೂಡಿಗೆ ಪತ್ರ ಬರೆದಿದ್ದು. ಆಗ ತಾನೇ ಮಾಡವರಾಯರಿಗೆ ಬೆಂಗಳೂರಿಗೆ ವರ್ಗವಾಗಿತ್ತು. ಅಧಿಕಾರಿಗಳು ಪತ್ರವನ್ನು ಬೆಂಗಳೂರಿಗೆ ಕಳುಹಿಸುವ ಪ್ರಯಾಸ ವಹಿಸಲಿಲ್ಲ. ಹೀಗಾಗಿ ಕಾಗದವು ಮೂಲೆ ಪಾಲಾಯಿತು. ಲಲಿತೀ ಕೃಷ್ಣನಿಗೆ ಕಾಸರಗೋಡಿನ ವಿಳಾಸಕ್ಕೆ ಬರೆದ ಕಾಗದವೂ ವಿಳಾಸದಾರಿಲ್ಲದೆ ಹಿಂದಿರುಗಿತು. ಎಂಟು ವರ್ಷಗಳ ಕಾಲ ಹೀಗೆ ಸಹೋದರ ಸಹೋದರಿಯರು ಅಜ್ಞಾತವಾಸ ದಲ್ಲಿದ್ದರು.

ಅಕ್ಕನ ಪತ್ರವನ್ನೇಡಿ ಕೃಷ್ಣನಿಗೆ ಯೋಜನೆ ಹಿಡಿಯಿತು. ಭಾವನಿಗೆ ಪ್ರೇತ ಹಿಡಿಯಲು ಕಾರಣವೇನು? ಅವರ ಸಮ್ಮಂಧಿಕರು ಯಾರಾದರೂ ಕಾಲವಾಗಿದ್ದಾರೆಯೇ? ಅವರಿಗೆ ಇವರ ಮೇಲೆ ವೈರವಿತ್ತೇ? ಇವರು ಅವರ ಕರ್ಮಗಳನ್ನು ಸಾಂಗವಾಗಿ ನೀರವೇರಿಸಗೊಡಲಿಲ್ಲವೇ?—ಇತ್ತೂದಿ ಪರಿಭಾವನೆಗಳು. “ಹೇಗೂ ಇರಲಿ; ಇಂದೇ ಹೊರಡಬೇಕು. ಆ ಭೂತೋಽಜ್ಞಾಪನೆಯನ್ನು ಮಾಡಬಿಡಬೇಕು.” ಎಂಬ ಇತ್ಯಾಧಕ್ಕೆ ಬಂದನು. ಆಗ, ಕಾಫಿ ಬಂದು ಮೇಜಿನ ಮೇಲೆ ಕುಳಿತ್ತು. ಅದನ್ನು ಕುಡಿದು ರಜೆ ಅಜ್ಞಯನ್ನು ಬರೆದು ಉಡುತ್ತು ಧರಿಸಿ ಆಫೀಸಿಗೆ ಹೊರಟಿನು.

ಅಂದೇ ಬಂಭತ್ತು ಗಂಟಿಗೆ ಕೃಷ್ಣನು ವೈಸೂರಿಗೆ, ಬಸ್ಸನ್ನು ಹತ್ತಿದನು. ಬಸ್ಸ ಬರುವಾಗ ಗಂಟಿ ಹತ್ತಾಗಿದ್ದರೂ ಬಸ್ಸಿನ ಸಿಯಮಿತ ವೇಳೆ ಬಂಭತ್ತಾಗಿತ್ತು. ಬಸ್ಸಿನಲ್ಲಿ ಆ ದಿನ ಪಯಾಣಿಗರ ಗಲಭೆಯೇನೂ ಇರಲಿಲ್ಲ. ಎಲ್ಲರೂ ವಿರಾಮವಾಗಿ, ಉಲ್ಲಾಸವಾಗಿ ಕರಣಕೊಚ್ಚುತ್ತಿದ್ದರು, ಇದ್ದವರು ಹನ್ನೆರಡು ಮಂದಿಯಾದುದರಿಂದ. ಕೃಷ್ಣನು ಮೂಕನಾಗಿಯೇ ಆಲೋಚಿಸುತ್ತಾ ಹಲವಾರು ಸಿಗರೀಟುಗಳನ್ನು ಸುಟ್ಟಿ ಭಸ್ತು ಮಾಡಿದನು. ಆ ದಿನ ರಾತ್ರಿ ‘ಮೈಸೂರು ಕೆಫೆ’ಯುಲ್ಲ ಇಳಿದುಕೊಂಡುದಾಯಿತು. ಮರುದಿನ ಜೀಳಿಗೆ ಬೆಂಗಳೂರಿಗೆ ರೈಲು ಕ್ರತ್ತಿದನು. ವಿಶ್ವೇಶ್ವರಪುರದಲ್ಲಿ ಅಕ್ಕನ ಮನೆಯ ಮುಂದೆ ಜಟಕಾ ಗಾಡಿಯಿಂದಿಳಿದಾಗ, ಭಾವನು ಆಫೀಸಿಗೆ ಹೋಗಿದ್ದೆ. ಅಕ್ಕನೇ ಸುಸ್ವಾಗತವನ್ನಿತ್ತಳು ಕಾಫಿ, ಫಲಾಹಾರಗಳ ಸೇವನೆಯೂ ಆಯಿತು. ಆಗ ಹೆಚ್ಚು ಮಾತೇನೂ ನಡೆಯಲಿಲ್ಲ. ಬಹಳ ಪರಿಶ್ರಮವಾಗಿದ್ದ ದರಿಂದ ಕೃಷ್ಣನು ಆರಾಮಾಸನದಲ್ಲಿ ಒರಗಿ ನಿದ್ದೆಹೋದನು.

ಎಚ್ಚರವಾದಾಗ ಬೂಕ್ಟಿನ ಶಬ್ದ ಮಾಡುತ್ತಾ ಮನೆ ಮೆಟ್ಟಿಲು ಹತ್ತುತ್ತಿದ್ದಾರೆ. ಸಿಗರೀಟೆನ ಗಂಥ, ‘ಗುಮ್ಮೆ’ಂದು ಬರುತ್ತಿದೆ. ಕೃಷ್ಣನನ್ನು ನೋಡಿದೊಡನೆ ರಾಯರು ತಮಗೆ ಸಹಜವಾದ ರಾವಣ ಧ್ವನಿಯಿಂದ ಮಾತಾಡಿ ಸಂತೋಷವನ್ನು ಪ್ರದರ್ಶಿಸಿದರು. ವೈದನನ ಕಾರ್ಯಕರಲಾಪಗಳ ಕುರಿತು ಪ್ರಶ್ನಿಸಿ ತಿಳಿದುಕೊಂಡರು. ಆಗ ಲಲಿತ ಭೋಜನಕ್ಕೆ ಕರೆಯ ಬಂದಳು.

ಉಟವು ಸವಾರಾಧನೆಯಾಗಿತ್ತು. ಅಪರೂಪವಾಗಿ ಬಂದ ತಮ್ಮನಿಗೆ ಲಲಿತೆ ವೈಭವದ ಚೈತಣವನ್ನೇ ಪರಿಸಿದ್ದಾರು. ಉಟ ಮುಗಿದು ಭಾವ ಮೈಡುಗಳಿಬ್ಬರೂ ಭಾವದಿಗೆ ಬಂದರು. ಸಿಗರೀಟ್‌ ಭಸ್ಯವಾಗುವವರಿಗೂ ಸಲಾಪ ನಡೆಯಿತು.

“ ಈವಸರವೇನೂ ಇಲ್ಲವಷ್ಟೇ! ನಾಲ್ಕು ದಿನ ಇದ್ದು ಹೊಗಬಹುದು. ಸಂಜೀ ಇಬ್ಬರೂ ಧೀಟರಿಗೆ ಬನ್ನಿ. ನಾನೂ ಆಫೀಸಿನಿಂದ ಟ್ರೈವಿಗೆ ಸರಿಯಾಗಿ ಬರುತ್ತೇನೇ. ಬಂದು ‘ಶೋ’ ನೋಡಿಬಿಡೋಣ’ ಎಂದು ರಾಯರು ಆಫೀಸಿಗೆ ಹೊರಡಲು ಸಿದ್ದರಾಗಿ ಹೇಳಿದರು.

ಆಗ ಹೊರಗೆಬಂದ ಲಲಿತೆ, “ ಇಲ್ಲ, ನಾವಿಂದು ಬರುವುದಿಲ್ಲ. ಕೃಷ್ಣನಿಗೆ ತಂಬಾ ಆಯಾಸೆ.” ಎಂದಳು.

“ ಹಾಗಾದರೆ, ಸರಿ; ನಾನೇಂಬ್ಬನೇ ನೋಡಿಬಿಡುತ್ತೇನೇ. ರಾತ್ರಿ ನನಗೊಂಸ್ಯಾರ ಕಾಯಬೇಡಿ. ಬಂದರೂ ಬಂದೆ, ಆಫೀಸಿನಲ್ಲಿ ಮಲಗಿದರೂ ಮಲಗಿದೆ.” ಎಂದು ರಾಯರು ಹೊರಟೀಬಿಟ್ಟರು.

ಲಲಿತೆ ನಿಟ್ಟಿಸಿರುಬಿಟ್ಟು.

“ ಅಕ್ಕೆ! ” ಎಂದ ಕೃಷ್ಣ.

“ ಏನು? ”

“ ಭಾವನವರಸ್ಯ ನೋಡಿನಲ್ಲಾ? ”

“ ”

“ ನಿನು ಹೇಳಿದ ಲಕ್ಷಣವೊಂದೂ ತೋರಲಿಲ್ಲ. ”

“ ”

“ ಸಿನಗೀನಾದರೂ ಹೊಡೆಯುತ್ತಾರೆಯೇ? ”

“ ಹಾಗೇನೂ ಇಲ್ಲ! ”

“ ಹಾಗಾದರೆ ಸುಳ್ಳೇ ಬರದೆಯೇನು? ”

“ ಏಕೆ! ರಾತ್ರಿ ಬರುವುದಿಲ್ಲವೆಂದು ಅವರು ಹೇಳಿದುದನ್ನು ಕೇಳಲಿಲ್ಲವೇ? ”

“ ಕೇಳಿದೆ! ”

“ ಬಹುಶಃ ನಿನಗೆ ಈ ಭೂತದ ಅರಿವಾಗಲಿಲ್ಲನೋ ಏನೋ? ಹಾಗಾದರೆ ಕೇಳಿ. ” ಎಂದು ಲಲಿತೆ ಏನೇನೋ ಹೇಳಿದಳು.

ಆ ಉರಳಲ್ಲಿ ಒಬ್ಬಳು ವೇಶೀ; ವೇಶೀಯಂದರೆನು, ಒಂದು ವಿಚಿತ್ರವೆಸ್ತುವಲ್ಲಿ, ದೊಡ್ಡ ದೊಡ್ಡ ನಗರಗಳಲ್ಲಿ ಮನೆಗೊಬ್ಬಳಿಂತೆ ವೇಶೀಯಿರುವುದು ಸಹಜ; ಆದರೆ ಈ ವೇಶೀ ಹಾಗಲ್ಲ. ವಸಂತ ಕಾಲದ ಹೂವಿನ ಹಾಗೆ. ಎಂಬಾಗ ನೋಡಿದರೂ ತುಂಬಿಗಳಿಂದ ಬಿಡುಗಡೆಯೇ ಇಲ್ಲ. ಅವಳ ಹೆಸರು ಇಪ್ಪರೇಂದುತ್ತೆ. ಏಷಕ್ಕೆ ತಕ್ಕ ಹೆಸರು, ಅನ್ವಯ ನಾಮ ಎಂದು ಆ ಉರ ವೇಶ್ಯಾಸಂಗಿಗಳಲ್ಲದವರೂ ಒಪ್ಪಿಕೊಂಡಿದ್ದಾರೆ.

ಮಾಡವರಾಯಾರು ಬೆಂಗಳೂರಿಗೆ ಬಂದ ಮೂದಲಲ್ಲಿ ಈ ಅವಾಂತರ ವೇನೂ ಇರಲ್ಲಿಲ್ಲ: ಅಥವಾ, ಲಲಿತಿಗೆ ಸಂಶಯವುಂಟಾಗಲಿಲ್ಲವೋ ಏನೋ? ಆದರೆ, ದಿನಗಳು ಕಳಿದಂತೆ ಹೊರಗಿನ ಒಂದೊಂದು ಮಾತನಿಂದ ಲಲಿತಿಗೆ ಸಂಶಯ ಬರತೊಡಗಿತು. ಒಂದು ದಿನ ಲಲಿತಿಯ ಸೈಹಿತ್ಯೊಬ್ಬಳು ವಿವೇಯವನ್ನು ಸ್ವಷ್ಟವಾಗಿ ತಿಳಿಸಿದಳು; ತಾನು, ಕಣ್ಣಾಟ್ಟಿ ಕಂಡಿದ್ದೇನೇ ಎಂದಳು ಸಾಲದುದಕ್ಕೆ ಇದೇಸಮಯ ರಾಯರು ದಿನಂಪ್ರತಿಯಾಗಿ ರಾತ್ರಿ ಹತ್ತು ಗಂಟೆಯ ಮೇಲೆ, ‘ಕಂಪೆನಿ ಗಾಡಿ’ಗೆಂತ ಹೋಗಿತೊಡಗಿದ್ದರು. ಒಂದು ದಿನ ಲಲಿತಿ ಪರಿಕಿಸುವ ಆಸೆಯಿಂದ ರಾಯರನ್ನು ನುಸರಿಸಿ ಹೊರಟಳು ಆದರೆ ಚೀಡಕ್ಕೊಂಧಗಳಿಂದ ಹಿಂದಿರುಗಬೇಕಾಯಿತು. ರಾಯರ ಕುರಿತು ಉರಳಲ್ಲಿ ಹಬ್ಬಿದ ವಾತೆ ದಿಟ್ಟವಾಗಿತ್ತು.

ಅಕ್ಕನೆ ‘ಭೂತ’ವನ್ನು ಕೇಳಿ ಕೈನ್ನ ಗೊಳ್ಳಿಂದು ನಕ್ಕುಬೆಟ್ಟಿಸು ಲಲಿತೆ ಹೇಳಿದಳು: “ಏಕೆ, ನಗುತ್ತಿರುತ್ತಾನ್ನು? ನಿನಗೇನೋ ನಗುಬರ ಬಹುದು. ಆದರೆ ಅದರ ಸಂಕಟ ನನಗೊಬ್ಬಳಿಗೇ ಗೊತ್ತು. ಸಂಜನಗೂಡಿನಲ್ಲಿ ಸುಖವಾಗಿದ್ದೇವು. ಆದರೆ ಹಾಳಾದ ಬೆಂಗಳೂರಿಗೆ ಎಂದು ಬಂದಿನೋ, ಅಂದಿನಿಂದಲೇ ಪಾರಂಭವಾಯಿತು ಈ ಶನಿಕಾಟ್.”

ಅಕ್ಕನೆ ದುಃಖದ ಭಾಯೆ ತಮ್ಮನ ಮುಖದ ಮೇಲೂ ಪಸರಿಸಿತು: “ನಾನೇನು ಮಾಡಬೇಕೆಂದು ಹೇಳುತ್ತಿ ಅಕ್ಕು!”

“ನಿನು ಈಗ ಆ ವೇಶೀಯ ಮನೆಗೆ ಹೋಗಬೇಕು. ಭಾವನು ಆ ಮನೆಯನ್ನು ಪ್ರವೇಶಿಸುವುದನ್ನು ತಪ್ಪಿಸಬೇಕು. ಹೇಗಾದರೂ ಮಾಡಿ ಅವಳನ್ನು ಈ ಉರು ಬಿಟ್ಟು ಹೋಗುವಂತೆ ಮಾಡಬೇಕು.” ಎಂದು ಒಂದು ಮಾತ್ರಾಕಾರ್ಯವನ್ನು ಕೃಷ್ಣನಿಗೊಪ್ಪಿಸಿದಳು.

ಕೃಷ್ಣನಿಗೆ ತನ್ನ ಕಾರ್ಯದ ಭಾರವು ಗೊತ್ತಾಯಿತು. ಆದರೆ ನಿಸೇ ದಾಧರಕವಾಗಿ ಉತ್ತರಗೊಡಲಾರದಿ, ಕುಗ್ಗಿದ ಸ್ವರದಿಂದ, “ಲಲ್ಲಿ, ಆ ವೇಶ್ಯೀಯ ಮನೆ? ” ಎಂದು ಕೇಳಿದನು.

“ ಇದೇ ಬೀದಿಯಲ್ಲಿ ಒಂದೊಕಾಲ ನೈಲು ದೂರದಲ್ಲಿ ಒಂದು ಮಾವಿನ ತೋರಿದಿ ಅದರ ಬದಿಯಲ್ಲೇ ಒಂದು ಜರಂಡಿಯಿದೆ. ಅದಕ್ಕೆ ಮುಖ ಮಾಡಿ ಕೊಂಡಿರುವ ಮನೆಯೇ ಇವಳಿದು. ” ಎಂದಳು.

ಹಗಲು ಕಳಿದು ಕತ್ತಲು ಕಾಲಿಟ್ಟಿತು. ಗೃಹಕೃತ್ಯಗಳನ್ನೆಲ್ಲಾ ಮುಗಿಸಿ ಕೊಂಡು ಅಕ್ಕನೂ ತಮ್ಮನೂ ಮಲಗಿಕೊಂಡರು.

ಹತ್ತು ಗಂಟಿಗೆ ಸರಿಯಾಗಿ ಲಲಿತೆ ಎದ್ದು, ಕೃಷ್ಣನನ್ನು ಎಬ್ಬಿಸಿದಳು. ಕೃಷ್ಣನು ಉಡುಪುಗಳನ್ನು ಧರಿಸಿಕೊಂಡು ಬೀದಿಗಳಿಂದ. ಲಲಿತೆ ಮನೆಯ ಬಾಗಿಲನ್ನು ಮುಚ್ಚಿಕೊಂಡಳು. ಕೃಷ್ಣನು ಮುಂದುವರಿದ. ಮನನ್ನು ಮುಗಿಲುಗಳಿಂದ ಕವಿದ ಆಕಾಶದಂತಾಗಿತ್ತು. ತಾನು ಹೊತ್ತುಕೊಂಡ ಭೀಭತ್ತಕಾರ್ಯವನ್ನು ನೆನೆದು ಒಮ್ಮೆ ನಡುಗಿದನು. ಆಲೋಚನೆಯಿಂದ ನೆಡಿಗೆ ನಿಧಾನವಾಗುವುದು; ಮತ್ತೆ ಚುರುಕಾಗುವುದು. ಹೀಗೆ ದೋಳಾಯ ಮಾನದಿಂದ ತೋರನ್ನು ತಲುಪಿದಾಗ ಗುಟಿ ಹನೆನ್ನಾಂದಾಗಿತ್ತು. ಇಲೆಕ್ಟ್ರಿಕ್ ದೀಪಗಳಿಂದ ರಾರಾಜಿಸುತ್ತಿದ್ದ ಮನೆಯು ಶೈರಿದ ಬಾಗಿಲಿನಿಂದ ವೀಣಾಗಾನ ಲಹರಿಯು ತೇಲಿಬರುತ್ತಿತ್ತು. ಕೃಷ್ಣನ ಹಣಿಕುಲಿ ಸ್ವೇದಬಿಂದುಗಳು ಮಾಡಿ ಕೊಂಡವು. ಆದರೂ ಧ್ವಯದಿಂದ ಒಳಹೊಕ್ಕನು.

ಒಳಗೆ ಯುವತಿಯು ವಿಣಾನಾದರೆಲ್ಲಿ ತನ್ನಯಳಾಗಿದ್ದಳು. ನವರಸದಿಂದ ಮನನೋಹರಕವಾಗಿ ಗಾನ ಲೋಕವನ್ನೇ ಪ್ರದರ್ಶಿಸುವಂತಿತ್ತು ಆ ನಾದ. ಹಸಿದವನಿಗೆ ಷಡ್, ಸೋಪೇತ ಭೋಜನವನ್ನು ತೀಸುವ ಹಾಗಿತ್ತು ಗಾನತ ರಂಗ. ಯುವತಿಯು ಯುವಕನನ್ನು ನೋಡಲಿಲ್ಲ. ಕೃಷ್ಣನು ಕೊಣಿಯು ವೈಭವವನನ್ನು ಕ್ಷಣಿಕಾಲ ಕಂದಿರೆದು ನೋಡಿದನು. ಮತ್ತೆ ಕೆಮ್ಮಿದನು.

ಘಟ್ಟನೆ ಅಪ್ಪರಿಯ ಗಾಯನವು ನಿಂತುಹೋಯಿತು. ಕಣ್ಣತ್ತಿಯುವಕನನ್ನು ನೋಡಿ ನಗುನಗುತ್ತಾ, “ ಏನು, ನಿಂತೇ ಇರುವಿರಲ್ಲ ? ” ಎಂದಳು.

ಕೃಷ್ಣನೂ ತತ್ತ್ವರಿಸುತ್ತಾ ಮುಂದಕ್ಕೆ ಕಾಲಿಟ್ಟಿನು, ದೀಪದ ಬೆಳಕಿನಲ್ಲಿ ಯುವಕನೆ ಗುರುತು ತೇಂದು ಅಪ್ಪರೆ ಕೂಗಿದಳು: ‘ಕೃಷ್ಣರಾವ್’ ಕೃಷ್ಣನೂ ಅಪ್ಪರೆಯನ್ನು ದ್ವೇಷಿ “ಎಂದಿನಿಂದ ನೀನು ಅಪ್ಪರೆಯಾದೆ, ರತ್ನಾ? ” ಎಂದು ಕೇಳಿದನು.

“ಬೆಂಗಳೂರಿಗೆ ಬಂದಂದಿನಿಂದ! ” ಎಂದಾಕೆ ನಕ್ಕು ಹೇಳಿದಳು.

ಕೂಡಲೇ ಫೋಲ್ ಬಿರಿಯಾಣಿಗೆ ಆರ್ಥರ್ ಹೋಯಿತು. ಓವಲ್‌ನ್ ಸಿಧ್ಧವಾಯಿತು. ಬಾಳಿಹಣ್ಣಿನಗೊನೆ, ಬಿಸ್ಟ್ರಿಟ್ಟು, ದ್ವಾರ್ಪೈ, ಖಚಾರ, ಕಲ್ಲು ಸಕ್ಕರೆಗಳು ಬಂದವು. ರತ್ನ ಕೃಷ್ಣನ ಹೊಟ್ಟಿ ಬಿರಿಯಾವಂತೆ ‘ನಾಷ್ಟಾ’ ಮಾಡಿಸಿದಳು. ಕೃಷ್ಣನ ಸ್ವಜಾತಿಯ ಭಾವೇಯಲ್ಲೇ ಹೇಳಬೇಕಾದರೆ, ಫಲಾ ಹಾರವಾಯಿತು.

ಇಬ್ಬರಿಗೂ ಹರ್ಷ, ರೋಮಾಂಚಗಳಾಗುತ್ತಿದ್ದವು ರತ್ನನಿಗೂ, ಕೃಷ್ಣನಿಗೂ. ಹತ್ತು ವರ್ಷಗಳ ಹಿಂದಿನ ಪರಿಷಯ, ಕಾಸರಗೋಡಿನಲ್ಲಿದ್ದಾಗ ರತ್ನ ಕೃಷ್ಣನ ಸಹಪಾತಿಯಾಗಿದ್ದಳು. ರತ್ನ, ವೇಶ್ವಾಪುತ್ರಿಯಾದರೂ ಕೃಷ್ಣನಿಗೂ ಅವಳಿಗೂ ಗೆಳಿತನವುಂಟಾಗಿತ್ತು. ಅದೇವರ್ಷ ರತ್ನನ ತಾಯಿ ‘ದೊಡ್ಡ ಬೆಟ್ಟಿ’ಯನ್ನು ಹುಡುಕಿಕೊಂಡು ಬೆಂಗಳೂರಿಗೆ ಹೋದಳು. ತಾಯಿ ಯೋಂದಿಗೆ ಮಗಳಿಗೂ ಕಾಸರಗೋಡಿನಿಂದ ‘ಗಡೀಪಾರಾ’ಯಿತು. ಅನಂತರ ಕೃಷ್ಣನಿಗಾಗಲಿ, ರತ್ನನಿಗಾಗಲೀ, ಒಬ್ಬರೊಬ್ಬರ ವಾತ್ಮೆ ತಿಳಿದಿರಲಿಲ್ಲ.

ರತ್ನ, ಕೃಷ್ಣನನ್ನು ಸರ್ವವಿಚಾರಗಳ ಕುರಿತು ವಿಚಾರಿಸಿದಳು. ಅವನ ವೇತನ, ಸಂಸಾರಗಳ ಕುರಿತು ವಿಚಾರಿಸಿ, ತನಗೆ ಸವತಿಯಿಲ್ಲವೆಂದು ಅರಿತುಕೊಂಡಳು. ಕೃಷ್ಣನು ಕೂಡಾ ಮಂಗಳೂರಿನ ತನ್ನ ಎಲ್ಲಾ ಕಾರ್ಯಕಲಾ ಪಗಳನ್ನು ಸರಿಯಾಗಿ ತಿಳಿಸಿದರೂ, ಬೆಂಗಳೂರಿನಲ್ಲಿರುವ ತನ್ನ ಸಂಬಂಧ ವನ್ನು ಮಾತ್ರ ತಿಳಿಸಲಿಲ್ಲ. ಅದರಿಂದ ಸ್ವಮಾದವಾದಿತೆಂದು ಬೆದರಿದನು.

ಸಮಯವು ಅರಿವಿಲ್ಲದೆಯೇ ಸಾಗಿಹೋಗುತ್ತಿತ್ತು. ರತ್ನನೂ ಕೃಷ್ಣನೂ ಸರಸಲ್ಲಾಪದಲ್ಲಿ ಮಗ್ನರಾಗಿದ್ದರು. ಅಪ್ಪರಲ್ಲಿ ಹನ್ನೆ ರಡು ಗಂಟೆಯಾಯಿತು. ಆಗ, ಬಾಗಿಲಿನಲ್ಲಿ ‘ಟಿಕಾ’, ‘ಟಿಕಾ’, ಎಂದು ಶಬ್ದ. ರತ್ನನಾಗಲೀ ಕೃಷ್ಣನಾಗಲೀ ಅದನ್ನು ಗಮನಿಸಲಿಲ್ಲ. ಆಗ, “ಅಪ್ಪರಾ! ” ಎಂದು ಕರೆ. ರತ್ನ,

“ ಯಾರದು ? ನಕ್ಕಿ ಬಾಡಿದ್ದೀರಿ ! ಹೋಗಿ ಇಲ್ಲಿಂದ.” ಎಂದಳು. ಅಗ ಹೊರಗಿನಿಂದ ಪುನಃ “ನನ್ನ ಗುರುತಿಲ್ಲವೇ, ಅಪ್ಪರಾ !” ಎಂದು ಮಾತು ಕೇಳಿಸಿತು. ಅಗ ಕೃಷ್ಣನಿಗೆ ಅದು ಮಾಧವರಾಯರ ಧ್ವನಿಯೆಂದು ತಿಳಿಯಿತು. ರತ್ನ, ರನ್ನನ ಗದಾಯುಧದಲ್ಲಿ ಭೀಮನು ಕೌರವನಿಗೆ, ‘ಈ ಭೂತಂ ತನ್ನ ಸರಂ ಕೇಳಿಷ್ಟುಡಲ್ಲದೆ.....’ ಎಂದು ಮುಂತಾಗಿ ಏನೇನೋ ಹೇಳಿದಂತೆ, “ಕೃಷ್ಣರಾವಾ ! ನಿಂವು ಮಾತಾಡಿದಲ್ಲದೆ ಆ ವ್ಯಕ್ತಿ ಹೋಗುವ ಲಕ್ಷ್ಮಣ ಕಾಣುವುದಿಲ್ಲ.” ಎಂದು ಕೃಷ್ಣನ ಕರ್ತವ್ಯವನ್ನು ಸೂಚಿಸಿದಳು.

ಅಗ ದಪ್ಪ ಸ್ಪರ್ದಿಂದ ಕೃಷ್ಣ, “ ಯಾರದು ? ಹೋಗುತ್ತೀಯೋ ಇಲ್ಲವೋ ? ” ಎಂದು ಗಜೀಸಿದನು.

ಪರಬ್ರಹ್ಮನ ಮಾತನ್ನು ಕೇಳಿ ಮಾಧವರಾಯರ ತಲೆ ತಿರುಗಿ ಹೊಯಿತು. ಬಲವಾಗಿ ಒಂದು ‘ಘಾಕ್’ ಹೊಡಿದಂತಾಯಿತು. ಭೂತವು ಸಂಪೂರ್ಣವಾಗಿ ಅವರನ್ನು ತ್ಯಜಿಸಿಹೋಯಿತು.

ಮರುದಿನ ಮಧ್ಯಾಹ್ನದ ಹೊತ್ತಿಗೆ ಕೃಷ್ಣನು ಆಕ್ಷನು ಮನೆಗೆ ಹಿಂದಿರುಗಿದನು. ಉಲಿತೆ ಅವನನ್ನು ಚೆನ್ನಾಗಿ ಉಪಚರಿಸಿದಳು. ಅವಳ ಮುಖವು ಹೆಚ್ಚೆಯವಾಗಿತ್ತು. ಕಣ್ಣಗಳು ಕೃತಜ್ಞತೆಯನ್ನು ಸೂಚಿಸುವಂತಿದ್ದವು. ಮಾಧವರಾಯರ ಮುಖವು ಮಾತ್ರ ಸಪ್ನೇಭಾಗಿದ್ದಿತು.

“ ನಾಳೆ ಮಧ್ಯಾಹ್ನ ಹೊರಡುವುದೆಂದು ಮಾಡಿದ್ದೀನೆ.”

“ ಅವಸರವೇನು ? ನಾಲ್ಕು ದಿನ ಇದ್ದು ಹೋಗು.” ಎಂದು ಮಾಧವರಾಯರು ಕುಗ್ಗಿದ ಧ್ವನಿಯಿಂದ ಹೇಳಿದರು.

“ ಇಲ್ಲ; ಭಾವಾ, ಸಾಧ್ಯವಿಲ್ಲ. ಟಿಕೆಟು ತೆಗೆದುಕೊಂಡಾಗಿ ಬಿಟ್ಟಿದೆ.” ಎಂದು ಕೃಷ್ಣನು ಉತ್ತರಿಸಿದನು.

ಮರುದಿನ ಮಧ್ಯಾಹ್ನವಾಯಿತು; ಕೃಷ್ಣನು ಹೊರಟಿನು. ಅಂದೇ ರಾತ್ರಿ ಅಪ್ಪರಿ ಬೆಂಗಳೂರಿನಿಂದ ಮಾಯವಾದ ಸುದ್ದಿ ಇಡೀ ಉಂಗಿ ಮಿಂಚಿನ ವೇಗದಲ್ಲಿ ಹಬ್ಬಿತು. ಅದರಿಂದ ಆ ಉಂಗಿ ವೇಶ್ಯಾಸಂಗಿಗಳ ಸೂರ್ಯನು ಮುಳುಗಿದಂತಾದನು. ಅವರ ಹೃದಯದಲ್ಲಿ ಕತ್ತಲೆ, ಕತ್ತಲೆ. ಆದರೆ, ಇದು ಉತ್ತರಿತೆಯಂತೆ ಎನ್ನು ಮನೆಯ ಶ್ರೀಯರ ಸಂತೋಷಕ್ಕೆ ಕಾರಣವಾಗಿತ್ತೋ, ಯಾರು ಬಲ್ಲರು ?

ಆದರೆ, ಅಪ್ಪರೆ ಕೃಷ್ಣನೊಡನೆ ‘ಪರಾರಿ’ಯಾದ ಸಂಗತಿ ಯಾರಿಗೂ—
ಲಲಿತೆ ಮಾಧವರಾಯಿರುತ್ತಾರೆ— ತಿಳಿದಿರಲಿಲ್ಲ.

ಎರಡು ಮೂರು ವರ್ಷ ಕಳೆಯಿತು. ಆಗ ಮಂಗಳೂರಿನಲ್ಲಿ ಕನ್ನಡ
ಸಾಹಿತ್ಯ ಸಮೈಕ್ಯನವು ಜರುಗಿತು. ಮಾಧವರಾಯಿಗೆ ಅಮಂತ್ರಣವಿದ್ದು
ದರಿಂದ ಅವರು ಹೋಗಬೇಕೆಂದು ನಿಶ್ಚಯಿಸಿದ್ದರು. ಲಲಿತೆ, “ನಾನೂ
ಬರುತ್ತೀರೆನೆ; ನಮ್ಮ ಕೃಷ್ಣನೂ ಅಲ್ಲಿದ್ದಾನಷ್ಟೆ !” ಎಂದುದರಿಂದ ಇಬ್ಬರೂ
ಹೊರಟಿರುತ್ತಾರೆ.

ಕೃಷ್ಣ, ತನ್ನ ಮನೆ ‘ಪೂರ್ಣಿಮಾ ಮಂದಿರ’ವೆಂದು ಹೇಳಿದುದು ಲಲಿ
ತಿಗೆ ಚೆನ್ನಾಗಿ ನೆನಪಿತ್ತು. ಬಸ್ತಿನಿಂದ ಇಳಿದೊಡನೆ ವೊದಲು ‘ಪೂರ್ಣಿಮಾ
ಮಂದಿರವನ್ನು ಅನ್ವೇಷಿಸುತ್ತಾ ಹೊರಟಿರು. ಪೂರ್ಣಿಮಾ ಮಂದಿರವೇನೋ ಹಿಕ್ಕಿ
ತು. ಆದರೆ ಅದರಲ್ಲಿ ಕೃಷ್ಣನಿರಲಿಲ್ಲ. ವಿಚಾರಿಸಲಾಗಿ ಕೃಷ್ಣ ನು ಅದನ್ನು
ವಿಕ್ರಿಯಿಸಿದ್ದಾನೆಂದು ತಿಳಿಯಿತು. ಪ್ರಾನಃ ಆನೇಕ ಕಡೆಗಳಲ್ಲಿ ಸುತ್ತಾಡಿ,
ಪರಿಶ್ರಮದಿಂದ ಹೇಗೂ ಕೃಷ್ಣನ ಮನೆಗೆ ಬಂದರು.

ಕೃಷ್ಣನ ಮನೆ ಕೋಳಿಗೂಡಿನ ಹಾಗಿತ್ತು; ಈಗಲೋ, ಮತ್ತೆಯೋ
ಬಿಳುವಂತಿತ್ತು. ಲಲಿತೆಯ ಕೂಗಿಗೆ ಉತ್ತರವಾಗಿ ಕೃಷ್ಣನು ಕೆಮ್ಮುತ್ತಾ
ಹೊರಬಂದನು. ಅಸ್ಥಿಮಾತ್ರವಾಗಿದ್ದ ಶರೀರ, ರೋಗಗಳ ತವರೂನೆ
ಯಾಗಿತ್ತು. ಮುಂಚಿನ ಸೌಂದರ್ಯವೆಲ್ಲವೂ ಮಾಯವಾಗಿ ಜೀವದ ಹೆಣ
ದಂತಾಗಿದ್ದನು ಅವನು.

ಲಲಿತೆ ವಿಸ್ತೃಯದಿಂದ, “ಏನು ಕೃಷ್ಣ ಇದು ? ” ಎಂದು ಕೇಳಿದಳು.

ಕೃಷ್ಣ, “ಭಾವನ ಭೂತೋಚ್ಛಾಟಿನೆಯನ್ನು ಮಾಡಹೋಗಿ, ಆ
ಭೂತ ನನಗೇ ಹಿಡಿಯಿತು ಅಕ್ಕು. ಅದರ ಪರಿಣಾಮ ಇದು.” ಎಂದನು.
ಕಣ್ಣಿಗಳಿಂದ ಕಣ್ಣೀರಿನ ಕೋಡಿ ಹರಿಯಿತು.

ಲಲಿತೆಗೆ ಕೂಡಲೇ ಎಲ್ಲವೂ ಅರ್ಥವಾಯಿತು ಅವಳ ಕಣ್ಣಿಗಳೂ
ಕಣ್ಣೀರು ಕೆಂಬುವುದರಲ್ಲಿ ಹಿಂಜರಿಯಲಿಲ್ಲ.

ಹಕ್ಕಿಯ ಗರಿ



ನಮ್ಮ ಮನೆಯಿರುವುದು ಒಂದು ಕಾಡುಪ್ರದೇಶದ ನಡುವೆ, ಎಡಗಡಿಗೆ ಹೇರಡವಿ, ಬಲಗಡಿಗೆ ಪ್ರಚಂಡ ಹೊನಲಿಂದ ಉರಿಯುವ ನಂದಿನೀ ಹೊಳೆ. ಮನೆಯ ಹಿಂಗಡೆ ಶೈಲಶೈಲಿಗಳೇ. ಮನೆಯ ಅಂಗಳಕ್ಕೆ ಒತ್ತಾಗಿ ಸದಾ ಕಣ್ಣಿಗೆ ಹೆಬ್ಬಿ ನನ್ನು ಒಟ್ಟಿರುತ್ತಾಡುವ ಭತ್ತದ ಹೊಲಗಳು. ನಮ್ಮ ಉರಾಚೆ—ಕಾಡಿನ ಆಚೆ—ಮೋಗಲ ಅರಸನ ದಭಾರು. ಸುತ್ತಣ ಹತ್ತು ಹಳ್ಳಿಗಳಲ್ಲಿ ಅವರ ವಶವಾಗದೆ ಉಳಿದಿದ್ದು ದು ನಮ್ಮ ಹಳ್ಳಿಯೊಂದೇ. ನಮ್ಮ ಹಳ್ಳಿಯನ್ನು ನಾಲ್ಕಿಸಿಯಿಂದಲೂ ಬಳಸಿಕೊಂಡ ಹಳ್ಳಿಗಳನ್ನೇ ಲಾಲ್ ಆಕ್ರಮಿಸಿ, ನಮ್ಮನ್ನು ಬಂಧಿಸಿದರೂ ಮೋಗಲರು ಇನ್ನು ಸ್ವಾಧೀನಪಡಿಸಿಕೊಳ್ಳಲು ತಕ್ಕಾಗಿರಲಿಲ್ಲ. ಗ್ರಾಮಾಧಿಕಾರಿಗಳಾದ ನನ್ನ ತಂಡೆಯನರು ಅಷ್ಟು ದಕ್ಕಿಯಿಂದ ಹಳ್ಳಿಯನ್ನು ಮೋಗಲರ ಗಂಟಿಲಿನಿಂದ ಕಾಪಾಡಿಕೊಂಡು ಬಂದಿದ್ದರು. ಮೋಗಲ ರಿಗೂ, ನಮಗೂ ವ್ಯಾರವೇನೋ ತೀವ್ರವಾಗಿ ಬೆಳೆದಿತ್ತು. ನಮ್ಮರವರು ಕಾಡನ್ನ ದಾಟಿ ಆಚಿಗೆ ಕಾಲಿರಿಸಿದರೆ ಸಾಕು; ಮುಂದೆ ಅವರಿಗೆ ಸ್ವಾಗೃಮ ವನ್ನು ಕಾಣುವ ಸುಯೋಗವಿಲ್ಲ ಮೋಗಲರು ನಮ್ಮಾಗಿರಿಗೆ ಬಂದರೆ ನಾವೂ, ಹಾಗೆಯೇ ನೂಡಲು ಏನೂ ಹಿಂಜರಿಯತ್ತಿರಲಿಲ್ಲ. ಇದರಲ್ಲಿ ತಪ್ಪಿಯಾರದೂ ಇಲ್ಲ. ‘ಶರ್ತಂ ಪ್ರತಿ ಶಾರ್ಯಂ’ ಎಂಬ ನೀತಿಯ ಮಾರ್ಗ. ಈ ನೀತಿಯಿಂದಾಗಿಯೇ ಎರಡೂ ಉರಿ ಜನರು ಕೊಲೆಯ ಭೀತಿಯಿಂದ ನಡುಗುತ್ತಿದ್ದರು. ಸತತ ಸುರಿಯುವ ಈ ರಕ್ತತ ಧಾರೆಯಿಂದ ಭೂದೇವಿಗಾದರೂ ತೈಪ್ಪಿಯಾಗಿರಬೇಕು. ಹೋಗಲಿ; ಆ ವಿಚಾರ ಇಲ್ಲಿ ಬೇಡ. ನಾನು ಹೇಳಲಿ ರುವುದು ಈ ಮತಾಂಥತೆಯನ್ನಲ್ಲ; ಬೇರೆಯೇ ವಿಷಯವನ್ನು.

ಹೊಲಗಳೆಲ್ಲಾ ಹಣ್ಣಾಗಿದ್ದವು; ಅವುಗಳ ಮೇಲೆ ‘ಖುರ್ರೆಂದು ಗುಬ್ಬಿಗಳು ಹಾರಾಡುತ್ತಿದ್ದವು. ಒಕ್ಕುಲುಗಳ ಸಹಾಯದಿಂದ ಒಂದು ವಾರದೊಳ

ಗಾಗಿ ತಂದೆಯವರು ಧಾನ್ಯಗಳನ್ನು ಅಂಗಳಕ್ಕೆ ಅಸಿದರು ಆದರೆ ಇದರಿಂದ ಕಷ್ಟನಿರ್ವಾರಣೆಯಾದಂತಾಗಲಿಲ್ಲ. ಬೇರಿಸಿ, ಬೀಳಿಗೆ ಒಣಗಲು ಹಾಕಿದ ಆ ಭತ್ತದ ರಾಶಿಯನ್ನು ಕಾಯದೇ ಹೋಡಲ್ಲಿ, ಆ ಬಿಸಿಲು ಒಣಗುವುದರೊಳಗಾಗಿ ಒಂದು ಕಾಳು ಉಳಿಯುವುದೂ ಕಷ್ಟ. ಕಾಡಿನಿಂದ ಭತ್ತಾಪಹಾರ ಕಾಗಿ ಬರುವ ಹಕ್ಕಿಗಳ ಉಪದ್ರವಾಂಶ. ಅವುಗಳನ್ನು ಓಡಿಸುವುದೇ ಒಂದು ಅಶ್ವಮೇಧ ಯಾಗ ಮಾಡಿದಪ್ರಥ್ಯೆ ಪ್ರಯಾಸ. ಬೇರೇನೂ ಕೆಲಸವಿಲ್ಲದೆ, ತಾಯಿ ಕೆಲಸದಲ್ಲಿರುವಾಗ ಒಂದು ತೊಂದರೆ ಕೊಡುತ್ತಿದ್ದ ನನ್ನ ತಮ್ಮ ಗೋಪಾಲನನ್ನು ಈ ಕೆಲಸಕ್ಕೆ ಸೇಮಿಸಿದರು. ಇಂಥ ಸಾಹಸಕಾಯ್ ಗಳಲ್ಲಿ ಅವನು ಬಹಳ ಚಪಲ. ಬಹು ದಕ್ಷತೆಯಿಂದ ಭತ್ತವನನ್ನು ಶಾಪಾಡಿಕೊಂಡು ಬರುತ್ತಿದ್ದ.

ಒಂದು ಬೆಳಗೆ ಅಂಗಳದ ಒಂದು ಭಾಗಕ್ಕೆ ಬಿಸಿಲು ಓರೆಯಾಗಿ ಬಿದ್ದು ದರಿಂದ ಅಲ್ಲಿ ಭತ್ತವನನ್ನು ಒಣಗಿಸಿದ್ದರು. ಆಗಲೇ ಬೆಳಗನ ಕಾಫಿಯಾದು ದರಿಂದ ಗೋಪಾಲ ಒಳಗೆಬಂದ. ಎಲ್ಲರೂ ಕಾಫಿಕುಡಿಯುವುದರಲ್ಲಿದ್ದು ದರಿಂದ ಹೊರಗೆ ಭತ್ತವನನ್ನು ಕಾಯಲು ಯಾರೂ ಇರಲಿಲ್ಲ. ಗೋಪಾಲ ಬೇಗಬೇಗನೇ ಕಾಫಿ ತಿಂಡಿಯನ್ನು ಮುಗಿಸಿ ಹೊರಗೋಡಿದ. ಸ್ವಲ್ಪ ಹೊತ್ತಿನಲ್ಲೇ ರಬ್ಬಿರ್ ಬಿಲ್ಲಿನ 'ಬೀಂಗ್' ಎಂಬ ಶಬ್ದವು ಕೇಳಿಸಿತು. ಅದರೊಂದಿಗೇ ಹಕ್ಕಿಯೊಂದು ಕಿರುಚಿಕೊಂಡು ಕೆಳಗೆ ಬಿದ್ದಂತಾಯಿತು. ನಾನು ಆಗ ಕಾಫಿ ಕುಡಿದು ಮುಗಿಸಿದ್ದೇನಷ್ಟೇ! ಈ ಶಬ್ದಗಳನ್ನು ಕೇಳಿ ಹೊರಗೋಡಿದೆ. ಹಕ್ಕಿಯೊಂದು ಭತ್ತದ ಮೇಲೆ ಬಿದ್ದಿದೆ. ಅದರ ರಿಕ್ಷೆಯಿಂದ ರಕ್ತ ಸುರಿಯುತ್ತಿದೆ. ಗೋಪಾಲನು ಅದಕ್ಕೆ ಪ್ರತ್ಯೇಕ ಯಮನಾಗಿ ಹೊಡೆಯಲು ರಬ್ಬಿರ್ ಬಿಲ್ಲಿನೇ ತೀ ಸಂತಿ ದಾಢನೇ. ಗೋಪಾಲನು ಒಳಹೊಗುವುದನ್ನೇ ಕಾಯುತ್ತಿದ್ದ ಹಕ್ಕಿಯೊಂದು ಭತ್ತಕ್ಕೆ ಏರಿಗಿತ್ತು. ಅದರೆ ಅವು ರಲ್ಲಿಯೇ ಗೋಪಾಲ ಬಂದುಬಿಟ್ಟಿದ್ದ. ಗುರಿಂಬಲ್ಲಿ ನಿಪುಣನಾದ ಗೋಪಾಲ ಅದನ್ನು ಹೊಡೆದುಬಿಟ್ಟಿದ್ದ ನಾನು ಅವನನ್ನು ಸುಮೃದಿಸಿ ಹೋಗಿ, ಕ್ಷತ್ವಿಕ್ಷತಗೊಂಡ ಆ ಹಕ್ಕಿಯನ್ನೇತ್ತಿದೆ. ಬಹು ಮನೋಹರವಾದ ಹಕ್ಕಿ! ಆ ಎಳಿಮಿಸಿಲಿನಲ್ಲಿ ಅದರ ರಿಕ್ಷೆಗಳು ಚಿನ್ನು ದಂತಿ ಧಳಧಳಿಸುತ್ತಿದ್ದವು. ಆ ಹಕ್ಕಿಯ ಹೆಸರೇನೋ ಗೋತ್ತಾಗಲಿಲ್ಲ. ಕಾಡಿ ನಲ್ಲಿ ಸಾವಿರಾರು ಹಕ್ಕಿಗಳಿವೆ. ಅವುಗಳಿಗಲ್ಲಾ ಯಾರು ನಾಮುಕರಣ

(ಇದನ್ನು ಓದಿ ಮುಂದಿನದನ್ನು ಓದಿಂ.)

ಮಾಡುತ್ತಾರೆ? ನಾನು ಕವಿಯಾಗಿದ್ದ ಪಕ್ಷದಲ್ಲಿ ಅದನ್ನೊಂದು ಹೇಸರು ಕೊಟ್ಟು ಕರೆಯಬಹುದಾಗಿತ್ತು. ಆದರೆ ನಾನು ಕವಿಯಲ್ಲ, ಹುಲ್ಲುಮಾನವ! ಆ ಹಕ್ಕಿಯ ಗಾಯಕೈ ನೀರು ಚಿಮುಕಿಸಿ, ಮಲಾನು ಹಚ್ಚಿ ಬಟ್ಟಿ ಕಟ್ಟಿದೆ. ಅದನ್ನು ಬದುಕಿಸಿದೆ, ಆದರೆ ಬಂಧಿಸಿದೆ. ಇದನ್ನು ಹಕ್ಕಿ ಮೆಚ್ಚಿತೋ, ಇಲ್ಲವೋ, ಗೊತ್ತಿಲ್ಲ. ಆದರೆ ನಾನು ಬಹಕವಾಗಿ ಮೆಚ್ಚಿದೆ.

ಸ್ವಲ್ಪ ಸಮಯ ಕಳಿಯಿತು. ನನ್ನ ಆರ್ಥಿಕೆಯಲ್ಲಿ ಹಕ್ಕಿ ರಾಜಭೋಗ ದಲ್ಲಿ ಬೆಳಿಯುತ್ತಿತ್ತು. ನಾನು ಯಾವಾಗಲೂ ಅದಕ್ಕೆ ಹಣ್ಣು ಹಾಲಿನ ಸಮಾರಾಧನೆ ಮಾಡಿಸುತ್ತಿದ್ದೆ. ನಾಲ್ಕುರು ತಿಂಗಳೊಳಗಾಗಿ ನೆನ್ನೊಂದ ಚೆನ್ನಾಗಿ ಮಾತನಾಡುವುದನ್ನೂ ಆ ಹಕ್ಕಿ ಕಲಿಯಿತು.

ಹೀಗಿರಲು ಬಂದು ದಿನ ಬೆಳಿಗೆ ಒಬ್ಬ ಗಡ್ಡ ದ ಬೈರಾಗಿ ನಮ್ಮ ಮನೆಗೆ ಬಂದ. ಬೈರಾಗಿ ಬರೇ ಬೈರಾಗಿ ಮಾತ್ರವಲ್ಲ; 'ಎಲ್ಲಾ ವಿದ್ಯೆಗಳನ್ನೂ ಬಲ್ಲವ. ಅವನು ನನಗೆ ಅನೇಕ ಇಂದ್ರ ಜಾಲಗಳನ್ನು ಮಾಡಿ ತೋರಿಸಿದ. ನನ್ನ ಕಣ್ಣಿ ದುರಿಗೇ ಅಧೃತನಾಗಿ ಮತ್ತೆ ದೃಶ್ಯನಾಗಿ ಬಂದ. ನಾಯಿ-ಬೆಕ್ಕು-ಹಂದಿ ಗಳಂತಿ ಕೂಗಿದ. ಗ್ರೀಕರ ಆಫ್ರಿಯಸನನ್ನೂ ವಿರಿ, ವಿಣಿಯನ್ನು ನುಡಿಸಿ ತೋರಿಸಿದ. ನಾನು ಸಂತುಷ್ಟನಾಗಿ, “ನಿನಗೆ ಏನು ಬೇಕೋ ಬೈರಾಗಿ? ಕೇಳು, ಕೊಡುತ್ತೇನೆ.” ಎಂದೆ.

“ ಖಂಡಿತ ಕೊಡುತ್ತೀರಾ ಸ್ವಾಮಿ ! ”

ನಾನು ನನ್ನ ಹಕ್ಕೆಯನ್ನು ನನ್ನೊಡನೆ ಕರೆದುಕೊಂಡು ಹೋಗಲು ಮರೆ ತಿರಿಲ್ಲ

ಮೂರು ಪರುವ ಇಟಿಲಿ— ಫಾರಸ್‌ನೈಲ್ ಸತ್ತಿದೆವು. ಫಾರಸ್‌ನಲ್ಲಿ ವಿಕ್ರೆ ಹ್ಯಾಗೋ, ಗ್ಯಾಡಿ ನೋಪಾಸರ ಗೋರಿಗಳನ್ನು ಸಂದರ್ಶಿಸಿದೆವು. ಅವರ ಕೈ ಬರಹದ ಕೃತಿಗಳನ್ನು ನೋಡಿ ಸಂತೋಷಿಸಿದೆವು. ಇಟಿಲಿಯಲ್ಲಿ ವೆನಿಸನ್ನೂ, ವೆಸಾವಿಯಸನ್ನೂ ನೋಡಿದೆವು. ಪ್ರೋಪರ ಭೇಟಿ ಮಾಡಿದೆವು. ಇನ್ನು ಇಂಗಾಂಡಿಗೆ ಹೋಗೋಣ, ಎಂದಿದೆವು. ಆದರೆ ತಂದೆಯವರು ಇಷ್ಟರಲ್ಲೀ ಪೂರ್ವ ಗುಣಮುಖರಾಗಿದ್ದರು. ‘ಸಾಕು ಇನ್ನೀ ಪ್ರವಾಸ. ಉರನ್ನು ಕಾಣದೆ ಮೂರು ವರ್ಷಗಳಾದವು ಏನೇನೆಲ್ಲಾ ಅಗಿದೆಯೋ? ಒಮ್ಮೆ ಉರನ್ನು ನೋಡಿದೆ ಮನಸ್ಸಿಗೆ ತ್ಯಾಪ್ತಿಯೇ ಇಲ್ಲ.’ ಎಂದುದರಿಂದ ಹಿಂದಿರುಗಿ ಬಿಟ್ಟಿದೆ.

ನಮ್ಮ ಬರವನ್ನು ಮುಂಚೆಯೇ ತಿಳಿಸಿದ್ದ ದರಿಂದ, ಉರ ಗಡಿಯಲ್ಲಿ ಎಲ್ಲರೂ ನಮ್ಮನ್ನು ಸ್ವಾಗತಿಸಲು ಬಂದಿದ್ದರು. ಆದರೆ ಎಲ್ಲರ ಮುಖಗಳೂ ಕಳೆಗುಂದಿದ್ದವು. ಒಬ್ಬರ ಮುಖದಲ್ಲಾದರೂ ಗೆಲವಿಲ್ಲ ಇದನ್ನು ನೋಡಿ ನನಗೆ ಆಶ್ಚರ್ಯವಾಯಿತು. ಮುಂದೆ ನಾಲ್ಕಾರು ದಿನಗಳಲ್ಲಿ ಎಲ್ಲೆಲ್ಲಾ ಕೆಂಪು ಟೊಪ್ಪಿಗಳನ್ನು ನೋಡಿ ಇನ್ನಪ್ಪು ಆಶ್ಚರ್ಯವಾಯಿತು. ಒಕ್ಕುಲು ಜಿನ್ನನನ್ನು ಹತ್ತಿರ ಕರೆದು ಕೇಳಿದೆ:

“ ಏನೋ ಇದು? ಕೆಂಪು ಟೊಪಿಯ ರಾಜ್ಯವೇ ರಾಜ್ಯ ! ”

ಜೆನ್ನನು ಮಾತನಾಡದೆ ತಲೆವಾಗಿ ನಿಂತನು.

“ ಏನಾಯ್ತೂ? ಹೇಳೋ ! ”

“ ಏನು ಹೇಳಲಿ, ಸ್ವಾಮಿ ! ! ”

“ ಅಂದರಿ? ” ಪುನಃ ಪುನಃ ಕೇಳಿದೆ.

“ ಕೆಂಪು ಟೊಪಿಗಳು ಉರನ್ನು ವಶಮಾಡಿಕೊಂಡರು ! ”

ಕೇಳಿ ಸ್ತುಂಭಿಭಾತನಾದೆ. ಯಾವುದು ಆಗಬಾರದೋ, ಅದು ಆಗ ಹೋಗಿದೆ. ನಾವಿಲ್ಲದಾಗ ಮೋಗಲರು ತಮ್ಮ ವಿಜಯ ಪತಾಕೆಯನ್ನು ಏರಿಸಿ ಬಿಟ್ಟಿದ್ದಾರೆ. ಈ ವಿಚಾರ ಮನೆಯಲ್ಲಿಲ್ಲಿಗೂ ತಿಳಿದ ಕೂಡಲೇ ಅವರ

ಗೋಳನ್ನು ಹೇಳಿ ತೀರದು! ಆದರೆ, ಎಷ್ಟು ಗೋಳು ಹುಯ್ಯಾಕೊಂಡರೂ ಕೊಡ ಸ್ವಾತಂತ್ರ್ಯ ಮರಳಿ ಬಂದಿರೇ?

ಇದೇ ದುಃಖದೊಂದಿಗೆ, ಇನ್ನೊಂದು ಮಹಾ ದುಃಖವೂ. ಬಂದೊದೆಗಿತು. ಒಂದು ರಾತ್ರಿ ಹಕ್ಕಿಗೆ ಹಾಲು, ಹಣ್ಣು ಸ್ನೇಹೆಯ್ದೈ ಮಾಡಿದ ಮೇಲೆ ಪಂಚರದ ಬಾಗಿಲನ್ನು ಮುಚ್ಚಲು ನಾನು ಮರಿತುಹೊಡೆ. ಬೆಳಗಾದಾಗ ಹಕ್ಕಿ ಹಾರಿಹೊಗಿತ್ತು. ಎಷ್ಟೇಷ್ಟು ಅರಸಿದರೂ ಸಿಕ್ಕಲಿಲ್ಲ. ದುಃಖಗಳು ಪರಂಪರೆಯಾಗಿ ಬರುತ್ತ ವೆಂಬುದರ ಅನುಭವವಾಯಿತು.

ಒಂದು ವರ್ಷ ಕಳೆಯಿತು; ಅಷ್ಟರಲ್ಲಿ ನೋಗಲ ಅರಸನಿಗೆ ಒಂದು ಕಿರಿಟವು ಬೇಕೆಂದೂ, ಉತ್ತಮವಾಗಿ ತಯಾರಿಸಿ ಕೊಡುವವರಿಗೆ ಲಕ್ಷ್ಯ ವರಹ ಇನಾಮು ಕೊಡಲಾಗುವುದೆಂದೂ ರಾಜ್ಯದಲ್ಲಿ ಡಂಗುರ ಸಾರಲಾಯಿತು. ಇದನ್ನು ಕೇಳಿ ನನ್ನ ಗಳಿಯರು ನನ್ನನ್ನು ಪ್ರೋತ್ಸಾಹಿಸಿದರು. “ನೀನು ಮಾಡೋ! ನೀನು ಇಷ್ಟ ಮೊಡ್ಡೆ ‘ಕೇಷ್ಟುನ್ನೇನ್’ ಇರುವಾಗ ಬೇರೆ ಯಾವ ಮುಂಡೇಮಗನಿಗೆ ತಾನೇ ‘ಪ್ರೈಚ್’ ಸಿಕ್ಕೇತು? ” ನನಗೂ ಆ ಲಕ್ಷ್ಯವರಹದ ಆಶಾಭಾತ ಹಿಡಿಯಿತು. ಮುಕುಟ ರಚನೆಯುಲ್ಲಿ ಮಗ್ನಾದೆ. ಗಳಿಯರು ದಿನಾಲೂ ಒಂದು ನನ್ನ ಕಿರಿಟವನ್ನು ನೋಡಿ, “ನಿನ್ನ ಇಷ್ಟ ಚಂದವಾದ ಕಿರಿಟದ ಮುಂದೆ ಉಳಿದವರ ಕಿರಿಟಗಳು. ನತ್ತವು! ” ಎಂದು ಮುಂತಾಗಿ ಪ್ರೋತ್ಸಾಹಿಸುತ್ತಿದ್ದರು.

ಕಿರಿಟವು ಪೂರ್ಣವಾಯಿತು; ಇನ್ನು ಅದನ್ನು ಹಕ್ಕಿಯ ಗರಿಯಿಂದ ಅಲಂಕರಿಸುವುದೇ ಮಾತ್ರ ಬಾಕಿ. ಗರಿಗಾಗಿ ಎಲ್ಲೆಲ್ಲಿ ತೊಳಿದಿದೆ, ಸಿಕ್ಕಲಿಲ್ಲ. ಕೊನೆಗೆ ಒಟ್ಟೆಯಿಂದಲೇ ದೊರಕಿಸಿಕೊಳ್ಳುವುದೆಂದು ನಿಷ್ಕಾರಿಸಿ, ಕೋವಿಯನ್ನು ಹೇಗೆ ಮೇಲೆ ಹಾಕಿಕೊಂಡು ಕಾಡನ್ನು ಸುತ್ತುತೊಡಗಿದೆ. ನಾಲ್ಕು ದಿನ ಸುಮ್ಮಣಿ ಹಾತ್ತಿದ್ದಾಯಿತು. ಐದನೆಯ ದಿನ ಮರಪೂಂದರಲ್ಲಿ ಸೋಗ ಸಾದ ಹಕ್ಕಿ ನೋಂದು ಕಂಡಿತು. ನೋಡಿ, ಅಷ್ಟ ಸಂತೋಷವಾಯಿತು. ಗುರಿಯಿಂಬ್ಬು ಕೊಡಿದೆ. ಗುರಿ ತಪ್ಪಲಿಲ್ಲ. ಹಕ್ಕಿ ಕೆಳಗೆ ಬಿತ್ತು. ನಾನು ಗರಿಯೊಂಬ್ಬು ಕೆಲಯ್ಯಾಕೊಂಡು ಬಂದೆ. ಉಳಿದ ಹಕ್ಕಿಯ ದೇಹವನ್ನು ಕೆಬ್ಬಿಕೊಂಡು ಎತ್ತಿಕೊಂಡು ಓಡಿಹೊರಿಯಿತು.

ಗರಿಯನ್ನು ಕಿರಿಟಿಕ್ಕೆ ಅಲಂಕರಿಸುವ ಸಮಯ, ಅದರ ಹೇಳಿ ಬರೆ ದಿದ್ದ ಅಪ್ಪರಗಳ ಕಡೆಗೆ ಕಣ್ಣಹೊರಿಯಿತು. ‘ಶ್ರೀಕಂತ’ ಎಂದು ಗಟ್ಟಿ ಯಾಗಿ ಓದಿ ಬೆಚ್ಚಿ ಬಿಡ್ಡಿ. ನಾನು ಹಿಂದೆ ಸಾಕಿದ ಹಕ್ಕಿಯ ಗರಿಯ ಹೇಳಿ ನನ್ನೊಲ ವಿನ ಕುರುಹಾಗಿ ನನ್ನ ಹೆಸರನ್ನು ಹಾಗೆ ಬರೆದಿದ್ದೆ. ಈಗ ಅದೇ ಹಕ್ಕಿಯನ ನಾನು ಕೊಂಡದ್ದು.

ಒಡನೆಯೇ ನನ್ನ ಕೈಯಿಂದ ಕಿರಿಟಿವೂ, ಗರಿಯೂ ಕೆಳಗೆ ಬಿದ್ದ ಹೊರಿಯಿತು. ಅದರೊಂದಿಗೆ ಬೈರಾಗಿ ಹೇಳಿದ ಮಾತೂ ನೆನಪಾಯಿತು. ಕಿರಿಟಿವನ್ನು ಕಾಲಿನಿಂದ ತುಳಿದು ಮನಸ್ಸಿಗೆ ಶಾಂತಿ ದೊರಕಿಸಿಕೊಳ್ಳಲು ಪ್ರಯೋಜಿಸಿದೆ. ಆದರೆ, ಶಾಂತಿ!—ಅದು ದೊರಕಿತೇ?



ಸರಣ ಸಾಹಿತ್ಯದ ಸುಗ್ರಿ !

೧	ಉದ್ದೂ ಕಥಾವಳಿ	ಶ್ರೀ. ಗುರುನಾಥ ಜೋರ್ಡೆ	೦	೪	೦
೨	ಗುರುಚರಣ (ಕರತ್ತ)	„	೦	೩	೦
೩	ಮುಗಲಕ್ಕೊತ್ತ	„	೦	೨	೦
೪	ಸ್ರೇನವಢಿ	„	೦	೫	೦
೫	ಮಹೇಶ	„	೦	೨	೦
೬	ಹೇಸ್‌ನಾಂಗಿನಿ	ಕುಸ್ಟಿನ್‌ನ್ಯಾ	೦	೪	೦
೭	ಮಹಾಸೃತಿ	ಮಲ್ಲಾರಿ	೦	೨	೧
೮	ಅಭಾಗಿನಿಯ ಸ್ವರ್ಗ	ಮಲ್ಲಾರಿ	೦	೨	೦
೯	ಪ್ರತಿಬಿಂಬ	(ಶ್ರೀ. ಅನಂತ ಕಾಣೇಕರ)	೦	೬	೦
೧೦	ಡಾಕ್ಟರ್ ಗಿರಿಶ	(ಪತ್ರೇದಾರಿ)	೦	೬	೦
೧೧	ದುರ್ಗಾ ಮುಖಿರ	(ಸ್ರೇನ್‌ಚಾಪ್)	೦	೨	೧
೧೨	ತೂರಯಾ	„	೦	೫	೦
೧೩	ಲಾಂಘನ	„	೦	೫	೦
೧೪	ರೈತರಭಾಗೀನ್ಯೇದುರ್ವ	ಫ್ರಾಂಕೇಕರ್	೦	೪	೦
೧೫	ಮಾತ್ರೆಗಳು	ಬೀ. ಚೆ.	೦	೮	೦
೧೬	ಮನೆಯ ಸುಖಾಂತಿ	(ಕ. ಷಿ.)	೦	೮	೦
೧೭	ಸನ್ಯಾಸಿನಿ	„	೦	೧೦	೬
೧೮	ಅಗಸ್ಟ್ ವೀರರು	ನಾಡಿಗೀರ	೦	೪	೦
೧೯	ಹೊಸ ಹೆಚ್ಚು	ಕಾದಂಬರಿ	೦	೧೧	೦
೨೦	ಚಿತ್ರ	(ಕರತ್ತ)	೦	೮	೦
೨೧	ಸಮೃಂಬದುಕು	ಆನಂದಕಾದ	೦	೧೪	೦
೨೨	ಸ್ರೇನರ್‌ಕಾಷ	ಶರತ್‌ತ್ವಾದಂಬರಿ	೧	೪	೦
೨೩	ಅಜಾದ ಹಿಂದ	ಸಂಭಾಸ-ಇತಿಹಾಸ	೧	೦	೦

ಬರೆಯಿಂಬಿ:— ಸಮಾಜ ಪುಸ್ತಕಾಲಯ, ಧಾರವಾಡ